



# ಕರ್ನಾಟಕ ರಾಜ್ಯಪತ್ರ

## ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ಇಂಜಿಲ  
Volume 158

ಬೆಂಗಳೂರು, ಬುಧವಾರ, ೨೨, ಸವೆಂಬರ್, ೨೦೨೩ (ಮಾರ್ಗಾಶೀರ, ೦೧, ಶಕವಷ್ಟ, ೧೯೪೫)  
BENGALURU, WEDNESDAY, 22, NOVEMBER, 2023 (MARGASHIRA, 01, SHAKAVARSHA, 1945)

ಸಂಚಿಕೆ ೨೨೫  
Issue 225

ಭಾಗ ೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ  
ಸಂಬಂಧಿಸಿದ ಅಧಿಸೂಚನೆಗಳು

ಕನಾಟಕ ಸರ್ಕಾರ  
ಪ್ರೋಕ್ರೊಪಯೋಗಿ ಸಚಿವಾಲಯ

ಪ್ರಕಟನೆ ಸಂಖ್ಯೆ: ಲೋಜ್ ಇ-298/86 ಇವಿಟಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಸೂಚನೆ

ಕನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ- 3

ಕನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-242 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

**ರಾಜ್ಯ ಹೆದ್ದಾರಿ-242** ಹೊಸಹೆಲ್ಲಿ (ರಾಜ್ಯಹೆದ್ದಾರಿ-48) ಯಿಂದ ಸಿಂಗೇನಹೆಲ್ಲಿ (ರಾಜ್ಯ ಹೆದ್ದಾರಿ-153) ಯವರೆಗೆ ಸಂಪರ್ಕಿಸುವ  
ರಸ್ತೆ ಮಾರ್ಗನಂದಿಹೆಲ್ಲಿ, ಹಿರೇಎಮ್ಮೆನಾನೂರು, ರಾಮಪುರ, ಕೆಂಗುಂಟೆ, ಮಲ್ಲಾಡಿಹೆಲ್ಲಿ, ದೊಗ್ನಾಳ್  
ಗೇಟ್ (ರಾಷ್ಟ್ರೀಯ ಹೆದ್ದಾರಿ-369), ದೊಗ್ನಾಳ್, ತಾಳಿಕಟ್ಟಿ ಕಾವಲ್, ತಾಳಿಕಟ್ಟಿ, ತುಪ್ಪದಹೆಲ್ಲಿ

ದಾವಣಗೆರೆ ವಿಭಾಗ

ಚನ್ನಗಿರಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕ್ಷೇತ್ರಾಚಾ ಗ್ರಾಮ (ರಾಜ್ಯ  
ಹೆದ್ದಾರಿ-48) ರಿಂದ ಕೆ.ಮೀ 0.00 ರಲ್ಲಿ ದೊಡ್ಡಬಿಗೆ ಗ್ರಾಮದ ಸರ್ವೇ ನಂ:58 ಎಡಕ್ಕೆ ಮತ್ತು ಸರ್ವೇ  
ನಂ:62 ಬಲಕ್ಕೆ ಪ್ರಾರಂಭವಾಗಿ ಚನ್ನಗಿರಿ ತಾಲ್ಲೂಕಿನ ದೊಡ್ಡಬಿಗೆ ಗ್ರಾಮದ ಸರ್ವೇ ನಂ:60 ಎಡ  
ಮತ್ತು 60 ಬಲಕ್ಕೆ ಕೆ.ಮೀ 1.41 ರಲ್ಲಿ ಅಂತ್ಯಕೊಂಡು ಮುಂದೆ ಹೊಳೆಲ್ಲೆರೆ ತಾಲ್ಲೂಕು ಗಡಿ ಪ್ರವೇಶಿಸಿ  
ನಂದಿಹೆಲ್ಲಿ ಗ್ರಾಮಕ್ಕೆ ಸೇರುತ್ತದೆ.

ಚಿತ್ರದುಗ್ರ ವಿಭಾಗ

ಹೊಳೆಲ್ಲೆರೆ ತಾಲ್ಲೂಕು

ಹೊಳೆಲ್ಲೆರೆ ತಾಲ್ಲೂಕಿನ ನಂದಿಹೆಲ್ಲಿ, ಹಿರೇಎಮ್ಮೆನಾನೂರು, ರಾಮಪುರ, ಕೆಂಗುಂಟೆ, ಮಲ್ಲಾಡಿಹೆಲ್ಲಿ,  
ದೊಗ್ನಾಳ್ ಗೇಟ್ (ಎನ್.ಹೆಚ್-369) ದೊಗ್ನಾಳ್, ತಾಳಿಕಟ್ಟಿ ಕಾವಲ್, ತಾಳಿಕಟ್ಟಿ ಮತ್ತು ತುಪ್ಪದಹೆಲ್ಲಿ  
ಕೆ.ಮೀ 1.41 ರಿಂದ ಪ್ರಾರಂಭವಾಗಿ ಕೆ.ಮೀ 37.96 ರಲ್ಲಿ ಅಂತ್ಯಕೊಳ್ಳುತ್ತದೆ.

ಒವರ್ ಲ್ಯಾಪ್: 1) ಕೆ.ಮೀ 21.42 ರಿಂದ ಕೆ.ಮೀ 21.72 ರವರೆಗೆ – ರಾಷ್ಟ್ರೀಯ ಹೆದ್ದಾರಿ 369 ರ  
ಮೇಲೆ

2) ಕೆ.ಮೀ 30.39 ರಿಂದ ಕೆ.ಮೀ 30.44 ರವರೆಗೆ – ರಾಜ್ಯ ಹೆದ್ದಾರಿ 245 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 37.96 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.35 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-242 ರಸ್ತೆಯ ಒಟ್ಟು ಉದ್ದ: 37.61 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದಲ್ಲಿ

ಲೋಕೋಪಯೋಗಿ ಇಲಾಖೆ

**PR-1411**

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ

ಪ್ರಾಂತ್ಯಕ್ಕೆ ಸಂಖ್ಯೆ: ಲೋಳ ೪-೨೯೮/೮೭ ಇಷ್ಟಿ ೨೦೨೨, ಬೆಂಗಳೂರು ದಿನಾಂಕ: ೦೬-೧೧-೨೦೨೩

ಅಧಿಕೂಜನೆ

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ ಪ್ರಕರಣ- ೩

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ (೧೯೬೪ರ ಕರ್ನಾಟಕ ಕಾರ್ಯ ಸಂಖ್ಯೆ-೪೪) ಪ್ರಕರಣ-೩ ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-೨೪೩ ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-೨೪೩	ಚಳ್ಳಕರೆ (ರಾಷ್ಟ್ರೀಯ ಹೆದ್ದಾರಿ-೧೫೦೧) ಯಿಂದ ಹೊಳೆತ್ತೆ ತಾಲ್ಲೂಕು ವಿಶ್ವಾಂಧನ ಹಳ್ಳಿಗೆ (ರಾಜ್ಯ ಹೆದ್ದಾರಿ-೪೮) ಅನ್ನ ಸಂಪರ್ಕಿಸುವ ರಸ್ತೆ. ಮಾರ್ಗ ದುರ್ಗಾವರ, ದೊಡ್ಲೆಂಜಾತೀನ, ಮೈಲನಹಳ್ಳಿ, ರೇಣುಕಾಪುರ, ಕಾಟಂದೇವರಕೋಟೆ, ಬುಬಳಾಪುರ, ಪಾತಪ್ಪನಗುಡಿ, ತಿಪ್ಪರೆಡ್ಲಿಹಳ್ಳಿ, ದೊಂಡಹಳ್ಳಿ, ಕಾಮಸಮುದ್ರ, ಜಾಜೂರು, ಪಗಡಲಬಂಡ, ಕೊರ್ಲೆಕುಂಟೆ, ಪರಶುರಾಂಪುರ (ರಾಜ್ಯ ಹೆದ್ದಾರಿ-೪೮), ಹುಳ್ಳಿಕಟ್ಟೆ ಗ್ರಾಮಗಳ ಮುಖಾಂತರ ಹಾಯ್ದು ದೊಡ್ಡಚೆಲ್ಲಾರು, ಹೊಸಕೆರೆ, ಪಿ.ಡಿ.ಕೋಟೆ, ಧರ್ಮಪುರ, ಸಕ್ಕರೆ, ದ್ವಾರನಕುಂಟೆ (ಶಿರಾ ತಾಲ್ಲೂಕು), ಲಕ್ಷ್ಮಣಹಳ್ಳಿ (ಶಿರಾ ತಾಲ್ಲೂಕು), ಕೋಡಿಹಳ್ಳಿ, ಇಕ್ಕನೂರು, ಕುಂದಲಗುರ, ರಂಗನಾಥಪುರ, ಆದಿವಾಲ (ಹಳ್ಳೇ ರಾಷ್ಟ್ರೀಯ ಹೆದ್ದಾರಿ-೪) ಹಿರಿಯಾರು, ದೊಡ್ಡಫಾಟ್ಟಿ, ಕುರುಬರಹಳ್ಳಿ ಭರಮಗಿರಿ (ರಾಜ್ಯ ಹೆದ್ದಾರಿ-೨೪), ಕಾಕ್ಯೇಯ್ಯನಹಟ್ಟಿ, ಲಕ್ಷ್ಮಿಹಳ್ಳಿ (ರಾಜ್ಯ ಹೆದ್ದಾರಿ-೨೪), ಮಾಡಕರೆ (ರಾಜ್ಯ ಹೆದ್ದಾರಿ-೨೪), ಕೆಂಕರೆ, ಹೊರಕೇದೇವಪುರ, ಮತಿಫಾಟ್ಟಿ, ಚಿತ್ರಹಳ್ಳಿ ಗೇಟ್‌ (ರಾಷ್ಟ್ರೀಯ ಹೆದ್ದಾರಿ-೩೬೯), ಚಿತ್ರಹಳ್ಳಿ, ಅಮೃತಾಪುರ, ಅರಸನಫಟ್ಟಿ, ಚಿಕ್ಕಜಾಜೂರು (ರಾಜ್ಯ ಹೆದ್ದಾರಿ-೪೭), ಕಡೂರು, ಇನಹಳ್ಳಿ, ಕಾಳಫಟ್ಟಿ

ಚಿತ್ರದುಗ್ರ ವಿಭಾಗ	ಚಳ್ಳಕರೆ ತಾಲ್ಲೂಕು
ಕ್ರಿಯಾ ವಿಭಾಗ	ಈ ರಾಜ್ಯ ಹೆದ್ದಾರಿಯು ಚಳ್ಳಕರೆ ತಾಲ್ಲೂಕಿನ ಚಳ್ಳಕರೆ ನಗರದ ಸರ್ವೇ ನಂ. ೯೭ (ಬಲಭಾಗ) & ಸರ್ವೇ ನಂ.೯೬ (ಎಡಭಾಗಕ್ಕೆ) ಕಿ.ಮೀ ೦.೦೦ ರಿಂದ ಪ್ರಾರಂಭವಾಗಿ ದುರ್ಗಾವರ, ದೊಡ್ಲೆಂಜಾತೀನ, ಮೈಲನಹಳ್ಳಿ, ರೇಣುಕಾಪುರ, ಕಾಟಂದೇವರಕೋಟೆ, ಬುಬಳಾಪುರ, ಪಾತಪ್ಪನಗುಡಿ, ತಿಪ್ಪರೆಡ್ಲಿಹಳ್ಳಿ, ದೊಂಡಹಳ್ಳಿ, ಕಾಮಸಮುದ್ರ, ಜಾಜೂರು, ಪಗಡಲಬಂಡ, ಕೊರ್ಲೆಕುಂಟೆ, ಪರಶುರಾಂಪುರ, ಹುಳ್ಳಿಕಟ್ಟೆ ಗ್ರಾಮಗಳ ಮುಖಾಂತರ ಹಾಯ್ದು ದೊಡ್ಡಚೆಲ್ಲಾರು ಗ್ರಾಮದ ಸರ್ವೇ ನಂ. ೪೨ (ಬಲಭಾಗ), ೪೮ (ಎಡಭಾಗಕ್ಕೆ) ಕಿ.ಮೀ ೮೯.೯೦ ರವರೆಗೆ ಅಂತ್ಯಗೊಳ್ಳುತ್ತದೆ ಒಟ್ಟು ಚಳ್ಳಕರೆ ಉಪವಿಭಾಗ ವ್ಯಾಪ್ತಿಯಲ್ಲಿ ಕಿ.ಮೀ. ೮೯.೯೦ ಉದ್ದವಿರುತ್ತದೆ.

ಓವರ್ ಲ್ಯಾಪ್: ಕಿ.ಮೀ ೭೬.೫೧ ರಿಂದ ಕಿ.ಮೀ ೭೬.೮೭ ರವರೆಗೆ - ರಾಜ್ಯಹೆದ್ದಾರಿ ೪೮ ರ ಮೇಲೆ  
ಲೂಪ್ ರಸ್ತೆ: ಚಳ್ಳಕರೆ ತಾಲ್ಲೂಕು ಪಾತಪ್ಪನ ಗುಡಿಯಿಂದ ಕಿ.ಮೀ. ೦.೦೦ ರಿಂದ ಸರ್ವೇ ನಂ. ೪೦ (ಬಲಭಾಗ), ೪೧ (ಎಡಭಾಗಕ್ಕೆ) ಯಿಂದ ಪ್ರಾರಂಭವಾಗಿ ಕಿ.ಮೀ.೩.೩೧ ರಲ್ಲಿ ದೊಡ್ಡಬಾದಿಹಳ್ಳಿ ಗೇಟ್‌ನಲ್ಲಿ ಸರ್ವೇ ನಂ. ೩೮ (ಬಲಭಾಗ), ೩೮ (ಎಡಭಾಗಕ್ಕೆ) ಲಿಂಕ್ ರಸ್ತೆ ಅಂತ್ಯಗೊಂಡು, ಆಂದ್ರಗಡಿ ಪ್ರವೇಶಿಸುತ್ತದೆ. ಒಟ್ಟು ಉದ್ದ: ೩.೩೧ ಕಿ.ಮೀ. ಇರುತ್ತದೆ.

## ಚಿತ್ರದುಗ್ರ ವಿಭಾಗ

## ಹಿರಿಯಾರು ತಾಲ್ಲೂಕು

ಚಿತ್ರದುಗ್ರ ಜಿಲ್ಲೆ ಹಿರಿಯಾರು ತಾಲ್ಲೂಕಿನ ಧರ್ಮಪುರ ಹೋಬಳಿ ಹೊಸಕರೆ ಗ್ರಾಮದ ಸರ್ವ ನಂ. 64 ಹಾಗೂ ಎಡಭಾಗಕ್ಕೆ ಚೆಳ್ಳಕೆರೆ ತಾಲ್ಲೂಕು ಪರುಶುರಂಪುರ ಹೋಬಳಿ ದೊಡ್ಡಚಲ್ಲಾರು ಸರ್ವ ನಂ.48 ರಲ್ಲಿ, ಕೆ.ಮೀ 89.90 ರಿಂದ ಪ್ರಾರಂಭವಾಗಿ ಹೊಸಕರೆ, ಪಿ.ಡಿ.ಕೋಟಿ, ಧರ್ಮಪುರ, ಸಕ್ರಿಯಾ ಗ್ರಾಮದಲ್ಲಿ ಕೆ.ಮೀ 109.72 ರಲ್ಲಿ ಅಂತ್ಯಗೊಂಡು, ಶೀರಾ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಟವರ್ ಲ್ಯಾಪ್: ಕೆ.ಮೀ 98.80 ರಿಂದ ಕೆ.ಮೀ 101.88 ರವರೆಗೆ – ರಾಜ್ಯ ಹೆದ್ದಾರಿ 24ರ ಮೇಲೆ**

## ಮಧುಗಿರಿ ವಿಭಾಗ

## ಶೀರಾ ತಾಲ್ಲೂಕು

ತುಮಕೂರು ಜಿಲ್ಲೆ ಶೀರಾ ತಾಲ್ಲೂಕಿನ ಹುಲಿಕುಂಟಿ ಹೋಬಳಿ ನೇಜಯಂತಿ ಗ್ರಾಮದ ಸರ್ವ ನಂ 42 ರಲ್ಲಿ ಕೆ.ಮೀ 109.72 ರಲ್ಲಿ ಪ್ರಾರಂಭಗೊಂಡು ದ್ವಾರನಹಂಟಿ, ಲಕ್ಷ್ಮಣಹಂಟಿ ದೊಡ್ಡಗೊಲ್ಲರಹಂಟಿ, ಲಕ್ಷ್ಮಣಹಂಟಿ, ವಾಜರಹಂಟಿ ಗ್ರಾಮದ ಸರ್ವ ನಂ 25 ರ ಕೆ.ಮೀ 116.46 ರಲ್ಲಿ ಅಂತ್ಯಗೊಂಡು ಹಿರಿಯಾರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಚಿತ್ರದುಗ್ರ ವಿಭಾಗ

## ಹಿರಿಯಾರು ತಾಲ್ಲೂಕು

ಚಿತ್ರದುಗ್ರ ಜಿಲ್ಲೆ ಹಿರಿಯಾರು ತಾಲ್ಲೂಕಿನಲ್ಲಿ ಕೆ.ಮೀ 116.46 ರಲ್ಲಿ ಪ್ರಾರಂಭಗೊಂಡು ಕೇಂಡಿಹಂಟಿ, ಇಕ್ಕನೂರು, ಕುಂದಲಗುರ, ರಂಗನಾಥಪುರ, ಆದಿವಾಲ, ಹಿರಿಯಾರು, ದೊಡ್ಡಹಂಟಿ, ಕುರುಬರಹಂಟಿ, ಭರಮಗಿರಿ ಗ್ರಾಮಗಳ ಮುಖಾಂತರ ಹಾಯ್ದು ಚಿತ್ರದುಗ್ರ ಜಿಲ್ಲೆ ಹಿರಿಯಾರು ತಾಲ್ಲೂಕಿನ ಕಸಬಾ ಹೋಬಳಿ ಭರಮಗಿರಿ ಗ್ರಾಮದ ಬಲ ಮತ್ತು ಎಡಭಾಗಕ್ಕೆ ಸರ್ವ ನಂ. 158 ರಲ್ಲಿ ಕೆ.ಮೀ 173.53 ರಲ್ಲಿ ಅಂತ್ಯಗೊಂಡು, ಹೊಸದುಗ್ರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಟವರ್ ಲ್ಯಾಪ್: 1) ಕೆ.ಮೀ 142.64 ರಿಂದ ಕೆ.ಮೀ 149.65 ರವರೆಗೆ – ರಾಷ್ಟ್ರೀಯ ಹೆದ್ದಾರಿ 48 ರ ಮೇಲೆ**

2) ಕೆ.ಮೀ 149.65 ರಿಂದ ಕೆ.ಮೀ 149.74 ರವರೆಗೆ – ರಾಷ್ಟ್ರೀಯ ಹೆದ್ದಾರಿ 150 ರ ಮೇಲೆ

3) ಕೆ.ಮೀ 167.34 ರಿಂದ ಕೆ.ಮೀ 169.79 ರವರೆಗೆ – ರಾಜ್ಯ ಹೆದ್ದಾರಿ 24 ರ ಮೇಲೆ.

## ಚಿತ್ರದುಗ್ರ ವಿಭಾಗ

## ಹೊಸದುಗ್ರ ತಾಲ್ಲೂಕು

ಚಿತ್ರದುಗ್ರ ಜಿಲ್ಲೆ ಹೊಸದುಗ್ರ ತಾಲ್ಲೂಕಿನ ಮಾಡದಕೆರೆ ಹೋಬಳಿ ಲಕ್ಷ್ಮಣಹಂಟಿ ಗ್ರಾಮದ ಸರ್ವ ನಂ. 13 ರಲ್ಲಿ ಬಲ ಮತ್ತು ಎಡಭಾಗಕ್ಕೆ ಕೆ.ಮೀ 173.53 ರಿಂದ ಪ್ರಾರಂಭವಾಗಿ ಮಾಡದಕೆರೆ, ಕೆಂಕರೆ ಗ್ರಾಮಗಳ ಮುಖಾಂತರ ಹಾಯ್ದು ಚಿತ್ರದುಗ್ರ ಜಿಲ್ಲೆ ಹೊಸದುಗ್ರ ತಾಲ್ಲೂಕಿನ ಮಾಡದಕೆರೆ ಹೋಬಳಿ ನಾಕಿಕರೆ ಗ್ರಾಮದ ಬಲ ಮತ್ತು ಎಡಭಾಗಕ್ಕೆ ಸರ್ವ ನಂ 94 ರಲ್ಲಿ ಕೆ.ಮೀ 196.80 ರಲ್ಲಿ ಅಂತ್ಯಗೊಂಡು ಹೊಳೆಯಿರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಟವರ್ ಲ್ಯಾಪ್: ಕೆ.ಮೀ 174.16 ರಿಂದ ಕೆ.ಮೀ 184.98 ರವರೆಗೆ – ರಾಜ್ಯ ಹೆದ್ದಾರಿ 24 ರ ಮೇಲೆ**

## ಚಿತ್ರದುಗ್ರ ವಿಭಾಗ

## ಹೊಳೆಯಿರೆ ತಾಲ್ಲೂಕು

ಹೊಳೆಯಿರೆ ತಾಲ್ಲೂಕಿನ ಬೂದಿಪುರ ಗ್ರಾಮದ ಸರ್ವ ನಂ. 27 (ಬಲಭಾಗ) ಮತ್ತು ನಾರಿಕೆರೆಯ ಸರ್ವ ನಂ. 87 (ಎಡಭಾಗ) ಕೆ.ಮೀ 196.80 ರಿಂದ ಪ್ರಾರಂಭವಾಗಿ ಬಿಕ್ಕಜಾಜೂರು, ಚಿತ್ರಹಂಟಿ, ಹೆಚ್.ಡಿ ಪುರ ಗ್ರಾಮಗಳ ಮುಖಾಂತರ ಹಾಯ್ದು ವಿಶ್ವಾಧನಹಂಟಿ ಗ್ರಾಮದ ಸರ್ವ ನಂ. 2, 5 (ಬಲಭಾಗ) ಮತ್ತು ಸರ್ವ ನಂ. 1, 12 (ಎಡಭಾಗ) ಕೆ.ಮೀ 245.65 ಕ್ಕೆ ಅಂತ್ಯಗೊಂಡು ಮುಂದೆ ಜನ್ಮಗೀರಿ ತಾಲ್ಲೂಕನ್ನು ಪ್ರವೇಶಿಸುತ್ತದೆ.

**ಟವರ್ ಲ್ಯಾಪ್: ಕೆ.ಮೀ 232.94 ರಿಂದ ಕೆ.ಮೀ 233.06 ರವರೆಗೆ – ರಾಜ್ಯ ಹೆದ್ದಾರಿ 47 ರ ಮೇಲೆ**

ರಾಜ್ಯ ಹೆದ್ದಾರಿ ಒಟ್ಟು ಉದ್ದ: 248.96 ಕೆ.ಮೀ

ಒಟ್ಟು ಟವರ್ ಲ್ಯಾಪ್ ಉದ್ದ: 23.93 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-243 ರಸ್ತೆಯ ಒಟ್ಟು ಉದ್ದ: 225.03 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸರ್ಟಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಶೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟನೆ ಸಂಖ್ಯೆ: ಲೋಜ ೪-೨೯೮/೮೮ ಇಷಟ ೨೦೨೨, ಬೆಂಗಳೂರು ದಿನಾಂಕ: ೦೬-೧೧-೨೦೨೩

ಅಧಿಕೂಟನೆ

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ ಪ್ರಕರಣ- ೩

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ (೧೯೬೪ರ ಕರ್ನಾಟಕ ಕಾಯ್ದೆ ಸಂಖ್ಯೆ-೪೪) ಪ್ರಕರಣ-೩ ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-೨೪೪ ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-೨೪೪	ಕೊಡ್ಡಿಪೇಟೆಂದ ಹೆಬ್ಬಳೆ (ರಾಜ್ಯ ಹೆದ್ದಾರಿ-೯೧) ರವರೆಗೆ ಸಂಪರ್ಕಿಸುವ ರಸ್ತೆ. ಮಾಗ್ಡಾಕ್ಕಾತೆ, ಯಸ್ಲಾರು, ದುಂಡ್ಲ್ಳಿ, ಶನಿವಾರಸಂತೆ, ಗೋಪಾಲಪುರ (ರಾಜ್ಯ ಹೆದ್ದಾರಿ-೨೭), ಬಾಣವಾರ

ಕೊಡಗು ವಿಭಾಗ	ಸೋಮವಾರಪೇಟೆ ತಾಲ್ಲೂಕು
	<p>ಈ ರಾಜ್ಯ ಹೆದ್ದಾರಿಯು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಡಿಪೇಟೆಯಲ್ಲಿ <b>೦.೦೦ ಕಿ.ಮೀ</b> ಪ್ರಾರಂಭವಾಗಿ ಕ್ಯಾತೆ ಗ್ರಾಮದ ಮುಖ್ಯ ರಸ್ತೆ ಸರ್ವೆ ನಂ: ೧೦೭, ೨೩/೧, ೨೨/೧, ಯಸ್ಲಾರು, ದುಂಡ್ಲ್ಳಿ, ಶನಿವಾರಸಂತೆ, ಗೋಪಾಲಪುರ, ಬಾಣವಾರ ಮುಖಾಂತರ ಹಾದು ಹೋಗಿ ಹೆಬ್ಬಳೆ ಗ್ರಾಮದ ಸರ್ವೆ ನಂ: ೧೨/೨ ರಲ್ಲಿ <b>೩೯.೮೯ ಕಿ.ಮೀ</b> ಕ್ಕೆ ಅಂತೆಗೊಂಡು ಮುಂದೆ ಕುಶಾಲನಗರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p> <p>ಸೂಚನೆ: ೧) ಕಿ. ಮೀ. <b>೨.೯೫</b> ರಿಂದ ಕಿ. ಮೀ. <b>೬.೯೦</b> ರವರೆಗೆ ೩.೯೫ ಕಿ. ಮೀ. ಸರಪಳಿಯು ಸಕಲೇಶಪುರ</p> <p style="text-align: center;">ತಾಲ್ಲೂಕಿನಲ್ಲಿ ಹಾದು ಹೋಗುತ್ತದೆ</p> <p>೨) ಕಿ. ಮೀ. <b>೩೦.೭೪</b> ರಿಂದ ಕಿ. ಮೀ. <b>೩೯.೮೯</b> ರ ವರೆಗೆ ೯.೧೫ ಕಿ. ಮೀ. ಸರಪಳಿಯು ಕುಶಾಲನಗರ</p> <p style="text-align: center;">ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p> <p>ಒವರ್ ಲ್ಯಾಪ್: ೧) ಕಿ.ಮೀ ೩.೪೦ ರಿಂದ ಕಿ.ಮೀ ೬.೯೦ ರವರೆಗೆ – ರಾಜ್ಯ ಹೆದ್ದಾರಿ ೧೧೨ ರ ಮೇಲೆ</p> <p>೨) ಕಿ.ಮೀ ೧೧.೬೪ ರಿಂದ ಕಿ.ಮೀ ೧೩.೮೪ ರವರೆಗೆ – ರಾಜ್ಯ ಹೆದ್ದಾರಿ ೦೮ ರ ಮೇಲೆ</p> <p>೩) ಕಿ.ಮೀ ೧೩.೮೪ ರಿಂದ ಕಿ.ಮೀ ೧೫.೭೦ ರವರೆಗೆ – ರಾಜ್ಯ ಹೆದ್ದಾರಿ ೦೮ ರ ಮೇಲೆ</p>

ರಾಜ್ಯ ಹೆದ್ದಾರಿ ಒಟ್ಟು ಉದ್ದ: ೩೯.೮೯ ಕಿ.ಮೀ

ಒಟ್ಟು ಒವರ್ ಲ್ಯಾಪ್ ಉದ್ದ: ೭.೫೬ ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-೨೪೪ ರಸ್ತೆಯ ಒಟ್ಟು ಉದ್ದ: ೩೨.೩೩ ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸೆಲ್ಲಿ/-

(ಶಾಂತಸುಮಾರ. ಕೆ)

ಸರ್ಕಾರದ ಅವರ ಕಾರ್ಯದಲ್ಲಿ

ಲೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ಇ-298/89 ಇಷಿಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕೂಟನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ- 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-245 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

**ರಾಜ್ಯ ಹೆದ್ದಾರಿ-245** ಎನ್.ಜಿ.ಹಳ್ಳಿ (ರಾಷ್ಟ್ರೀಯ ಹೆದ್ದಾರಿ-173) ಯಿಂದ ಪಾಂಡಪಟ್ಟಿ (ರಾಜ್ಯ ಹೆದ್ದಾರಿ-76) ಯನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಗೊಲ್ಲರಹಳ್ಳಿ, ಗಂಗಸಮುದ್ರ, ರಾಮಗಿರಿ, ತಾಳಿಕಟ್ಟಿ, ಪೆನ್ನಸಮುದ್ರ, ಗೊಪ್ಪನಹಳ್ಳಿ.

ಚಿತ್ರದುಗ್ರ ವಿಭಾಗ

ಹೊಳೆತ್ತರೆ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ಹೊಳೆತ್ತರೆ ತಾಲ್ಲೂಕಿನ ಎನ್.ಜಿ.ಹಳ್ಳಿ ಗ್ರಾಮದ ಸರ್ವೆ ನಂ. 58 (ಎಡಭಾಗ) ಮತ್ತು ಸರ್ವೆ ನಂ. 53 (ಬಲಭಾಗ) ಕೆ.ಮೀ 0.00 ರಿಂದ ಪ್ರಾರಂಭವಾಗಿ ಗೊಲ್ಲರಹಳ್ಳಿ, ಗಂಗಸಮುದ್ರ, ರಾಮಗಿರಿ ಮುಖಿಂತರ ಹಾಯ್ದು ತಾಳಿಕಟ್ಟಿಯ ಸರ್ವೆ ನಂಬರ್-39 (ಎಡಭಾಗ) ಮತ್ತು ಸರ್ವೆ ನಂ. 43 (ಬಲಭಾಗ) ಕೆ.ಮೀ 19.47 ಕ್ಕೆ ಅಂತೆಗೊಂಡು ಮುಂದೆಜನ್ನಿಗಿರಿ ತಾಲ್ಲೂಕನ್ನು ಪ್ರವೇಶಿಸುತ್ತದೆ.

ದಾವಣಗೆರೆ ವಿಭಾಗ

ಚನ್ನಗಿರಿ ತಾಲ್ಲೂಕು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ರಸ್ತೆಯು ಪೆನ್ನಸಮುದ್ರ ಗ್ರಾಮದ ಸರ್ವೆ ನಂ:106 ಎಡ 02 ಬಲ ಕೆ.ಮೀ 19.47 ರಲ್ಲಿ ಪ್ರಾರಂಭವಾಗಿ ಗೊಪ್ಪನಹಳ್ಳಿ ಗ್ರಾಮದ ಸರ್ವೆ ನಂ:6 ಎಡಕ್ಕೆ 78 ಬಲ, ಕೆ.ಮೀ. 31.40 ರಲ್ಲಿ ಅಂತೆಗೊಂಡು ರಾಜ್ಯ ಹೆದ್ದಾರಿ-76 ರಸ್ತೆಯನ್ನು ಸೇರುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 31.40 ಕೆ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-245 ರಸ್ತೆಯ ಒಟ್ಟು ಉದ್ದ: 31.40 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಕಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಸುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

**PR-1414**

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ಇ-298/90 ಇಷಿಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕೂಟನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ- 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-246 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

**ರಾಜ್ಯ ಹೆದ್ದಾರಿ-246** ನಿರಲಕೇರಿ ಯಿಂದ ಸರಸ್ವತಿಸಗರ (ರಾಜ್ಯ ಹೆದ್ದಾರಿ-135) ದವರೆಗೆ ಸಂಪರ್ಕಿಸುವ ರಸ್ತೆ, ಮಾರ್ಗ ಕೆಲವಾದಿ, ತಿಮ್ಮಸಾಗರ, ತೆಗೆ, ಹಂಸನೂರು, ರಾಫ್ಪಮರ

ಬಾಗಲಕೋಟಿ ವಿಭಾಗ	ಬಾಗಲಕೋಟಿ ತಾಲ್ಲೂಕು
ಈ ರಾಜ್ಯ ಹೆದ್ದಾರಿಯು ಬಾಗಲಕೋಟಿ ಜಿಲ್ಲೆ ಬಾಗಲಕೋಟಿ ತಾಲ್ಲೂಕಿನ ನೀರಲಕೇರಿ ಗ್ರಾಮದ ಸರ್ವೇ ನಂ. 120 (ಎಡಕ್ಕೆ) 126 (ಬಲಕ್ಕೆ) ಕೆ.ಮೀ. ೦.೦೦ ರಿಂದ ಪ್ರಾರಂಭವಾಗಿ ನೀರಲಕೇರಿ ಗ್ರಾಮದ ಸರ್ವೇ ನಂ. 120 (ಎಡಕ್ಕೆ) 150 (ಬಲಕ್ಕೆ) ಕೆ.ಮೀ. ೨.೧೯ರಲ್ಲಿ ಅಂತ್ಯಗೊಂಡು ಮುಂದೆ ಗುಳೆಂಗುಡ್ಡ ತಾಲ್ಲೂಕಿನ ಕೆಲವಡಿ ಗ್ರಾಮದಲ್ಲಿ ಮುಂದುವರೆಯುತ್ತದೆ.	ಬಾಗಲಕೋಟಿ ವಿಭಾಗ
ಬಾಗಲಕೋಟಿ ವಿಭಾಗ	ಗುಳೇದ ಗುಡ್ಡ ತಾಲ್ಲೂಕು
ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ ಗ್ರಾಮದ ಸರ್ವೇ ನಂ. 233 (ಎಡಕ್ಕೆ) 234 (ಬಲಕ್ಕೆ) ಕೆ.ಮೀ. ೨.೧೯ ರಲ್ಲಿ ಪ್ರಾರಂಭವಾಗಿ ಸರಸ್ವತಿ ನಗರಗ್ರಾಮದ ಸರ್ವೇ ನಂ. ५७ (ಎಡಕ್ಕೆ) ५८ (ಬಲಕ್ಕೆ) ಕೆ.ಮೀ. ೨೦.೦೩ ಕ್ಕೆ ರಾಜ್ಯ ಹೆದ್ದಾರಿ-135 ರ ಮೇಲೆ ಅಂತ್ಯಗೊಳುತ್ತದೆ. ಒವರ್ ಲ್ಯಾಪ್: ಕೆ.ಮೀ ೮.೨೭ ರಿಂದ ಕೆ.ಮೀ ೮.೩೨ ವರೆಗೆ ರಾಜ್ಯ ಹೆದ್ದಾರಿ 44 ರ ಮೇಲೆ ರಾಜ್ಯ ಹೆದ್ದಾರಿ ಒಟ್ಟು ಉದ್ದ: 20.03 ಕೆ.ಮೀ ಒಟ್ಟು ಒವರ್ ಲ್ಯಾಪ್: ೦.೦೫ ಕೆ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-246 ರಸ್ತೆಯ ಒಟ್ಟು ಉದ್ದ: ೧೯.೯೮ ಕೆ.ಮೀ ಇರುವುದು	
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ	ಸಹಿ/- (ಶಾಂತಪುರಾರ. ಕೆ) ಸರ್ಕಾರದ ಅವರ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ
<b>PR-1415</b>	
ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವಾಲಯ	ಕರ್ನಾಟಕ ಸರ್ಕಾರ ಅಧಿಕಾರಿಯಾಗಿ ಹೆದ್ದಾರಿಯ 1964 ಪ್ರಕರಣ- 3
ಪ್ರಕಟಣೆ ಸಂಖ್ಯೆ: ಲೋಜ ಇ-298/91 ಇಷ್ಟ 2022, ಬೆಂಗಳೂರು ದಿನಾಂಕ: 06-11-2023 ಅಧಿಕಾರಿಯಾಗಿ ಹೆದ್ದಾರಿಯ 1964 ಪ್ರಕರಣ- 3	ಕರ್ನಾಟಕ ಹೆದ್ದಾರಿಯ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-247 ಎಂದು ಘೋಷಿಸಿದ.
ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-247	ಹೆಬ್ಬಿ (ರಾಷ್ಟ್ರೀಯ ಹೆದ್ದಾರಿ-169) ಯಿಂದ ಬ್ರಹ್ಮಾವರ (ರಾಷ್ಟ್ರೀಯ ಹೆದ್ದಾರಿ-66) ಅನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಕುಕ್ಕಡೆ, ಸಂತಕಟ್ಟೆ, ಕರ್ನಾಟಕ, ಚೇಕಾರ್ಡಿ, ಪಾರ್ಟಿಬೆಟ್ಟು.
ಉದ್ದೇಶ ವಿಭಾಗ	ಹೆಬ್ಬಿ ತಾಲ್ಲೂಕು
ಉದ್ದೇಶ ವಿಭಾಗ	ಕರ್ನಾಟಕ ಹೆದ್ದಾರಿಯು ಉದ್ದೇಶ ಜಿಲ್ಲೆ, ಹೆಬ್ಬಿ ತಾಲ್ಲೂಕಿನಲ್ಲಿ ಕೆ.ಮೀ. ೦.೦೦ ರಿಂದ ಪ್ರಾರಂಭವಾಗಿ ಕೆ.ಮೀ. ೪.೧೬ ರಲ್ಲಿ ಅಂತ್ಯಗೊಂಡು ಮುಂದೆ ಬ್ರಹ್ಮಾವರ ತಾಲ್ಲೂಕನ್ನು ಪ್ರವೇಶಿಸುತ್ತದೆ.
ಉದ್ದೇಶ ವಿಭಾಗ	ಬ್ರಹ್ಮಾವರ ತಾಲ್ಲೂಕು
ಉದ್ದೇಶ ವಿಭಾಗ	ಉದ್ದೇಶ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನಲ್ಲಿ ಕೆ.ಮೀ. ೪.೧೬ ರಿಂದ ಪ್ರಾರಂಭವಾಗಿ ಕೆ.ಮೀ. ೨೯.೭೦ ರಲ್ಲಿ ಅಂತ್ಯಗೊಂಡು, ರಾಷ್ಟ್ರೀಯ ಹೆದ್ದಾರಿ-66 ರನ್ನು ಸಂಪರ್ಕಿಸುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 29.70 ಕೆ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-247 ರಸ್ತೆಯ ಒಟ್ಟು ಉದ್ದ: 29.70 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆಡೆಶಾನುಕಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## PR-1416

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಳಿ ೪-೨೯೮/೯೨ ಇಷ್ಟ ೨೦೨೨, ಚಂಗಳೂರು ದಿನಾಂಕ: ೦೬-೧೧-೨೦೨೩  
ಅಧಿಕೂಕನೆ

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ ಪ್ರಕರಣ - ೩

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ (೧೯೬೪ರ ಕರ್ನಾಟಕ ಕಾಯ್ದೆ ಸಂಖ್ಯೆ-೪೪) ಪ್ರಕರಣ-೩ ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-೨೪೮ ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-೨೪೮	ರಾಜನಹೆಣ್ಣು ಕ್ರಾಸ್ (ರಾಷ್ಟ್ರೀಯ ಹೆದ್ದಾರಿ-೪೮) ರಿಂದ ಕುಕ್ಕಾಡ ಅಂಜನೇಯ ನಗರ (ರಾಜ್ಯ ಹೆದ್ದಾರಿ-೬೫) ಅನ್ನ ಸಂಪರ್ಕಿಸುವ ರಸ್ತೆ ಮಾರ್ಗ ರಾಜನಹೆಣ್ಣು, ಬಿಳಿಸನೂರು, ನಂದಿಗಾವಿ, ಧೂಳೆಹೊಳೆ, ಎಳೆಹೊಳೆ, ಹಳ್ಳಪಾಳ್ಯ, ಗೋವಿನಹಾಳು, ಕೋಣನತಲೆ, ಹಿರೆಗೋಣೆಗೆರೆ, ಕೋಟಿಮಾಲ್ಲೂರು, ಗೊಲ್ಲರಹೆಣ್ಣು (ರಾಜ್ಯ ಹೆದ್ದಾರಿ-೨೫), ಮಾಸಡಿ (ರಾಜ್ಯ ಹೆದ್ದಾರಿ-೨೫), ತರಗನಹೆಣ್ಣು, ಕುಂದೂರು, ಕುಲಂಬಿ, ಕಾರಿಗನೂರು.

### ದಾವಣಗೆರೆ ವಿಭಾಗ

### ಹರಿಹರ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹಲಸಬಾಳು ಸರ್ವೆ ನಂ:೩೧ ಎಡ  
ಮತ್ತು ೧೨ ಬಲಕ್ಕೆ ಕೆ.ಮೀ. ೦.೦೦ ರಿಂದ ಪ್ರಾರಂಭವಾಗಿ ರಾಜನಹೆಣ್ಣು, ಧೂಳೆಹೊಳೆ, ಎಳೆಹೊಳೆ,  
ನಂದಿಗುಡಿ ಗ್ರಾಮಗಳ ಮುಖಾಂತರ ಹಾದು ಹೋಗಿ ಮೂಗಿನಗೊಂದಿ ಗ್ರಾಮದ ಸರ್ವೆ ನಂ. ೦೬  
ಎಡ ಮತ್ತು ೧೬ ರ ಬಲಭಾಗ ಕೆ.ಮೀ. ೩೦.೧೧ ರಲ್ಲಿ ಅಂತ್ಯಗೊಂಡು ಮುಂದೆ ಹೊನ್ನಾಳಿ ತಾಲ್ಲೂಕಿಗೆ  
ಸೇರುತ್ತದೆ.

ಲೂಪ್ ರಸ್ತೆ: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣ ಪಂಚಾಯಿತಿ ಸರ್ವೆ  
ನಂ:೨೦೦ ಎಡ ಮತ್ತು ೦೧ ಬಲಕ್ಕೆ ೧೮೮ (ಎಡ ಮತ್ತು ಬಲ) ಕೆ.ಮೀ.೦.೦೦ ರಿಂದ ಪ್ರಾರಂಭವಾಗಿ  
ಒಡೆಯರ ಬಸಾಪುರ, ಗುಡ್ಡದ ಬೇವಿನಹೆಣ್ಣು, ಹಳ್ಳಿಹಾಳು, ಕಂಬತ್ತನಹೆಣ್ಣು, ಹೊಕ್ಕನೂರು, ಹಿಂಡನಂಘಟ್ಟ  
ಗ್ರಾಮಗಳ ಮುಖಾಂತರ ಹಾದು ಹೋಗಿ ತಾಲ್ಲೂಕುಗಡಿ ಗೋವಿನಹಾಳು ಗ್ರಾಮದ ಸರ್ವೆ ನಂ. ೩೨  
(ಎಡ ಮತ್ತು ಬಲ) ಮತ್ತು ೦೮ ರಿಂದ ೦೧ ಗ್ರಾಮರಾಣಾ ಬಲಭಾಗ ಕೆ.ಮೀ. ೧೨.೩೮ ರಲ್ಲಿ  
ಅಂತ್ಯಗೊಳ್ಳುತ್ತದೆ.

### ದಾವಣಗೆರೆ ವಿಭಾಗ

### ಹೊನ್ನಾಳಿ ತಾಲ್ಲೂಕು

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ರಸ್ತೆಯ ಕೆ.ಮೀ. ೩೦.೧೧ ರಿಂದ ಪ್ರಾರಂಭವಾಗಿ ಕೆ. ಮೀ.  
೬೫.೩೫ ರಲ್ಲಿ ಅಂತ್ಯಗೊಂಡು ಮುಂದೆ ಚನ್ನಗಿರಿ ತಾಲ್ಲೂಕಿಗೆ ಮುಂದುವರದಿರುತ್ತದೆ.

ಓವರ್ ಲ್ಯಾಪ್: ಕೆ.ಮೀ ೪೫.೧೨ ರಿಂದ ಕೆ.ಮೀ ೪೭.೯೪ ರವರೆಗೆ – ರಾಜ್ಯ ಹೆದ್ದಾರಿ ೨೫ ರ ಮೇಲೆ

ದಾವಣಗೆರೆ ವಿಭಾಗ	ಚನ್ನಗಿರಿ ತಾಲ್ಲೂಕು
	ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ರಸ್ತೆಯು ಕೆ.ಮೀ 65.35 ರಿಂದ ಪ್ರಾರಂಭವಾಗಿ ದಾವಣಗೆರೆ ತಾಲ್ಲೂಕು ಹೊನ್ನೆಮರಡಿ ಗ್ರಾಮದ ಸರ್ವ ನಂ:12 ಎಡ 12 ಬಲಕ್ಕೆ ಕೆ.ಮೀ 73.59 ರಲ್ಲಿ ಅಂತ್ಯಗೊಂಡು ಮುಂದೆ ರಾಜ್ಯ ಹೆದ್ದಾರಿ-65 ಕ್ಷೇತ್ರದಲ್ಲಿ.
	ಸೂಚನೆ: ಕೆ.ಮೀ. 73.24 ರಿಂದ ಕೆ.ಮೀ. 73.59 ರ ವರೆಗೆ 0.35 ಕೆ.ಮೀ. ಸರಪಳಿಯು ದಾವಣಗೆರೆ ತಾಲ್ಲೂಕಿನಲ್ಲಿ ಬರುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 85.97 ಕೆ.ಮೀ
	ಒಟ್ಟು ಓವರ್ ಲ್ಯಾಪ್ ಉದ್ದ: 2.82 ಕೆ.ಮೀ
	ವಾಸ್ತವಿಕ ರಾಜ್ಯ ಹೆದ್ದಾರಿ-248 ರಸ್ತೆಯ ಒಟ್ಟು ಉದ್ದ: 83.15 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಸುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

## PR-1417

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ

ಪ್ರಕಟಣ ಸಂಖ್ಯೆ: ಲೋಜ ಇ-298/93 ಇಷಾಟ 2022, ಬೆಂಗಳೂರು ದಿನಾಂಕ: 06-11-2023

ಅಧಿಕೂಟನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ- 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-249 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-249	ಬಜಫೋಲ (ರಾಷ್ಟ್ರೀಯ ಹೆದ್ದಾರಿ-169) ಯಿಂದತೆಂಕ ಬೆಟ್ಟು (ರಾಷ್ಟ್ರೀಯ ಹೆದ್ದಾರಿ-66) ಅನ್ನ ಸಂಪರ್ಕ-ಸುವರ್ತ ರಸ್ತೆ, ಮಾರ್ಗ ಬಸ್ಸಿಕೆರ್ಕೆ ಬಂಗಳುಡೈ, ಮುರತಂಗಡಿ, ಅರಸುಬೆಲು, ಮುಗೇರಕಲ, ಅಜೆಕಾರು (ರಾಜ್ಯ ಹೆದ್ದಾರಿ 01), ಶ್ರಿರಂಜ್ಯಲು, ಕಡ್ಡಲ, ಹರಿಕಂಡಿಗೆ, ದೂಪದಕಟ್ಟೆ, ಹೆರುಡೂರ್ (ರಾಷ್ಟ್ರೀಯ ಹೆದ್ದಾರಿ 169), ಬಾಳಬೆಲು, ಹಾವಂಜೆ, ಕೋಲಾಲಗಿರಿ

ಉಡುಪಿ ವಿಭಾಗ	ಕಾರ್ಕಾಳ ತಾಲ್ಲೂಕು
	ಉಡುಪಿ ಜಿಲ್ಲೆ ಕಾರ್ಕಾಳ ತಾಲ್ಲೂಕಿನಲ್ಲಿ ಕೆ.ಮೀ. 0.00 ರಲ್ಲಿ ಪ್ರಾರಂಭಗೊಂಡು ಕೆ.ಮೀ. 17.31 ರಲ್ಲಿ ಅಂತ್ಯಗೊಂಡು ಮುಂದಕ್ಕೆ ಹೆಚ್ಚಿ ತಾಲ್ಲೂಕನ್ನು ಪ್ರವೇಶಿಸುತ್ತದೆ.

ಉಡುಪಿ ವಿಭಾಗ	ಹೆಚ್ಚಿ ತಾಲ್ಲೂಕು
	ಉಡುಪಿ ಜಿಲ್ಲೆ ಹೆಚ್ಚಿ ತಾಲ್ಲೂಕಿನಲ್ಲಿ ಕೆ.ಮೀ. 17.31 ರಲ್ಲಿ ಪ್ರಾರಂಭಗೊಂಡು ಕೆ.ಮೀ. 19.24 ರಲ್ಲಿ ಅಂತ್ಯಗೊಂಡು ಮುಂದಕ್ಕೆ ಕಾರ್ಕಾಳ ತಾಲ್ಲೂಕನ್ನು ಪ್ರವೇಶಿಸುತ್ತದೆ.

ಉಡುಪಿ ವಿಭಾಗ	ಕಾರ್ಕಾಳ ತಾಲ್ಲೂಕು
	ಉಡುಪಿ ಜಿಲ್ಲೆ ಕಾರ್ಕಾಳ ತಾಲ್ಲೂಕಿನಲ್ಲಿ ಕೆ.ಮೀ. 19.24 ರಲ್ಲಿ ಪ್ರಾರಂಭಗೊಂಡು ಕೆ.ಮೀ. 30.87 ರಲ್ಲಿ ಅಂತ್ಯಗೊಂಡು ಮುಂದಕ್ಕೆ ಉಡುಪಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕೆ.ಮೀ 22.79 ರಿಂದ ಕೆ.ಮೀ 24.25 ರವರೆಗೆ - ರಾಜ್ಯ ಹೆದ್ದಾರಿ 01 ರ ಮೇಲೆ

ಉಡುಪಿ ವಿಭಾಗ	ಉಡುಪಿ ತಾಲ್ಲೂಕು
	ಉಡುಪಿ ಜಿಲ್ಲೆ ಉಡುಪಿ ತಾಲ್ಲೂಕಿನಲ್ಲಿ ಕೆ.ಮೀ. 30.87 ರಲ್ಲಿ ಪ್ರಾರಂಭಗೊಂಡು ಕೆ.ಮೀ. 49.13 ರಲ್ಲಿ ಅಂತ್ಯಗೊಂಡು ಮುಂದಕ್ಕೆ ಬುಹಾವರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಓವರ್ ಲ್ಯಾಪ್: ಕೆ.ಮೀ 38.96 ರಿಂದ ಕೆ.ಮೀ 39.45 ರವರೆಗೆ - ರಾಷ್ಟ್ರೀಯ ಹೆದ್ದಾರಿ 169 ರ ಮೇಲೆ

ಉದ್ದೇಶಿ ವಿಭಾಗ	ಬ್ರಹ್ಮಾಂಡ ತಾಲ್ಲೂಕು
	ಉದ್ದೇಶಿ ಜಿಲ್ಲೆ ಬ್ರಹ್ಮಾಂಡ ತಾಲ್ಲೂಕಿನಲ್ಲಿ ಕೆ.ಮೀ. 49.13 ರಲ್ಲಿ ಪ್ರಾರಂಭಗೊಂಡು ಕೆ.ಮೀ. 58.11 ರಲ್ಲಿ ಅಂತ್ಯಗೊಂಡು, ರಾಷ್ಟ್ರೀಯ ಹೆದ್ದಾರಿ-66 ರನ್ನು ಸಂಪರ್ಕಿಸುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದೇಶ: 58.11 ಕೆ.ಮೀ
	ಒಟ್ಟು ಓವರ್ ಲ್ಯಾಪ್ ಉದ್ದೇಶ: 1.95 ಕೆ.ಮೀ
	ವಾಸ್ತವಿಕ ರಾಜ್ಯ ಹೆದ್ದಾರಿ-249 ರಸ್ತೆಯ ಒಟ್ಟು ಉದ್ದೇಶ: 56.16 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಷಾಸ  
ಮತ್ತು ಅವರ ಹೆಸರಿನಲ್ಲಿ

ಸೆಪ್ಟೆಂಬರ್/–

(ಶಾಂತಕ್ಕಪೂರ್ ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## PR-1418

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ

ಪ್ರಕಟನೆ ಸಂಖ್ಯೆ: ಲೋಜ ೪-298/94 ಇವಿಂದಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಕೃತವಾಗಿ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ- 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾರ್ಯ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-250 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-250 ಭದ್ರಾವತಿ (ರಾಜ್ಯ ಹೆದ್ದಾರಿ-115) ಯಿಂದ ಲಿಂಗಾಮರ (ರಾಜ್ಯಹೆದ್ದಾರಿ-115)ವನ್ನು ಸಂಪರ್ಕಿಸುವ ರಸ್ತೆ. ಮಾರ್ಗಗೋಡುಹಳ್ಳಿ, ಬಾಬಳ್ಳಿ, ತಳ್ಳುಕಟ್ಟಿ, ದಾಸರಕಲ್ಲುಹಳ್ಳಿ, ಮೋಳೆಮೊನ್ನಾರು (ರಾಷ್ಟ್ರೀಯ ಹೆದ್ದಾರಿ-369), ದಣಾಯಕಮರ, ನಾಗಸಮುದ್ರ, ಆನವೇರಿ (ರಾಜ್ಯಹೆದ್ದಾರಿ-115), ನಿಂಬೆಗೊಂದಿ, ಸೈದರಕಲ್ಲುಹಳ್ಳಿ, ಮೂಸಫಳ್ಟಿ, ಚನ್ನಮುಂಭಾಮರ.

ಶಿವಮೋಗ್ಗ ವಿಭಾಗ

ಭದ್ರಾವತಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ಶಿವಮೋಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಳೆಮೊನ್ನಾರು ರಸ್ತೆಯ ಪ್ರಾರಂಭದ ಬಲಭಾಗದ ಸರ್ವೇ ನಂಬರ್-65 ಮತ್ತು ಎಡಭಾಗದ ಸರ್ವೇ ನಂಬರ್ 65 ರ ಕೆ.ಮೀ. 0.00 ರಲ್ಲಿ ಪ್ರಾರಂಭವಾಗಿ, ಹೊಳೆಮೊನ್ನಾರು, ಸಿಲ್ಲಿಮರ, ಸನ್ಯಾಸಿಕೊಡಮಗ್ಗೆ, ನಾಗಸಮುದ್ರ, ಮಂಗೋಳಿ, ಆನವೇರಿ, ನಿಂಬೆಗೊಂದಿ ಮತ್ತು ಸೈದರಕಲ್ಲುಹಳ್ಳಿ ಗ್ರಾಮದ ರಸ್ತೆ ಎಡಭಾಗದ ಸರ್ವೇ ನಂಬರ್ 75 ಮತ್ತು ಬಲಭಾಗದ ಸರ್ವೇ ನಂಬರ್ 75 ರ ಕೆ.ಮೀ. 37.82 ರಲ್ಲಿ ಅಂತ್ಯಗೊಂಡು ಸಾಸ್ವದಹಳ್ಳಿ ಹೊನ್ನಾಳಿ ತಾಲ್ಲೂಕು ಗಡಿ ಸೇರುತ್ತದೆ.

ಓವರ್ ಲ್ಯಾಪ್: 1) ಕೆ.ಮೀ 16.41 ರಿಂದ ಕೆ.ಮೀ 17.00 ರವರೆಗೆ – ರಾಷ್ಟ್ರೀಯ ಹೆದ್ದಾರಿ 369 ರ ಮೇಲೆ

2) ಕೆ.ಮೀ 29.53 ರಿಂದ ಕೆ.ಮೀ 32.05 ರವರೆಗೆ – ರಾಜ್ಯ ಹೆದ್ದಾರಿ 115 ರ ಮೇಲೆ

## ದಾವಣಗೆರೆ ವಿಭಾಗ

## ಹೊನ್ನಾಲ್ ತಾಲ್ಲೂಕು

ದಾವಣಗೆರೆ ಜಿಲ್ಲೆ ಹೊನ್ನಾಲ್ ತಾಲ್ಲೂಕಿನ ರಸ್ತೆಯು ಕೆ.ಮೀ. 37.82 ರಲ್ಲಿ ಪ್ರಾರಂಭವಾಗಿ ಕೆ.ಮೀ. 41.68

ರಲ್ಲಿ ಅಂತ್ಯಗೊಂಡು ಮುಂದೆ ರಾಜ್ಯ ಹೆದ್ದಾರಿ-65 ಕ್ಷೇತ್ರದಲ್ಲಿ ಸೇರುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ್ವ: 41.68 ಕೆ.ಮೀ

ಒಟ್ಟು ಟಿಪ್ಪು ಲ್ಯಾಪ್ ಉದ್ದ್ವ: 3.11 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-250 ರಸ್ತೆಯ ಒಟ್ಟು ಉದ್ದ್ವ: 38.57 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸೆಟಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## PR-1419

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ಇ-298/95 ಇಂವಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕಾರಿ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-251 ಎಂದು ಘೋಷಿಸಿದೆ.

## ರಾಜ್ಯ ಹೆದ್ದಾರಿ ಸಂಖ್ಯೆ

## ಹೆದ್ದಾರಿಯ ವಿವರ

## ರಾಜ್ಯ ಹೆದ್ದಾರಿ-251

ಬಾಕಾವರ(ರಾಷ್ಟ್ರೀಯ ಹೆದ್ದಾರಿ-69) ರಿಂದ ಹಾಗಲವಾಡಿಕೂರ್ ಸಂಪರ್ಕಿಸುವ ರಸ್ತೆ ಮಾರ್ಗ  
ಎ.ಮಲ್ಲಾಪುರ, ತಿಪ್ಪನಹಳ್ಳಿ, ಪುರ, ವಲಿಹಳ್ಳಿ, ದೊಡ್ಡಮೇಟಕುಕ್ಕೆ, ಕಿತ್ತನಕೆರೆ, ಹಂದನಕೆರೆ,  
ಮತ್ತಿಪ್ಪಿ(ರಾಜ್ಯ ಹೆದ್ದಾರಿ-47), ಕುಪ್ಪಾರು, ಬಿಕ್ಕನಾಯಕನಹಳ್ಳಿ (ರಾಷ್ಟ್ರೀಯ ಹೆದ್ದಾರಿ-150೧),  
ಅಕ್ಕನಹಳ್ಳಿ

## ಹಾಸನ ವಿಭಾಗ

## ಅರಸಿಕೆರೆ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಎ.ಮಲ್ಲಾಪುರ, ತಿಪ್ಪನಹಳ್ಳಿ, ಪುರಗ್ರಾಮದ  
ಸರ್ವೆ ನಂ 7 ಸರಪಳಿ 0.00 ಕೆ.ಮೀ ರಿಂದ ಪ್ರಾರಂಭವಾಗಿ ಪುರ, ಅರೇಹಳ್ಳಿ, ದೊಡ್ಡಮೇಟಕುಕ್ಕೆ  
(ರಾಜ್ಯ ಹೆದ್ದಾರಿ-102) ಸರಪಳಿ 5.55 ಕೆ.ಮೀ ನಲ್ಲಿ ಮುಕ್ಕಾಯಗೊಂಡು ಮುಂದೆ ಕಡೂರು  
ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಬಿಕ್ಕನಾಯಕನಹಳ್ಳಿ ವಿಭಾಗ

## ಕಡೂರು ತಾಲ್ಲೂಕು

ಬಿಕ್ಕನಾಯಕನಹಳ್ಳಿ ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ ಸರಪಳಿ 5.55 ಕೆ.ಮೀ ನಿಂದ ಪ್ರಾರಂಭವಾಗಿ ಸರಪಳಿ  
6.86 ಕೆ.ಮೀ ನಲ್ಲಿ ಮುಕ್ಕಾಯಗೊಂಡು ಮುಂದೆ ಅರಸಿಕೆರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಸೂಚನೆ: ಕೆ.ಮೀ 5.55 ರಿಂದ ಕೆ.ಮೀ 6.86 ರವರಿಗೆ ಅರಸಿಕೆರೆ ಉಪವಿಭಾಗದಿಂದ ನಿರ್ವಹಿಸಲಾಗುತ್ತದೆ.

ಹಾಸನ ವಿಭಾಗ	ಅರಣೀಕರಿ ತಾಲ್ಲೂಕು
	ಹಾಸನ ಜಿಲ್ಲೆ ಅರಸಿಕರೆ ತಾಲ್ಲೂಕಿನ ಸರಪಳಿ <b>6.86</b> ಕ.ಮೀ ರಿಂದ ಪ್ರಾರಂಭವಾಗಿ ಕೆತ್ತನಕೆರೆ, ಮದರಹಳ್ಳಿ ಗ್ರಾಮದ ಸರ್ವ ನಂ 23 ಮತ್ತು 24 ಸರಪಳಿ <b>35.02</b> ಕ.ಮೀ ನಲ್ಲಿ ಮುಕ್ತಾಯಗೊಂಡು ಮುಂದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಒವರ್ ಲ್ಯಾಪ್: ಕ.ಮೀ <b>25.98</b> ರಿಂದ ಕ.ಮೀ <b>30.81</b> ರವರೆಗೆ - ರಾಜ್ಯ ಹೆದ್ದಾರಿ - 102 ರ ಮೇಲೆ
ತುಮಕೂರು ವಿಭಾಗ	ಚಿಕ್ಕನಾಯಕನಹಳ್ಳಿ ತಾಲ್ಲೂಕು
	ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪುರದಕ್ಕೆ (ಅರಸಿಕರೆ ಗಡಿ) ಗ್ರಾಮದ ಸರ್ವ ನಂ. 20 ಬಲಕ್ಕೆ ಮತ್ತು 18 ಎಡಕ್ಕೆ.ಮೀ. <b>35.02</b> ರಲ್ಲಿ ಪ್ರಾರಂಭವಾಗಿ ಪುರದಕ್ಕೆ, ರಾಮಪಟ್ಟಿ, ಹಂದನಕೆರೆ, ಕಾನಕೆರೆ, ಬಂದೆಹಳ್ಳಿ, ಮತ್ತಿಪಟ್ಟಿ, ಅರಳಕಟ್ಟಿ, ಕುಮ್ಮಾರು, ಅಣಕಟ್ಟಿ, ನವಿಲೆ, ಮೇಲನಹಳ್ಳಿ, ಚಿಕ್ಕನಾಯಕನಹಳ್ಳಿ, ಹೋಸಹಳ್ಳಿ, ಜಾಣೇಹಾರ್, ಕೆಂಪರಾಯನಹಳ್ಳಿ, ಕಾತ್ರಿಕಹಾರ್, ಮದನಪುದು, ಸಿಗದಹಳ್ಳಿ ಗ್ರಾಮದ ಸ.ನಂ. 26 ಬಲಕ್ಕೆ ಮತ್ತು ಎಡಕ್ಕೆ.ನಂ. 26 ರಲ್ಲಿ.ಮೀ. <b>89.91</b> ರಲ್ಲಿ ಮುಕ್ತಾಯಗೊಂಡು ಗುಬ್ಬಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಒವರ್ ಲ್ಯಾಪ್: 1) ಕ.ಮೀ <b>47.18</b> ರಿಂದ ಕ.ಮೀ <b>50.43</b> ರವರೆಗೆ - ರಾಜ್ಯ ಹೆದ್ದಾರಿ - 47 ರ ಮೇಲೆ 2) ಕ.ಮೀ <b>66.69</b> ರಿಂದ ಕ.ಮೀ <b>67.27</b> ರವರೆಗೆ - ರಾಷ್ಟ್ರೀಯ ಹೆದ್ದಾರಿ-150 ಏ ನ ಮೇಲೆ
ತುಮಕೂರು ವಿಭಾಗ	ಗುಬ್ಬಿತಾಲ್ಲೂಕು
	ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದ ಸ.ನಂ 43 ಎಡ ಮತ್ತು 43 ಬಲ ರ ಕ.ಮೀ <b>89.91</b> ರಲ್ಲಿ ಪ್ರಾರಂಭಗೊಂಡು ಮಾರುತಿನಗರ/ಕೈಮರಕ್ಕಾಸ್‌ನ ಸ.ನಂ. 49 ಬಲಕ್ಕೆ ಮತ್ತು ಎಡಕ್ಕೆ ಸ.ನಂ. 50 ರ <b>96.52</b> ಕ.ಮೀ. ರಲ್ಲಿ ಮುಕ್ತಾಯಗೊಳ್ಳುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 96.52 ಕ.ಮೀ ಒಟ್ಟು ಒವರ್ ಲ್ಯಾಪ್ ಉದ್ದ: 8.66 ಕ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-251 ರಸ್ತೆಯ ಒಟ್ಟು ಉದ್ದ: <b>87.86</b> ಕ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಅದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

## PR-1420

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ  
ಪ್ರಕಟಣೆ ಸಂಖ್ಯೆ: ಲೋಜ್ ಇ-298/96 ಇಂವಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಕೂಕನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-252 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-252	ಹಾನಬಾಳ್ (ರಾಜ್ಯ ಹೆದ್ದಾರಿ-107) ಯಿಂದ ಕೋಗಾರ್ ಕ್ರಸ್(ರಾಜ್ಯ ಹೆದ್ದಾರಿ-50) ಅನ್ನ ಸಂಪರ್ಕಿಸುವ ರಸ್ತೆ ಮಾರ್ಗದರ್ಶಕರೆ, ದೇವರುಂದ, ಹೋನ್ನುಕೊಳ್ಳು, ಹೊಸಕರೆ,ಹೆಮಾಡಿ, ಭದ್ರಾಪುರ, ಬಿಳ್ಳಿರು, ಹಳೇಕೋಟೆ, ಮೂಡಿಗರೆ ಹಾಂಡೆಲ್ವೆಸ್(ರಾಷ್ಟ್ರೀಯ ಹೆದ್ದಾರಿ 173), ಲೋಕವಳ್ಳಿ (ರಾಷ್ಟ್ರೀಯ ಹೆದ್ದಾರಿ 173), ಶಿವಪುರ, , ಕೆಂಜಗೆ, ಬನಹಳ್ಳಿ, ಕನ್ನಗರೆ, ಕಾಬ್ರೆಲ್, ಕುಂಡಾರು, ಸರಗೋಡು, ಹೋಸಂಪುರ, ಕಲ್ಲನೆ (ರಾಜ್ಯ ಹೆದ್ದಾರಿ 66), ಕಿಮರ (ರಾಜ್ಯ ಹೆದ್ದಾರಿ 66), ಒರುಗುಡಿ, ಕೊಡಿಗೆ, ಮಕ್ಕಿಮನೆ, ಬಾಳಕೊನ್ನೂರು (ರಾಜ್ಯ ಹೆದ್ದಾರಿ 27),

ಹಾತಕೋಡಿಗೆ, ಕತ್ತರು, ಗೀರಾಬಿಲ್ಲು, ಹೆಲ್ಲಿಗೆ, ಹರಾವರಿ, ಕರೆಮನೆ, ಕನೊಲೂರು, ಆದಕ್ಕಾಲಸ್ವೇಟ್‌ (ರಾಜ್ಯ ಹೆದ್ದಾರಿ65), ಗೌರಿಹಳ್ಳಿ, ನಾಗರಮಕ್ಕಿ, ಸಲೆಸಮಾಕಿ, ಕೋನೋಡಿ, ಹೋಸಗಡೆ, ಮಧುರ, ಮಲ್ಲಂಡೂರು, ಅರಸಾಪುರ, ಮುಡುಬಾ(on NH 169), ಕೇರಾಡಿ (ರಾಷ್ಟ್ರೀಯ ಹೆದ್ದಾರಿ 169), ಗುಡಿಯದಹಳ್ಳಿ, ಉಬ್ಬಾರು, ಮಾಲೀನಾಸರ, ಸಿನೆಲ್ (ರಾಜ್ಯ ಹೆದ್ದಾರಿ 148), ಹಾನ್ಗಡೆ (ರಾಜ್ಯ ಹೆದ್ದಾರಿ 148), ಗರೆಮಕ್ಕಿ, ಹರಡವಳ್ಳಿ, ಯೋಗಿ, ಹೋಸಕೋಪ್ಪು, ಮುಡ್ಡಮನೆ, ಹುಂಚದಕಟ್ಟೆ(on SH1), ಹುಂಚಾ, ಸುಣ್ಣದಕಲ್ಲು, ಕೀಳಂಬಿ, ಕೋಡೂರು(ರಾಜ್ಯ ಹೆದ್ದಾರಿ26), ಕುಸುಗುಂಡಿ, ಹೋಸಹಳ್ಳಿ, ಬಾನಿಗ (ರಾಷ್ಟ್ರೀಯ ಹೆದ್ದಾರಿ 766ಸಿ), ಬ್ರಹ್ಮಾಶಾರ (ರಾಷ್ಟ್ರೀಯ ಹೆದ್ದಾರಿ 766ಸಿ), ಕಾಡುಪಲ್ಲಿ, ಸಂಕೂರು, ಬೆನ್ನಕ್ಕಿ, ಹುಲಿದೇವರಬನ ಸರ್ಕಾರ, ಕೋಳಿಂಗಾರ, ಹಸಿರುಮಕ್ಕಿ, ಫೆರೆಂಬಾಯಿಂಟ್, ಕೆಬಿಸರ್ಕಾರ, ಕುರಿಗೊಲ್ಪು, ಅಡಗೋಡಿ(ರಾಷ್ಟ್ರೀಯ ಹೆದ್ದಾರಿ 766ಸಿ), ನಾಗೋಡಿ (ರಾಷ್ಟ್ರೀಯ ಹೆದ್ದಾರಿ 766ಸಿ), ಯಕ್ಕಿಬೈಲು, ಎಲಿಬೈಲು, ಹೋಡನವಳ್ಳಿ, ಕಟ್ಟಿನಕರು, ಹಾಳೋರು

ಹಾಸನ ವಿಭಾಗ	ಸರ್ಕಾರಿಪುರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಹಾಸನ ಜಿಲ್ಲೆಯ ಸರ್ಕಾರಿಪುರ ತಾಲ್ಲೂಕಿನ ಹಾನಬಾಳು ಗ್ರಾಮದ ಕೆ.ಮೀ 0.00 ರಿಂದ ಪ್ರಾರಂಭವಾಗಿ ದೇವಲಕ್ಕರೆ, ದೇವರುಂದಗ್ರಾಮದ ಮುಖಾಂತರ ಸರ್ವೆ ನಂ:123 ರ ಕೆ.ಮೀ 9.16ರಲ್ಲಿ ಅಂತ್ಯಗೊಳ್ಳುತ್ತದೆ.
ಚಿಕ್ಕಮಗಳೂರು ವಿಭಾಗ	ಮೂಡಿಗೆರೆ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಡೆಬೀಡು ಹೋಬಳಿಯ ದೇವರುಂದ ಗ್ರಾಮದ ಸ.ನಂ-270 ಕೆ.ಮೀ 9.61 ರಿಂದ ಪ್ರಾರಂಭವಾಗಿ ದೇವರುಂದ ಗ್ರಾಮದ ಮೇಕನಗದ್ದೆ, ಹೋಸಕರೆ, ಉರುಬಗೆ, ಗೌಡಹಳ್ಳಿ, ಬಿಳ್ಳಿಯು, ಮೂಡಿಗೆರೆ, ಲೋಕವಳ್ಳಿ, ಕೆಂಜಿಗೆ. ಕುಂಡೂರು ಮುಖಾಂತರ ಬಣಕಲ್ಲು ಹೋಬಳಿ ಯದರ್ಶನ ಗ್ರಾಮದ ಸ.ನಂ-20 ಕೆ.ಮೀ 65.17 ರಿಂದ ಅಂತ್ಯಗೊಂಡು ನಂತರ ಕೆ.ಮೀ 65.17 ರಲ್ಲಿ ಕೆ.ಮೀ 68.36 ವರಗೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹಾದುಹೋಗಿ, ನಂತರ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಕೂವ ಗ್ರಾಮದ ಸ.ನಂ 256-241, ಕೆ.ಮೀ 68.36 ರಲ್ಲಿ ಪ್ರಾರಂಭವಾಗಿ ತಲಗೂರು ಮುಖಾಂತರ ಗಬ್ಬಳ್ಳ ನಲ್ಲಿ ಬಾಳೂರು ಹೋಬಳಿಯ ಕೂವ ಗ್ರಾಮದ ಸ.ನಂ.271 ಕೆ.ಮೀ 73.65ರಲ್ಲಿ ರಾಜ್ಯ ಹೆದ್ದಾರಿ 66ಕ್ಕೆ ಸೇರಿಕೊಂಡು ಬಾಳೂರು ಹೋಬಳಿ ಹಾದಿ ಒಣಿ ಗ್ರಾಮದ ಸ.ನಂ-56 ಕೆ.ಮೀ 80.09 ರಲ್ಲಿ ಅಂತ್ಯಗೊಂಡು ಮುಂದೆ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಒವರ್ ಲ್ಯಾಪ್: 1)ಕೆ.ಮೀ 39.32 ರಿಂದ ಕೆ.ಮೀ 39.81 ರವರೆಗೆ – ರಾಷ್ಟ್ರೀಯ ಹೆದ್ದಾರಿ73 ರ ಮೇಲೆ 2)ಕೆ.ಮೀ 39.81ರಿಂದ ಕೆ.ಮೀ 41.47 ರವರೆಗೆ – ರಾಷ್ಟ್ರೀಯ ಹೆದ್ದಾರಿ173 ರ ಮೇಲೆ 3)ಕೆ.ಮೀ 73.65ರಿಂದ ಕೆ.ಮೀ 80.09 ರವರೆಗೆ – ರಾಜ್ಯ ಹೆದ್ದಾರಿ 66 ರ ಮೇಲೆ ಸೂಚನೆ:ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯ ಹೋಬಳಿ ಸಾರಗೋಡು ಗ್ರಾಮದ ಸ.ನಂ.147 ಕೆ.ಮೀ 65.17ರಿಂದ ಸಾರಗೋಡು ಮೂಲಕ ಸಾರಗೋಡು ಗ್ರಾಮದ ಸ.ನಂ-179ರಲ್ಲಿ ಕೆ.ಮೀ 68.36 ರವರೆಗಿನ ಕೆ.ಮೀ 3.19 ರ ಸರಪಳಿಯ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹಾದುಹೋಗಿರುತ್ತದೆ.
ಚಿಕ್ಕಮಗಳೂರು ವಿಭಾಗ	ನರಸಿಂಹರಾಜಪುರ ತಾಲ್ಲೂಕು
	ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರು ಹೋಬಳಿ ಮಾಸುಂಡಿ ಗ್ರಾಮದ ಸ.ನಂ-136 ಕೆ.ಮೀ 80.09ರಲ್ಲಿ ಪ್ರಾರಂಭವಾಗಿ ಮಾಸುಂಡಿ ಗ್ರಾಮದಲ್ಲಿ ಎಡಭಾಗಕ್ಕೆ ಸ.ನಂ-88 ಹಾಗೂ ಬಲಭಾಗಕ್ಕೆ ಸ.ನಂ-79 ಕೆ.ಮೀ 80.96 ರಿಂದ ಮುಂದುವರೆದು ಬನ್ನೂರು, ಬಾಳೆಹೊನ್ನೂರು, ಗಡಿಗೆಶ್ವಪರ, ಚಿಕ್ಕಅಗ್ರಹಾರ, ಕಟ್ಟಿನಮನೆ, ಕರೆಮನೆ, ಮುಖಾಂತರ ಬಾಳೆಹೊನ್ನೂರು ಹೋಬಳಿ ಕಾನೂರು ಗ್ರಾಮದ ಸ.ನಂ-19 ಕೆ.ಮೀ 123.30ರಲ್ಲಿ ಅಂತ್ಯಗೊಂಡು ಪುನಃ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿಯ ಸೀತೂರು ಗ್ರಾಮದ ಸ.ನಂ-153 ಕೆ.ಮೀ 126.68ರಿಂದ ಪ್ರಾರಂಭಗೊಂಡು ಸೀತೂರು, ಹಾತೂರುಕೋಣನಕ್ಕರೆ ಮುಖಾಂತರ ಕಸಬಾ ಹೋಬಳಿಯ ಕೋಣನಕ್ಕರೆ ಗ್ರಾಮದ ಸ.ನಂ-111 ಕೆ.ಮೀ 150.00 ರಲ್ಲಿ ರಾಷ್ಟ್ರೀಯ ಹೆದ್ದಾರಿ-169 ನ್ನು ಸಂಪರ್ಕಿಸಿ ಅಂತ್ಯಗೊಂಡು, ಮುಂದೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಒವರ್ ಲ್ಯಾಪ್: 1)ಕೆ.ಮೀ 80.09 ರಿಂದ ಕೆ.ಮೀ 80.96 ರವರೆಗೆ – ರಾಜ್ಯಹೆದ್ದಾರಿ 66 ರ ಮೇಲೆ 2)ಕೆ.ಮೀ 91.76ರಿಂದ ಕೆ.ಮೀ 92.25ರವರೆಗೆ – ರಾಜ್ಯಹೆದ್ದಾರಿ 27 ರ ಮೇಲೆ 3)ಕೆ.ಮೀ 124.86ರಿಂದ ಕೆ.ಮೀ 125.58ರವರೆಗೆ – ರಾಜ್ಯಹೆದ್ದಾರಿ 65 ರ ಮೇಲೆ

ಮೂಚನೆ:ಹೊಪ್ಪತಾಲ್ಲಕು ಕಸಬಾ ಹೋಬಳಿ ತಲಮಕ್ಕಿ ಗ್ರಾಮದಲ್ಲಿ ಸ.ನಂ-೮೦ ಕೆ.ಮೀ  
123.೩೦ ಎಂದುಕುರೆಗೆಂಡಿ ಮುಖಾಂತರ ಕಸಬಾ ಹೋಬಳಿ ತಲಮಕ್ಕಿ ಗ್ರಾಮದಲ್ಲಿ ಸ.ನಂ-೫೩ ಕೆ.ಮೀ  
126.೬೮ ರವರೆಗಿನ ಕೆ.ಮೀ ೩.೩೮ ರ ಸರಪಳಿಯು ಹೊಪ್ಪತಾಲ್ಲಕೆನಲ್ಲಿ ಹಾದುಹೋಗಿರುತ್ತದೆ.

## ಶಿವಮೋಗ್ಗ ವಿಭಾಗ

## ತೀರ್ಥಹಳ್ಳಿತಾಲ್ಲಕು

ಶಿವಮೋಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ತೊದೂರು ಗ್ರಾಮದಲ್ಲಿ ಎಡಭಾಗದ ಸರ್ವೆ ನಂ ೧೦೫ ಮತ್ತು ಬಲಭಾಗದ ಸರ್ವೆ ನಂ ೧೦೫ ರಲ್ಲಿ ಕೆ.ಮೀ. ೧೫೦.೦೦ ರಿಂದ ಪ್ರಾರಂಭವಾಗಿ ಉಬ್ಲಾರು, ಹಣಗೆರೆ, ಕನ್ನಂಗಿ, ಅಲಸೆ, ಮಳೆಮಕ್ಕಿ, ಹೊನ್ನಸೋಗದ್ದೆ, ಮೂಲಕ ಹುಂಚದಕಟ್ಟಿ ಗ್ರಾಮದಲ್ಲಿ ಎಡಭಾಗದ ಸರ್ವೆ ನಂ. ೮ ಮತ್ತು ಬಲಭಾಗದ ಸರ್ವೆ ನಂ. ೮ರಲ್ಲಿ ಕೆ.ಮೀ. ೧೯೯.೮೬ ಗೆ ಅಂತ್ಯಗೊಂಡು ಹೊಸನಗರ ತಾಲ್ಲೂಕು ಸೇರುತ್ತದೆ.

ಒವರ್ ಲ್ಯಾಪ್: ೧)ಕೆ.ಮೀ ೧೫೦.೦೦ ರಿಂದ ಕೆ.ಮೀ ೧೫೭.೦೪ ರವರೆಗೆ - ರಾಷ್ಟ್ರೀಯ ಹೆದ್ದಾರಿ ೧೬೯ ರ ಮೇಲೆ

೨)ಕೆ.ಮೀ ೧೭೪.೭೫ ರಿಂದ ಕೆ.ಮೀ ೧೭೯.೫೭ ರವರೆಗೆ - ರಾಜ್ಯ ಹೆದ್ದಾರಿ ೧೪೮ ರ ಮೇಲೆ

## ಶಿವಮೋಗ್ಗ ವಿಭಾಗ

## ಹೊಸನಗರ ತಾಲ್ಲೂಕು

ಶಿವಮೋಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹುಂಚಾ ಗ್ರಾಮದ ರಸ್ತೆಯ ಬಲಭಾಗ ಗ್ರಾಮತಾಣಾ ನಂ.೧೮೭ ಮತ್ತು ಎಡಭಾಗ ಗ್ರಾಮತಾಣಾ ನಂ.೧೮೮ ರಲ್ಲಿ ಪ್ರಾರಂಭವಾಗಿ ಸುಣಿದಕಲ್ಲು, ಕಿಳಂಬಿ, ಕೋಡೂರು (ರಾಜ್ಯ ಹೆದ್ದಾರಿ-೨೬), ಕುಸುಗುಂಡಿ, ಹೊಸಹಳ್ಳಿ, ಬಾಡಿಗ, (ರಾಷ್ಟ್ರೀಯ ಹೆದ್ದಾರಿ-೭೬೬ಸಿ), ಬ್ರಹ್ಮೇಶ್ವರ (ರಾಷ್ಟ್ರೀಯ ಹೆದ್ದಾರಿ-೭೬೬ಸಿ), ಕಾಡುವಳ್ಳಿ ಸಂಕೂರು, ಪಟುಗುಪ್ಪೆ, ವೀರಭದ್ರಪುರ, ಬೆನ್ನಕ್ಕಿ ಗ್ರಾಮದ ರಸ್ತೆಯ ಬಲಭಾಗ ಸರ್ವೆ ನಂ.೪ ಮತ್ತು ಎಡಭಾಗ ಸರ್ವೆ ನಂ.೫ ರ ಕೆ.ಮೀ ೨೫೨.೨೪ ರಲ್ಲಿ ಅಂತ್ಯವಾಗುತ್ತದೆ.

ಒವರ್ ಲ್ಯಾಪ್: ೧)ಕೆ.ಮೀ ೨೦೩.೦೨ ರಿಂದ ಕೆ.ಮೀ ೨೦೫.೧೦ ರವರೆಗೆ - ರಾಜ್ಯ ಹೆದ್ದಾರಿ ೦೧ ರ ಮೇಲೆ

೨)ಕೆ.ಮೀ ೨೦೫.೧೦ ರಿಂದ ಕೆ.ಮೀ ೨೦೭.೦೩ ರವರೆಗೆ - ರಾಜ್ಯ ಹೆದ್ದಾರಿ ೦೧ ರ ಮೇಲೆ

೩)ಕೆ.ಮೀ ೨೨೦.೭೬ ರಿಂದ ಕೆ.ಮೀ ೨೨೧.೧೯ ರವರೆಗೆ - ರಾಜ್ಯ ಹೆದ್ದಾರಿ ೨೬ ರ ಮೇಲೆ

೪)ಕೆ.ಮೀ ೨೩೦.೬೮ ರಿಂದ ಕೆ.ಮೀ ೨೩೯.೪೪ ರವರೆಗೆ - ರಾಜ್ಯ ಹೆದ್ದಾರಿ ೭೭ ರ ಮೇಲೆ

ಮೂಚನೆ:ಕೆ. ಮೀ. ೨೦೩.೦೨ ರಿಂದ ಕೆ. ಮೀ. ೨೦೫.೧೦ ರ ವರೆಗೆ ೨.೦೮ ಕೆ. ಮೀ. ಸರಪಳಿಯು

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ.

ಲೂಪ್: ೧)ಶಿವಮೋಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಾಡುವಳ್ಳಿ ವೃತ್ತದ ರಸ್ತೆಯ ಬಲಭಾಗ ಸರ್ವೆ ನಂ.೫೬ ಮತ್ತು ಎಡಭಾಗ ಸರ್ವೆ ನಂ.೫೮ ರ ಕೆ.ಮೀ ೦.೦೦ ರಲ್ಲಿ ಪ್ರಾರಂಭವಾಗಿ ಜೋಗಿದಿಂಬ-ಕಲ್ಲಾರು ಮುಖಾಂತರ ಹೊಸನಗರ ತಾಲ್ಲೂಕು ಎಡಭಾಗ ಮುನಿಸಿಪಲ್ ಶಾತೆ ನಂ.೭ ಮತ್ತು ಬಲಭಾಗ ಮುನಿಸಿಪಲ್ ಶಾತೆ ನಂ.೮ ರ ಕೆ.ಮೀ ೬.೪೦ ರಲ್ಲಿ ಅಂತ್ಯಗೊಳ್ಳುತ್ತದೆ.

೨) ಶಿವಮೋಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ರಸ್ತೆಯ ಬಲಭಾಗ ಸರ್ವೆ ನಂ.೪೮ ಮತ್ತು ಎಡಭಾಗ ಸರ್ವೆ ನಂ.೪೮ ರ ಕೆ.ಮೀ ೦.೦೦ ರಲ್ಲಿ ಪ್ರಾರಂಭವಾಗಿ ದುಮ್ಮಿ ಗ್ರಾಮದ ರಸ್ತೆ ಎಡಭಾಗ ಸರ್ವೆ ನಂ.೪೫ ಮತ್ತು ಬಲಭಾಗ ಸರ್ವೆ ನಂ.೪೫ ರ ಕೆ.ಮೀ ೨.೭೦ ರಲ್ಲಿ ಅಂತ್ಯಗೊಳ್ಳುತ್ತದೆ.

## ಶಿವಮೋಗ್ಗ ವಿಭಾಗ

## ಸಾಗರ ತಾಲ್ಲೂಕು

ಶಿವಮೋಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಟ್ಟಿನಕೊಪ್ಪ ಗ್ರಾಮದ ರಸ್ತೆಯ ಬಲಭಾಗ ಸರ್ವೆ ನಂ.೨೧ ಮತ್ತು ಎಡಭಾಗ ಸರ್ವೆ ನಂ.೨೧ ರ ೨೫೨.೨೪ ಕೆ.ಮೀ ರಲ್ಲಿ ಪ್ರಾರಂಭವಾಗಿ ಹುಲೀದೇವರಬನ್ ಸರ್ಕಾರ್, ಹಸಿರುಮಕ್ಕಿ ಘೆರ್ರಿ ಪಾಯಿಂಟ್-ಕೋಳೂರು ಗ್ರಾಮದ ರಸ್ತೆ ಎಡಭಾಗ ಸರ್ವೆ ನಂ.೩೧ ಮತ್ತು ಬಲಭಾಗ ಸರ್ವೆ ನಂ.೩೧ ರಲ್ಲಿ ೨೫೯.೨೪ ಕೆ.ಮೀ. ರಲ್ಲಿ ಅಂತ್ಯವಾಗಿ ಮನಃ ಹೊಸನಗರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಶಿವಮೋಗ್ಗ ವಿಭಾಗ

## ಹೊಸನಗರ ತಾಲ್ಲೂಕು

ಹೊಸನಗರತಾಲ್ಲೂಕಿನ ಹಸಿರುಮಕ್ಕಿ ಘೆರ್ರಿ ಪಾಯಿಂಟ್-ನರಸ್ವೇಡಭಾಗ ಸರ್ವೆ ನಂ.೭೧ ಮತ್ತು ಬಲಭಾಗ ಸರ್ವೆ ನಂ.೭೧ ರಲ್ಲಿ ಕೆ.ಮೀ ೨೫೯.೨೪ ರಲ್ಲಿ ಪ್ರಾರಂಭವಾಗಿ ಕೆ.ಬಿ ಸರ್ಕಾರ್, ಕುರಿಗೊಪ್ಪ, ಅಡಗೋಡಿ, (ರಾಷ್ಟ್ರೀಯ ಹೆದ್ದಾರಿ-೭೬೬ಸಿ), ನಾಗೋಡಿ ಗ್ರಾಮದ ರಸ್ತೆ ಬಲ ಭಾಗ ಸರ್ವೆ ನಂ.೨೦೭ ಮತ್ತು ಎಡಭಾಗಸರ್ವೆನಂ.೨೦೭ ರ ಕೆ.ಮೀ ೨೮೭.೦೧ ರಲ್ಲಿ ಅಂತ್ಯವಾಗುತ್ತದೆ. ನಂತರದಲ್ಲಿ ಸಾಗರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಒವರ್ ಲ್ಯಾಪ್: ಕೆ.ಮೀ 271.29 ರಿಂದ ಕೆ.ಮೀ 285.89 ರವರೆಗೆ - ರಾಷ್ಟ್ರೀಯ ಹೆದ್ದಾರಿ 766 ರ  
ಮೇಲೆ**

**ಶಿವಮೋಗ್ಗ ವಿಭಾಗ****ಸಾಗರ ತಾಲ್ಲೂಕು**

ಶಿವಮೋಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಯಕ್ಕಬೈಲು ಗ್ರಾಮದ ರಸ್ತೆ ಎಡಭಾಗ ಸರ್ವೆ ನಂ. 207 ಮತ್ತು  
ಬಲಭಾಗ ಸರ್ವೆ ನಂ. 207 ರ ಕೆ.ಮೀ. 287.01 ರಿಂದ ಪ್ರಾರಂಭವಾಗಿ ಎಲೆಬೈಲು, ಕೊಡನವಳ್ಳಿ,  
ಹರಬೆಟ್ಟು, ಕಟ್ಟಿನಕಾರು, ಹಾಲೂರುಗಾಮದ ಎಡಭಾಗ ಸರ್ವೆ ನಂ. 287 ಮತ್ತು ಬಲಭಾಗ ಸರ್ವೆ  
ನಂ. 286 ರ ಕೆ.ಮೀ. 323.25 ರಲ್ಲಿ ಅಂತ್ಯವರ್ತನ್ತುದೆ.

ಲೂಪ್ ರಸ್ತೆ: ಶಿವಮೋಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೋಡನವಳ್ಳಿ ಗ್ರಾಮದ (ಸಂಸ್ಥಾ) ರಸ್ತೆಯ  
ಬಲಭಾಗ ಸರ್ವೆ ನಂ. 15 ಮತ್ತು ಎಡಭಾಗ ಸರ್ವೆ ನಂ. 15 ರ ಕೆ.ಮೀ. 0.00 ರಲ್ಲಿ ಪ್ರಾರಂಭವಾಗಿ  
ಕೋಡನವಳ್ಳಿ ಗ್ರಾಮದ (ಸಂಸ್ಥಾ) ರಸ್ತೆ ಎಡಭಾಗ ಸರ್ವೆ ನಂ. 428 ಮತ್ತು ಬಲಭಾಗ ಸರ್ವೆ ನಂ. 428  
ರ ಕೆ.ಮೀ. 3.08 ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 335.43 ಕೆ.ಮೀ

ಒಟ್ಟು ಒವರ್ ಲ್ಯಾಪ್: ಉದ್ದ: 50.33 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-252 ರಸ್ತೆಯ ಒಟ್ಟು ಉದ್ದ: 285.10 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸದೀ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದಶೀಲ

ಲೋಕೋಪಂಮೋಗಿ ಇಲಾಖೆ

**PR-1421****ಕರ್ನಾಟಕ ಸರ್ಕಾರ****ಲೋಕೋಪಯೋಗಿ ಸಚಿವಾಲಯ**

ಪ್ರಕಟಣೆ ಸಂಖ್ಯೆ: ಲೋಳಿ ೪-೨೯೮/೯೭ ಇಷಟಿ ೨೦೨೨, ಬೆಂಗಳೂರು ದಿನಾಂಕ: ೦೬-೧೧-೨೦೨೩

**ಅಧಿಸೂಚನೆ****ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ ಪ್ರಕರಣ - ೩**

ಕರ್ನಾಟಕ ಹೆದ್ದಾರಿ ಅಧಿನಿಯಮ ೧೯೬೪ (೧೯೬೪ರ ಕರ್ನಾಟಕ ಕಾಯ್ದೆ ಸಂಖ್ಯೆ-೪೪) ಪ್ರಕರಣ-೩ ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-೨೫೩ ಎಂದು ಘೋಷಿಸಿದೆ.

**ರಾಜ್ಯ ಹೆದ್ದಾರಿ ಸಂಖ್ಯೆ****ಹೆದ್ದಾರಿಯ ವಿವರ****ರಾಜ್ಯ ಹೆದ್ದಾರಿ-೨೫೩**

ಚಿಕ್ಕನಾಯಕನಹಳ್ಳಿ ಯಿಂದ ತಿಪಟ್ಟೊರು ಸಂಪರ್ಕಿಸುವ ರಸ್ತೆ.

**ತುಮಕೂರು ವಿಭಾಗ****ಚಿಕ್ಕನಾಯಕನಹಳ್ಳಿ ತಾಲ್ಲೂಕು**

ಈ ರಾಜ್ಯ ಹೆದ್ದಾರಿಯು ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ  
ಪಟ್ಟಣದ ಸರ್ವೆ ನಂ. 158 ಬಲಕ್ಕೆ ಮತ್ತು 148 ಎಡಕ್ಕೆ ಕೆ.ಮೀ. 0.00 ರಲ್ಲಿ ಪ್ರಾರಂಭವಾಗಿ ಕೇದಿಗೆಹಳ್ಳಿ,  
ದುಗಡಿಹಳ್ಳಿ, ಬಾಚಿಹಳ್ಳಿ, ವಡೇರಹಳ್ಳಿ, ಶೆಟ್ಟಿಕೆರೆ, ಸೋಮಲಾಪುರ, ಮಾಕುವಳ್ಳಿ, ಸಾಸಲು,  
ಗೋಪಾಲನಹಳ್ಳಿ ಗಾಮದ ಸ.ನಂ. 66 ಬಲಕ್ಕೆ ಮತ್ತು ಎಡಕ್ಕೆ ಸ.ನಂ. 129 ರಲ್ಲಿ ಕೆ.ಮೀ. 13.77 ರಲ್ಲಿ  
ಮುಕ್ಕಾಯಗೊಂಡು ಪಟ್ಟೊರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ತುಮಕೂರು ವಿಭಾಗ****ತಿಪಟ್ಟೊರು ತಾಲ್ಲೂಕು**

ತುಮಕೂರು ಜಿಲ್ಲೆ, ತಿಪಟ್ಟೊರು ತಾಲ್ಲೂಕು, ಕರ್ನಾಟಕ ಕಾರ್ಯಕ್ರಮದ ಕಾರ್ಯಾಲಯ ಗ್ರಾಮದ ಸರ್ವೆ ನಂ. ೧  
ರ ಎಡಕ್ಕೆ ಮತ್ತು ಸರ್ವೆ ನಂ. ೧೯ ರ ಬಲಕ್ಕೆ ರಲ್ಲಿ ಸರಪಳಿ : 13.77 ಕೆ.ಮೀ ನಿಂದ ಪ್ರಾರಂಭವಾಗಿ  
ಮಾಗ್ರಿ ಕರ್ನಾಟಕ ಮಾರ್ಕೆಟಿಂಗ್ ನಹಳ್ಳಿ, ರಾಮೇನಹಳ್ಳಿ, ಚಿಕ್ಕಮಾರ್ಕೆಟಿಂಗ್ ನಹಳ್ಳಿ, ದೊಡ್ಡಮಾರ್ಕೆಟಿಂಗ್ ನಹಳ್ಳಿ,  
ಬೆನ್ನಾಯಕನಹಳ್ಳಿ, ಮುಕ್ಕಾಯಗೊಂಡನಹಳ್ಳಿ, ಕಾಡೆನಹಳ್ಳಿ ಮಾಗ್ರಿ ತಿಪಟ್ಟೊರು ತಾಲ್ಲೂಕಿನ ತಿಪಟ್ಟೊರು

ಗ್ರಾಮದ ಸರ್ವೇ ನಂ.134 ಎಡಕ್ಕೆ ಮತ್ತು ಸರ್ವೇ ನಂ. 134 ರ ಬಲಕ್ಕೆ ಸರಪತಿ: **24.35 ಕಿ.ಮೀ** ನಲ್ಲಿ  
ರಾಸ್ತೆಯ ಹೆದ್ದಾರಿ -73 ನ್ನು ಸೇರಿ ಮುಕ್ತಾಯವಾಗುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 24.35 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-253 ರಸ್ತೆಯ ಒಟ್ಟು ಉದ್ದ: 24.35 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಅದೇಶಾನುಸಾರ  
ಮತ್ತು ಅವರ ಹೆಚರಿನಲ್ಲಿ  
ಸಹಿ/-

(ಶಾಂತಕುಮಾರ .ಕ)  
ಸರ್ಕಾರದ ಅಪರ ಕಾರ್ಯದಶೀಲ  
ಲೋಕೋಪಯೋಗಿ ಇಲಾಖೆ

## PR-1422

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣ ಸಂಖ್ಯೆ: ಲೋಜ ಇ-298/98 ಇಷಾಟ 2022, ಬೆಂಗಳೂರು ದಿನಾಂಕ: 06-11-2023

ಅಧಿಕೊಳನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು  
ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-254 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-254

ಉಂಬಳೇಬ್ಯೆಲು (ರಾಜ್ಯ ಹೆದ್ದಾರಿ-65) ನಿಂದ ಅಂಜಿ ಅನ್ನ ಸಂಪರ್ಕಿಸುವ ರಸ್ತೆ ಮಾರ್ಗ ಮರಳಿಹಳ್ಳಿ,  
ಕಳ್ಳಿಹಾಲು (ರಾಜ್ಯ ಹೆದ್ದಾರಿ-57) ಕಡೆಕಲ್ಲು, ಸಿದ್ದರಹಳ್ಳಿ, ಮಂಡ್ಯಾರು, ಸ್ವಾಂಡಲ್  
ಕಾಲೋನಿ, ರಮೇಂದ್ರನಗರ, ಕನಕನಗರ, ಗೆಜ್ಜಳ್ಳಿ, ತ್ಯಾಪ್ಪಳ್ಳಿ, ಕೊಂಡಜ್ಜಿ, ನಾರಾಯಣಪುರ, ಬೆನ್ನಿಕಟ್ಟಿ  
(ರಾಜ್ಯ ಹೆದ್ದಾರಿ-57) ತರಲಫಟ್ಟ (ರಾಜ್ಯ ಹೆದ್ದಾರಿ-57) ಇಟ್ಟಿಗೆಹಳ್ಳಿ, ಬಾಳೆಕೊಪ್ಪ (ರಾಜ್ಯ ಹೆದ್ದಾರಿ-  
48) ಬೇಗೂರು, ಬಾಗನಕಟ್ಟಿ, ದಿಂಡದಹಳ್ಳಿ, ಮಾರವಳ್ಳಿ, ಕಾಗಿನಹಳ್ಳಿ, ನಗವಂದ.

ಶಿವಮೋಗ್ ವಿಭಾಗ

ಶಿವಮೋಗ್ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ಶಿವಮೋಗ್ ಜಿಲ್ಲೆಯ ಶಿವಮೋಗ್ ತಾಲ್ಲೂಕು ಉಂಬಳೇಬ್ಯೆಲು ಗ್ರಾಮದರಸ್ತೆಯ  
ಬಲಭಾಗದ ಸರ್ವೇ ನಂ45 ಮತ್ತು ಎಡಭಾಗದ ಸರ್ವೇ ನಂ0.4 ರ ಕಿ.ಮೀ. **0.00** ರಲ್ಲಿ ಪ್ರಾರಂಭವಾಗಿ  
ಗೇದೀದಾಳು, ಮರಳಿಹಳ್ಳಿ, ಲಕ್ಷ್ಮಿನಕೊಪ್ಪ, ಕಡೇಕಲ್ಲು, ಕುಸ್ಕಾರು, ಸಿದ್ದರಹಳ್ಳಿ, ಮತ್ತೂರು, ಮಳಲಿಕೊಪ್ಪ,  
ಮದರಿಪಾಳ್ಳಿ, ಬಿ.ಹೆಚ್.ರಸ್ತೆ, ವಿನೋಬನಗರ ಮೋಲೀಸ್ ಚೆಕ್ಕಿ, ಸೋಮಿನಕೊಪ್ಪ, ಗೆಜ್ಜೆನಹಳ್ಳಿ,  
ತ್ಯಾಪ್ಪಳ್ಳಿ ದೇವಬಾಳು, ಯಿದುವಾಲ, ಹಿಟ್ಟಾರು, ನಾರಾಯಣಪುರ ಮೂಲಕ ಬೆನ್ನಿಕಟ್ಟಿಗ್ರಾಮದ  
ಬಲಭಾಗದ ಸರ್ವೇ ನಂ.7 ಮತ್ತು ಎಡಭಾಗದ ಸರ್ವೇ ನಂ.7ರ ಕಿ.ಮೀ. **51.70** ರಲ್ಲಿ ಅಂತ್ಯಗೊಂಡು  
ನ್ಯಾಮತಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ. 24.58 ರಿಂದ ಕಿ.ಮೀ. 28.82 ರವರೆಗೆ – ರಾಜ್ಯ ಹೆದ್ದಾರಿ 57 ರ ಮೇಲೆ

ದಾವಣಗೆರೆ ವಿಭಾಗ

ನ್ಯಾಮತಿ ತಾಲ್ಲೂಕು

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಕಿ. ಮೀ. **51.70** ರಿಂದ ಪ್ರಾರಂಭವಾಗಿ ಕಿ. ಮೀ. **61.48**

ರಲ್ಲಿ ಅಂತ್ಯಗೊಂಡು ಶಿಕಾರಿಪುರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: ಕಿ.ಮೀ. 54.20ರಿಂದ ಕಿ.ಮೀ. **61.48** ರವರೆಗೆ – ರಾಜ್ಯ ಹೆದ್ದಾರಿ 57 ರ ಮೇಲೆ

ಶಿವಮೋಗ್ ವಿಭಾಗ

ಶಿಕಾರಿಪುರ ತಾಲ್ಲೂಕು

ಶಿವಮೋಗ್ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅತ್ಯಿಬ್ಯೆಲು ಗ್ರಾಮದ ರಾಜ್ಯ ಹೆದ್ದಾರಿ-57 ರಸ್ತೆಯ  
ಬಲಭಾಗ ಸರ್ವೇ ನಂ.17 ಮತ್ತು ಎಡಭಾಗ ಸರ್ವೇ ನಂ.17 ರ ಕಿ.ಮೀ. **61.48** ರಲ್ಲಿ ಪ್ರಾರಂಭವಾಗಿ  
(ರಾಜ್ಯ ಹೆದ್ದಾರಿ-57), ಏರೆಕಟ್ಟೆಕ್ರೂಸ್ ನಿಂದ ಎರೆಕಟ್ಟೆ, ಇಟ್ಟಿಗೆಹಳ್ಳಿ, ಬಾಳೆಕೊಪ್ಪ, (ರಾಜ್ಯ ಹೆದ್ದಾರಿ-48),  
ಬೇಗೂರು, ಬಗನಕಟ್ಟಿ, ದಿಂಡದಹಳ್ಳಿ, ಮಾರವಳ್ಳಿ, ಕಾಗಿನಲ್ಲಿ, ನಾಗವಂದ ರಸ್ತೆಯ ಕಾಗಿನಲ್ಲಿ ಗ್ರಾಮದ

ಎಡಭಾಗ ಸರ್ವ ನಂ.೩೨ ಮತ್ತು ಬಲಭಾಗ ಸರ್ವ ನಂ.೩೨ ರ ಕೆ.ಮೀ. **೧೦೦.೮೧** ರಲ್ಲಿ ಅಂತ್ಯಗೊಂಡು ಹಿರೇಕೆರೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಒಪರ್ ಲ್ಯಾಪ್:** 1)ಕೆ.ಮೀ 61.48 ರಿಂದ ಕೆ.ಮೀ 68.65 ರವರೆಗೆ - ರಾಜ್ಯ ಹೆದ್ದಾರಿ 57 ರ ಮೇಲೆ  
2)ಕೆ.ಮೀ 77.36ರಿಂದ ಕೆ.ಮೀ 78.97ರವರೆಗೆ - ರಾಜ್ಯ ಹೆದ್ದಾರಿ 48 ರ ಮೇಲೆ  
ಲೂಪ್ ರಸ್ತೆ: ಶಿವಮೋಗ್ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಗನಕಟ್ಟೆ ಗ್ರಾಮದ ರಸ್ತೆಯ ಬಲಭಾಗ ಸರ್ವ ನಂ.೧೩೫ ಮತ್ತು ಎಡಭಾಗ ಸರ್ವ ನಂ.೧೩೫ ರ ಕೆ.ಮೀ **೦.೦೦** ರಲ್ಲಿ ಪ್ರಾರಂಭವಾಗಿ ಬಗನಕಟ್ಟೆತ್ತಾಗ್ನಿ ಎಡಭಾಗ ಸರ್ವ ನಂ.೧೩೬ ಮತ್ತು ಬಲಭಾಗ ಸರ್ವ ನಂ.೧೩೬ ರ ಕೆ.ಮೀ **೨.೦೮** ರಲ್ಲಿ (ರಾಷ್ಟ್ರೀಯ ಹೆದ್ದಾರಿ-766೫) ಗೆ ಅಂತ್ಯಗೊಳ್ಳುತ್ತದೆ.

ಹಾವೇರಿ ವಿಭಾಗ

ರಚ್ಯಿಪ್ಪಣಿ ತಾಲ್ಲೂಕು

ಹಾವೇರಿ ಜಿಲ್ಲೆಯ ರಚ್ಯಿಪ್ಪಣಿ ತಾಲ್ಲೂಕಿನಲ್ಲಿ ಕೆ.ಮೀ. **೧೦೦.೮೧** ರಿಂದ ಪ್ರಾರಂಭವಾಗಿ ಕೆ.ಮೀ. **೧೦೭.೦೬** ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 109.14 ಕೆ.ಮೀ

ಒಟ್ಟು ಒಪರ್ ಲ್ಯಾಪ್ ಉದ್ದ: 20.30 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-254 ರಸ್ತೆಯ ಒಟ್ಟು ಉದ್ದ: **೪೪.೪೪** ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸೆಪ್ಟೆ/—

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

**PR-1423**

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣ ಸಂಖ್ಯೆ: ಲೋಜ ಇ-298/99 ಇವಿಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕಾರಿಕೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-255 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-255 ಬಸವರಾಜಪುರ (ರಾಜ್ಯ ಹೆದ್ದಾರಿ-47) ದಿಂದ ತಂಗಳ್ಳಿ (ರಾಷ್ಟ್ರೀಯ ಹೆದ್ದಾರಿ-69) ಸಂಪರ್ಕಿಸುವ ರಸ್ತೆ. ಮಾರ್ಗ ಹೊನ್ನವಣಿ, ಹಿರೇಬಿದರೆ (ರಾಷ್ಟ್ರೀಯ ಹೆದ್ದಾರಿ-73), ಹೊನ್ನಸಮುದ್ರ, ತಳಲೂರು (ರಾಜ್ಯ ಹೆದ್ದಾರಿ-7), ಹಾರನಹಳ್ಳಿ (ರಾಜ್ಯ ಹೆದ್ದಾರಿ-102) ಉಂಡಿಗನಾಳು, ಜಾವಗಲ್ (ರಾಷ್ಟ್ರೀಯ ಹೆದ್ದಾರಿ-73), ಧರ್ಮಪುರ, ಜೋಡಿಲಿಂಗದಹಳ್ಳಿ, ನಿಡವಾಟ್ಟಿ, ಮೇಲಳ್ಳಿ, ಬಳ್ಳಕೆರೆ

ತುಮಕೂರು ವಿಭಾಗ

ತಿಪಟ್ಟಾರು ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ತುಮಕೂರು ಜಿಲ್ಲೆಯ ಶಿಪಟು ತಾಲ್ಲೂಕು ಬಸವರಾಜಪುರ (ರಾಜ್ಯ ಹೆದ್ದಾರಿ-47) ರಿಂದ ಕೊಡಿಗೇಹಳ್ಳಿ ಸರ್ವ ನಂ-1 ರ ಬಲಕ್ಕೆ ಮತ್ತು ಸರ್ವ ನಂ-42ರ ಎಡಕ್ಕೆ ಸರಪಳಿ **೦.೦೦** ಕೆ.ಮೀ ರಿಂದ ಪ್ರಾರಂಭವಾಗಿ ಹೊನ್ನವಣಿ, ಹಿರೇಬಿದರೆ ಮಾರ್ಗವಾಗಿ ಹಿರೇಬಿದರೆ ಸರ್ವ ನಂ 44 ಬಲಕ್ಕೆ ಮತ್ತು ಸರ್ವ ನಂ-12 ರಲ್ಲಿ ಎಡಕ್ಕೆ ಸರಪಳಿ 20.95 ಕೆ.ಮೀ. ನಲ್ಲಿ ರಾಷ್ಟ್ರೀಯ ಹೆದ್ದಾರಿ-73 ರನ್ನು ಸೇರುತ್ತದೆ. ತದನಂತರ ಕರಿಕೆರೆ ಸ.ನಂ 212 ಬಲಕ್ಕೆ ಮತ್ತು ಸ.ನಂ 237 ಎಡಕ್ಕೆ ಸರಪಳಿ **೨೪.೫೬** ಕೆ.ಮೀ ಯಲ್ಲಿ ಮುಕ್ಕಾಯಿಸೊಂಡು ನಂತರ ಅರಸಿಕೆರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಒಪರ್ ಲ್ಯಾಪ್: ಕೆ.ಮೀ 20.95 ರಿಂದ ಕೆ.ಮೀ 24.56 ರವರೆಗೆ - ರಾಷ್ಟ್ರೀಯ ಹೆದ್ದಾರಿ 73ರ ಮೇಲೆ

ಹಾಸನ ವಿಭಾಗ	ಅರಣೀಕರಿ ತಾಲ್ಲೂಕು
ಈ ರಾಜ್ಯ ಹೆದ್ದಾರಿಯು ಹಾಸನ ಜಿಲ್ಲೆಯ ಅರಣೀಕರಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-73, ಮೊನ್ಯುಸಮುದ್ರ ಗ್ರಾಮ ಪಂಚಾಯಿತಿಯ ಸರ್ವೆ ನಂ. 38, <b>24.56</b> ಕ.ಮೀ ರಿಂದ ಪ್ರಾರಂಭವಾಗಿ ತಳಲೂರು (ರಾಜ್ಯ ಹೆದ್ದಾರಿ-7), ಹಾರನಹಳ್ಳಿ (ರಾಜ್ಯ ಹೆದ್ದಾರಿ-102) ಉಂಡಿಗನಾಳು, ಜಾವಗಲ್ ಗ್ರಾಮದ ಸ.ನಂ:13 ಸರವಳಿ <b>66.75</b> ಕ.ಮೀ ರಲ್ಲಿ ಮುಕ್ತಾಯಗೋಳ್ಳುತ್ತದೆ.	ಒಂದು ಲ್ಯಾಪ್: 1)ಕ.ಮೀ 24.56ರಿಂದ ಕ.ಮೀ 28.79 ರವರೆಗೆ - ರಾಷ್ಟ್ರೀಯ ಹೆದ್ದಾರಿ 73 ರ ಮೇಲೆ 2)ಕ.ಮೀ 61.84 ರಿಂದ ಕ.ಮೀ 61.91 ರವರೆಗೆ - ರಾಷ್ಟ್ರೀಯ ಹೆದ್ದಾರಿ 73 ರ ಮೇಲೆ
ಚಿಕ್ಕಮಗಳೂರು ವಿಭಾಗ	ಚಿಕ್ಕಮಗಳೂರು ತಾಲ್ಲೂಕು
ಚಿಕ್ಕಮಗಳೂರು ವಿಭಾಗ	ಕಡೂರು ತಾಲ್ಲೂಕು
ಚಿಕ್ಕಮಗಳೂರು ವಿಭಾಗ	<p>ಈ ರಾಜ್ಯ ಹೆದ್ದಾರಿಯು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಲಕ್ಷ್ಯ ಮೋಬಿಲ್ ಭೂಚೀಹಳ್ಳಿ ಗ್ರಾಮದ ಸ.ನಂ.01 ಕ.ಮೀ <b>66.75</b> ರಿಂದ ಪ್ರಾರಂಭವಾಗಿ ಲಕ್ಷ್ಯ ಹೋಬಿಲ್ ಭೂಚೀಹಳ್ಳಿ ಗ್ರಾಮದ ಸ.ನಂ 01 ಕ.ಮೀ <b>67.66</b> ರಲ್ಲಿ ಅಂತ್ಯಗೊಂಡು ಮುಂದೆ ಕಡೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.</p>
ಚಿಕ್ಕಮಗಳೂರು ವಿಭಾಗ	<p>ಕಡೂರು ತಾಲ್ಲೂಕು</p> <p>ಕಡೂರು ತಾಲ್ಲೂಕಿನ ಸವಿರಾಯಪಟ್ಟಣ ಹೋಬಿಲ್ಯಾಯ ಎಸ್.ಬಿಡರೆ ಗ್ರಾಮದ ಸ.ನಂ.80 ಕ.ಮೀ <b>67.66</b> ರಲ್ಲಿ ಪ್ರಾರಂಭವಾಗಿ ಜೋಡಿಲಿಂಗದಹಳ್ಳಿ ನಿಡಫಟ್ಟಿ, ಬಳಿಕೆರೆ ಮುಖಾಂತರ ತಂಗಲೆ ಬಳಿ ರಾಷ್ಟ್ರೀಯ ಹೆದ್ದಾರಿ-69 ಗೆ ವಿ.ಎಲ್.ನಗರ ಗ್ರಾಮದ ಸ.ನಂ 02 ಕ.ಮೀ <b>90.93</b> ರಲ್ಲಿ ಸಂಪರ್ಕಸ್ಥಿತಿ ತಾಲ್ಲೂಕಿನಲ್ಲಿ ಮುಕ್ತಾಯಗೋಳ್ಳುತ್ತದೆ.</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದೇಶ: 90.93 ಕ.ಮೀ ಒಟ್ಟು ಒಂದು ಲ್ಯಾಪ್: 7.91 ಕ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-255 ರಸ್ತೆಯ ಒಟ್ಟು ಉದ್ದೇಶ: 83.02 ಕ.ಮೀ ಇರುವುದು</p>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## PR-1424

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ್ ಇ-298/100 ಇಷ್ಟಿ 2023, ಬೆಂಗಳೂರು ದಿನಾಂಕ: 06-11-2023

ಅಧಿಕಾರಿ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಶಾಸ್ತ್ರ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-256 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-256	ಅಂತಿಮ ಯಿಂದ ಹನುಮಾಗರ ಹೊಸುರು (ರಾಜ್ಯ ಹೆದ್ದಾರಿ-26) ಅನ್ನು ಸಂಪರ್ಕಿಸುವ ರಸ್ತೆ. ಮಾರ್ಗ ಮರ್ಲೋಳ, ನೆಗ್ರಾ, ಗುಟ್ಟುಲ್, ಕುರಗುಂಡ, ಭರದಿ, ಕಲ್ದಿಪೇರ್, ಅಳುಗೇರಿ, ವೋಡೆಬೆನ್ನೂರು, ಬಾಡಂಗಿ, ಅಗಸನಹಳ್ಳಿ, ಬನ್ನಿಹಟ್ಟಿ, ಗುಡ್ಡದಹ್ಮೇಸಹಳ್ಳಿ, ಲಿಂಗದೇವರಕೋಪ್ಪ, ಕೊಡ, ಹುಲ್ಲತ್ತಿ, ಚಿಕ್ಕಯಾದಾಚಿ, ರಟ್ಟಿಹಳ್ಳಿ, ಕನ್ನಿತ್ತಿದ್ವಿರಿ, ತಡಕನಹಳ್ಳಿ, ಅಣಜಿ, ಗುಡ್ಡದಮಾದಾಪುರ

## ಹಾವೇರಿ ವಿಭಾಗ

## ಶಿರಹಟ್ಟಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಗದಗಜಿಲ್ಲೆ, ಶಿರಹಟ್ಟಿ ತಾಲ್ಲೂಕಿನ ಅಂಕಲಿ ಗ್ರಾಮದ ಹದ್ದಿನ ಸರ್ವೇ ನಂ. 2 (ಎಡಕ್ಕೆ) ಹಾಗೂ ಸರ್ವೇ ನಂ. 4 (ಬಲಕ್ಕೆ) ಕೆ.ಮೀ. **0.00** ರಲ್ಲಿ ಪ್ರಾರಂಭವಾಗಿ ಅಂಕಲಿ ಗ್ರಾಮದ ಹದ್ದಿನ ಸರ್ವೇ ನಂ. 36 (ಎಡಕ್ಕೆ) ಹಾಗೂ ಸರ್ವೇ ನಂ. 30(ಬಲಕ್ಕೆ) ಕೆ.ಮೀ. **0.78** ರಲ್ಲಿ ಅಂತ್ಯಗೊಂಡು ಹಾವೇರಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಹಾವೇರಿ ವಿಭಾಗ

## ಹಾವೇರಿ ತಾಲ್ಲೂಕು

ಹಾವೇರಿ ಜಿಲ್ಲೆ, ಹಾವೇರಿ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದ ಸರ್ವೇ ನಂ 85 (ಎಡಕ್ಕೆ) 10 (ಬಲಕ್ಕೆ) ಕೆ.ಮೀ. **0.78** ರಲ್ಲಿ ಪ್ರಾರಂಭವಾಗಿ ಗುಡಿಸಲಕೊಪ್ಪ, ಹಾಲಗಿ, ಮರೋಳ, ನೆಗಳೂರ ಬಸಪುರ (ರಾಜ್ಯ ಹೆದ್ದಾರಿ-2 ರಿಂದ ಬೊಮ್ಮನಕಟ್ಟಿಕೂಸ್), ಗುತ್ತಲ, ಕೂರಗುಂದ ಗ್ರಾಮಗಳ ಮುಖಾಂತರ ಹಾಯ್ದ ಭರಡಿಗ್ರಾಮದ ಸರ್ವೇ ನಂ.71 (ಎಡಕ್ಕೆ) ಹಾಗೂ ಸರ್ವೇ ನಂ.70 (ಬಲಕ್ಕೆ) ಕೆ.ಮೀ. **34.94** ರಲ್ಲಿ ಅಂತ್ಯಗೊಂಡು ಬ್ಯಾಡಗಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಒವರ್ ಲ್ಯಾಪ್:** ಕೆ.ಮೀ **21.38** ರಿಂದ ಕೆ.ಮೀ **23.90** ರವರೆಗೆ – ರಾಜ್ಯ ಹೆದ್ದಾರಿ 57 ಮೇಲೆ  
ಲೂಪ್‌ರಸ್ತೆ: ಲೂಪ್ ರಸ್ತೆಯ ಕೆ.ಮೀ **0.00** ಬೊಮ್ಮನಕಟ್ಟಿಕೂಸ್ ದಿಂದ ಪ್ರಾರಂಭವಾಗಿ ಕೆ.ಮೀ **3.95** ಬಸಪುರಕೂಸ್‌ನಲ್ಲಿ ಮುಕ್ಕಾಯಗೊಳ್ಳುತ್ತದೆ.

## ಹಾವೇರಿ ವಿಭಾಗ

## ಬ್ಯಾಡಗಿ ತಾಲ್ಲೂಕು

ಹಾವೇರಿ ಜಿಲ್ಲೆ, ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮದ ಹದ್ದಿನ ಸರ್ವೇ ನಂ. 213 (ಎಡಕ್ಕೆ) ಹಾಗೂ ಸರ್ವೇ ನಂ.211 (ಬಲಕ್ಕೆ) ಕೆ.ಮೀ **34.94** ರಲ್ಲಿ ಪ್ರಾರಂಭವಾಗಿ ಸೇವಾನಗರ, ಅಳಗೆರಿ, ಗ್ರಾಮಗಳ ಮುಖಾಂತರ ಹಾಯ್ದ ಮೋಟೆಬೆನ್ನೂರ ಗ್ರಾಮಗಳ ಮುಖಾಂತರ ಹಾಯ್ದ ಬಿ ಸಲಹಳ್ಳಿ ಗ್ರಾಮದ ಸರ್ವೇ ನಂಬರ ಬಲಕ್ಕೆ 78 ಎಡಕ್ಕೆ 01 ಕೆ.ಮೀ. **62.42** ರಲ್ಲಿ ಅಂತ್ಯಗೊಂಡು ರಾಣೇಬೆನ್ನೂರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಒವರ್ ಲ್ಯಾಪ್:** 1) ಕೆ.ಮೀ **45.71** ರಿಂದ ಕೆ.ಮೀ **46.96** ರವರೆಗೆ–ರಾಷ್ಟ್ರೀಯ ಹೆದ್ದಾರಿ 48 ಮೇಲೆ  
2) ಕೆ.ಮೀ **46.96** ರಿಂದ ಕೆ.ಮೀ **53.06** ರವರೆಗೆ – ರಾಜ್ಯ ಹೆದ್ದಾರಿ 136 ಮೇಲೆ

## ಹಾವೇರಿ ವಿಭಾಗ

## ಹಿರೇಕೆರೂರ ತಾಲ್ಲೂಕು

ಹಿರೇಕೆರೂರ ತಾಲ್ಲೂಕಿನ ಕೆ.ಮೀ. **62.42** ರಲ್ಲಿ ಪ್ರಾರಂಭವಾಗಿ ಕೆ.ಮೀ. **63.80** ರಲ್ಲಿ ಅಂತ್ಯಗೊಂಡು ರಾಣೇಬೆನ್ನೂರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಹಾವೇರಿ ವಿಭಾಗ

## ರಾಣೇಬೆನ್ನೂರ ತಾಲ್ಲೂಕು

ರಾಣೇಬೆನ್ನೂರ ತಾಲ್ಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ಸರ್ವೇ ನಂಬರ ಬಲಕ್ಕೆ 73 ಎಡಕ್ಕೆ 67 ಕೆ.ಮೀ. **63.80** ರಲ್ಲಿ ಪ್ರಾರಂಭವಾಗಿ ಗುಡ್ಡದಬೇವಿನಹೊಸಳ್ಳಿ ಗ್ರಾಮದ ಸರ್ವೇ ನಂಬರ ಬಲಕ್ಕೆ 63 ಎಡಕ್ಕೆ 62 ಕೆ.ಮೀ. **69.04** ರಲ್ಲಿ ಅಂತ್ಯಗೊಂಡು ರಟ್ಟೀಹೊಸಳ್ಳಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಹಾವೇರಿ ವಿಭಾಗ

## ರಟ್ಟೀಹೊಸಳ್ಳಿ ತಾಲ್ಲೂಕು

ರಟ್ಟೀಹೊಸಳ್ಳಿ ತಾಲ್ಲೂಕಿನ ಲಿಂಗದೇವರ ಹೊಪ್ಪಗ್ರಾಮದ ಸರ್ವೇ ನಂಬರ ಬಲಕ್ಕೆ 24/1 ಎಡಕ್ಕೆ 26/1 ಕೆ.ಮೀ. **69.04** ರಲ್ಲಿ ಪ್ರಾರಂಭವಾಗಿ ಸರ್ವೇ ನಂಬರ ಬಲಕ್ಕೆ 117 ಎಡಕ್ಕೆ 118 ಕೆ.ಮೀ. **71.28** ರಲ್ಲಿ ಅಂತ್ಯಗೊಂಡು ಹಿರೇಕೆರೂರ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಒವರ್ ಲ್ಯಾಪ್:** ಕೆ.ಮೀ **69.76** ರಿಂದ ಕೆ.ಮೀ **71.28** ರವರೆಗೆ –ರಾಜ್ಯ ಹೆದ್ದಾರಿ 76 ಮೇಲೆ

## ಹಾವೇರಿ ವಿಭಾಗ

## ಹಿರೇಕೆರೂರ ತಾಲ್ಲೂಕು

ಹಿರೇಕೆರೂರ ತಾಲ್ಲೂಕಿನ ಕೋಡ ಗ್ರಾಮದ ಎಡಕ್ಕೆ ಗ್ರಾಮತಾಣ ಬಲಕ್ಕೆ ಗ್ರಾಮತಾಣ ಕೆ.ಮೀ 71.28 ರಲ್ಲಿ ಪ್ರಾರಂಭವಾಗಿ ಚಿಕ್ಕಮತ್ತೂರಕೆರೆ ಮೂಲಕ ಹಾಯ್ದ ಮಲ್ಲತ್ತಿ ಗ್ರಾಮದ ಸರ್ವೇ ನಂಬರ ಬಲಕ್ಕೆ 213 ಎಡಕ್ಕೆ 213 ಕೆ.ಮೀ 79.93 ರಲ್ಲಿ ಅಂತ್ಯಗೊಂಡು ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಓವರ್ ಲ್ಯಾಪ್: ಕೆ.ಮೀ 71.28 ರಿಂದ ಕೆ.ಮೀ 75.42 ರವರೆಗೆ – ರಾಜ್ಯ ಹೆದ್ದಾರಿ 76 ಮೇಲೆ

## ಹಾವೇರಿ ವಿಭಾಗ

## ರಟ್ಟೀಹಳ್ಳಿ ತಾಲ್ಲೂಕು

ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕಯಡಚಿ ಗ್ರಾಮದ ಸರ್ವೇ ನಂಬರ ಬಲಕ್ಕೆ 85 ಎಡಕ್ಕೆ 129 ಕೆ.ಮೀ. 79.93 ರಲ್ಲಿ ಪ್ರಾರಂಭವಾಗಿ ರಟ್ಟೀಹಳ್ಳಿ, ತೋಟಗಂಟಿ, ಪರ್ವತಶಿದ್ವಿಗಿರಿ, ಕಣಬಿದ್ವಿಗಿರಿ, ಕೆಂಜಾಯಿಕೊಪ್ಪ, ಹಳಿಯಾಳ, ತಡಕನಹಳ್ಳಿ, ಅಣಜಿ ಗ್ರಾಮಗಳ ಮುಖಾಂತರ ಹಾಯ್ದ ಗುಡ್ಡದ ಮಾದಾಮರ ಗ್ರಾಮದ ಸರ್ವೇ ನಂಬರ್ 79 ಎಡಕ್ಕೆ 107 ಬಲಕ್ಕೆ ಕೆ.ಮೀ. 113.09 ರಲ್ಲಿ ಅಂತ್ಯಗೊಂಡು ದಾವಣಗೆರೆ ಜಿಲ್ಲೆಯಲ್ಲಿ ಮುಂದುವರೆಯುತ್ತದೆ.

## ದಾವಣಗೆರೆ ವಿಭಾಗ

## ಮೊನ್ನಾಳಿ ತಾಲ್ಲೂಕು

ಮೊನ್ನಾಳಿ ತಾಲ್ಲೂಕಿನ ಹಲಗೇರಿ – ಹುಲಿಕಲ್ಲಿ ರಾಜ್ಯ ಹೆದ್ದಾರಿ-26 ಬಳ್ಳೇಶ್ವರ ಗ್ರಾಮ ಸರ್ವೇ ನಂ. 64 (ಎಡ ಮತ್ತು ಬಲ ಭಾಗ) ಕೆ.ಮೀ. 113.09 ರಲ್ಲಿ ಪ್ರಾರಂಭವಾಗಿ ಕೊನಾಯಕನಹಳ್ಳಿ, ಮೊಸೂರು, ಹನುಮಸಾಗರ ಗ್ರಾಮ ಸರ್ವೇ ನಂ. 248 (ಎಡಭಾಗ) ಸರ್ವೇ ನಂ. 176 (ಬಲಭಾಗ) ಕೆ.ಮೀ. 117.96 ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 121.91 ಕೆ.ಮೀ

ಒಟ್ಟು ಓವರ್ ಲ್ಯಾಪ್: 15.53 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-256 ರಸ್ತೆಯ ಒಟ್ಟು ಉದ್ದ: 106.38 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## PR-1425

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ಇ-298/101 ಇಷ್ಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕೂಢನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ – 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-257 ಎಂದು ಘೋಷಿಸಿದೆ.

## ರಾಜ್ಯ ಹೆದ್ದಾರಿ ಸಂಖ್ಯೆ

## ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-257 ಅರಧೀಕರೆಯಿಂದ ಕೈಮರ (ರಾಜ್ಯ ಹೆದ್ದಾರಿ-57) ವರರೆ ಸಂಪರ್ಕಿಸುವ ರಸ್ತೆ. ಮಾರ್ಗ ಬೆಂಡೆಕರೆ (ರಾಷ್ಟ್ರೀಯ ಹೆದ್ದಾರಿ-73), ಕುರುಬರಹಳ್ಳಿ, ಕೋಡಿಹಳ್ಳಿ, ರಂಗನಾಯ್ಕನಕೊಪ್ಪಲು, ದೊಡ್ಡೆನಹಳ್ಳಿ (ರಾಷ್ಟ್ರೀಯ ಹೆದ್ದಾರಿ-69), ಸಿಂಗಟಗರೆ, ಅಣ್ಣೀಗರೆ, ಯಗಟೆ, ರಾಂಪುರ, ಕೆದಾಸರಹಳ್ಳಿ, ಬೀರೂರು (ರಾಷ್ಟ್ರೀಯ ಹೆದ್ದಾರಿ-69), ದೇವರಹಳ್ಳಿ ಕಾವಲು, ಲಿಂಗದಹಳ್ಳಿ (ರಾಜ್ಯ ಹೆದ್ದಾರಿ-57), ಬಳ್ಳಾವರ, ಕೆಮ್ಮೆಲ್ಲಾಗುಂಡಿ, ಮಹಲ್, ಅತ್ತಿಗುಂಡಿ

## ಹಾಸನ ವಿಭಾಗ

## ಅರಧೀಕರೆ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ (ರಾಷ್ಟ್ರೀಯ ಹೆದ್ದಾರಿ-73) ಬೆಂಡಕೆರೆ, ಸರ್ವ ನಂ. 38, ಸರಪಳಿ **0.00** ಕೆ.ಮೀ.ರಿಂದ ಪ್ರಾರಂಭವಾಗಿ ಕುರುಬರಹಳ್ಳಿ, ಕೋಡಿಹಳ್ಳಿ, ರಂಗನಾಯನಕೊಪ್ಪಲು ಸ.ನಂ 28 & 38 (ರಾಷ್ಟ್ರೀಯ ಹೆದ್ದಾರಿ-69) ಸೇರುವ ಸರಪಳಿ **19.69** ಕೆ.ಮೀ. ರಲ್ಲಿ ಅಂತ್ಯಗೊಂಡು ಮುಂದೆ ಕಡೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ಲೂಪ್ ಲೂಪ್: ಲೂಪ್ ರಸ್ಯೆಯು ಕೆ.ಮೀ **0.00** ರಾಷ್ಟ್ರೀಯ ಹೆದ್ದಾರಿ-69 ರಲ್ಲಿ ಪ್ರಾರಂಭವಾಗಿ ಕೆ.ಮೀ **1.32** ಗರುಡನಗಿರಿ ರಲ್ಲಿ ಮುಕ್ತಾಯಗೊಳ್ಳುತ್ತದೆ.

**ಓವರ್ ಲ್ಯಾಪ್: ಕೆ.ಮೀ 13.83 ರಿಂದ ಕೆ.ಮೀ 18.58 ರವರೆಗೆ – ರಾಷ್ಟ್ರೀಯಹೆದ್ದಾರಿ 73 ರ ಮೇಲೆ**

#### ಚಿಕ್ಕಮಗಳೂರು ವಿಭಾಗ

#### ಕಡೂರು ತಾಲ್ಲೂಕು

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿ ದೇವರಹಳ್ಳಿ ಗ್ರಾಮದ ಸ.ನಂ.39, **19.69** ಕೆ.ಮೀ. ರಿಂದ ಪ್ರಾರಂಭವಾಗಿ ಈ ಗ್ರಾಮದ ಸ.ನಂ.33 **20.88** ಕೆ.ಮೀ. ರಲ್ಲಿ ಅಂತ್ಯಗೊಂಡು ಮುಂದೆ ಅರಸೀಕರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ. ನಂತರ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿ ರಂಗಾಮರ ಗ್ರಾಮದ ಸ.ನಂ.77 ರಲ್ಲಿ **21.83** ಕೆ.ಮೀ. ರಲ್ಲಿ ಪ್ರಾರಂಭವಾಗಿ ಮತ್ತಿಹಳ್ಳಿ, ಸಿಂಗಟಗೆರೆ, ಅಣ್ಣಿಗೆರೆ, ಯಗಟೆ, ಹಿರೆಗಜೆ, ರಾಂಮರ, ಕೆ.ದಾಸರಹಳ್ಳಿ, ಮಲ್ಲೇಹಳ್ಳಿ, ಬೀರೂರು, ದೇವರಹಳ್ಳಿ ಬಳ್ಳಿಗೊಂಡು ಮುಖಾಂತರರಾಜ್ಯ ಹೆದ್ದಾರಿಯು ಬೀರೂರು ಹೋಬಳಿ ಆಲದಹಳ್ಳಿ ಗ್ರಾಮದಲ್ಲಿ ಎಡಭಾಗಕ್ಕೆ ಸ.ನಂ.28 ಹಾಗೂ ಬಲ ಭಾಗಕ್ಕೆ ಸ.ನಂ 30ರಲ್ಲಿ, **75.57** ಕೆ.ಮೀ. ಅಂತ್ಯಗೊಂಡು ಮುಂದೆ ತರೀಕರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಕೂಚನೆ: ಕೆ. ಮೀ. 20.88 ರಿಂದ ಕೆ. ಮೀ. 21.83 ರ ವರೆಗೆ 0.95 ಕೆ. ಮೀ. ಸರಪಳಿಯು ಅರಸೀಕರೆ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ.**

**ಓವರ್ ಲ್ಯಾಪ್: ಕೆ.ಮೀ 61.68 ರಿಂದ ಕೆ.ಮೀ 62.69 ರವರೆಗೆ – ರಾಜ್ಯ ಹೆದ್ದಾರಿ 76 ರ ಮೇಲೆ**

#### ಚಿಕ್ಕಮಗಳೂರು ವಿಭಾಗ

#### ತರೀಕರೆ ತಾಲ್ಲೂಕು

ತರೀಕರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಸಹ್ಯಾದ್ರಿಪುರ ಗ್ರಾಮದ ಸ.ನಂ.34 **75.57** ಕೆ.ಮೀ ರಲ್ಲಿ ಪ್ರಾರಂಭವಾಗಿ ಲಿಂಗದಹಳ್ಳಿ, ಬಳ್ಳಾವರ, ಕಲ್ಲತ್ತಿಪುರ, ಮುಖಾಂತರ ಕೆಮ್ಮೆಣ್ಣಗುಂಡಿ ಬಳಿ ಲಿಂಗದಹಳ್ಳಿ ಹೋಬಳಿಯ ತಿಗಡ ಗ್ರಾಮದ ಸ.ನಂ.06, **98.07** ಕೆ.ಮೀ. ರಲ್ಲಿ ಅಂತ್ಯಗೊಂಡು ಮುಂದೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಓವರ್ ಲ್ಯಾಪ್: ಕೆ.ಮೀ 78.46 ರಿಂದ ಕೆ.ಮೀ 78.80 ರವರೆಗೆ – ರಾಜ್ಯ ಹೆದ್ದಾರಿ 57 ರ ಮೇಲೆ**

#### ಚಿಕ್ಕಮಗಳೂರು ವಿಭಾಗ

#### ಚಿಕ್ಕಮಗಳೂರು ತಾಲ್ಲೂಕು

ಚಿಕ್ಕಮಗಳೂರು ತಾಲ್ಲೂಕಿನ ನಗರ ಹೋಬಳಿಯ ಕೆಸವಿನಮನ ಗ್ರಾಮದ ಸ.ನಂ.50 **98.07** ಕೆ.ಮೀ ರಲ್ಲಿ ಪ್ರಾರಂಭವಾಗಿ ಅಶ್ವಿಗುಂಡಿ ಮುಖಾಂತರ ಕೈಮರದಲ್ಲಿ 57 ಕೈ ಕಸಬ ಹೋಬಳಿಯ ಅರಸೀಗುಪ್ಪೆ ಗ್ರಾಮದಲ್ಲಿ ಎಡಭಾಗಕ್ಕೆ ಸ.ನಂ.391 ಹಾಗೂ ಬಲಭಾಗಕ್ಕೆ ಸ.ನಂ.14, **136.65** ಕೆ.ಮೀ. ರಲ್ಲಿ ಅಂತ್ಯಗೊಂಡು ಈ ರಾಜ್ಯ ಹೆದ್ದಾರಿಯು ಈ ತಾಲ್ಲೂಕಿನಲ್ಲಿ ಮುಕ್ತಾಯಗೊಳ್ಳುತ್ತದೆ.

**ರಾಜ್ಯ ಹೆದ್ದಾರಿ ಒಟ್ಟು ಉದ್ದ: 137.97 ಕೆ.ಮೀ**

**ಒಟ್ಟು ಓವರ್ ಲ್ಯಾಪ್ ಉದ್ದ: 6.10 ಕೆ.ಮೀ**

**ವಾಸ್ತವಿಕ ರಾಜ್ಯ ಹೆದ್ದಾರಿ-257 ರಸ್ಯೆಯ ಒಟ್ಟು ಉದ್ದ: 131.87 ಕೆ.ಮೀ ಇರುವುದು**

ಕರ್ನಾಟಕ ರಾಜ್ಯಪಾಲರ ಶದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

ತೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ್ ಇ-298/102 ಇಷ್ಟ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-258 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-258	ಒಡೆಚೆಣ ದಿಂದ ಆಲಮಟ್ಟಿ (ರಾಜ್ಯ ಹೆದ್ದಾರಿ-52) ವನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಒಡೆಚೆಣ, ಜೀರಂಕಲಗಿ, ದೇವರ ನಿಂಬರಗಿ, ಜಿಗಜಿವಣಗಿ, ಇಂಚೆಗೇರಿ, ಮಹಾವೀರ ನಗರ, ಕನ್ನೂರು, ತಿರನಾಳ, ಸಿದ್ದಾಪುರ (ಅರಕೇರಿ), ಜಾಲಗೇರಿ, ಟಿಕ್ಕಳಕಿ, ಹುಬನೂರು, ಕಳ್ಳಕವಟಗಿ, ಬಾಬಾನಗರ, ತಿಕೋಣ, ಕೋಟ್ಯಾಳ, ದಾಶ್ಯಾಳ, ನಿಡೊಣಿ, ಬಬಲೇಶ್ವರ, ಕಾವಿಂಡಕ್ತಾಂಡ, ಕಾರಜೋಳ, ಮುಳವಾಡ, ಕಲಗುಕಿ, ತಳೇವಾಡ, ಮಸೂತಿ, ಕೂಡಗಿ, ತೇಲಗಿ, ಅಗಂಡಗೇರಿ, ತಿಕಳವಾಡಿ, ಗುಡದಿನ್ನಿ, ವಂದಾಲ, ಬೇನಾಳ, ಅರಳದಿನ್ನಿ, ಆಲಮಟ್ಟಿ
--------------------	---

ವಿಜಯಪುರ ವಿಭಾಗ

ಒಡೆಚೆಣ ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ಒಡೆಚೆಣ ಪಟ್ಟಣದ ಸರ್ವೇ ನಂ. 162 (ಎಡಕ್ಕೆ) 163 (ಬಲಕ್ಕೆ) ರಲ್ಲಿ ಕೆ.ಮೀ. 0.00 ರಿಂದ ಪ್ರಾರಂಭವಾಗಿ ಜೀರಂಕಲಗಿ, ದೇವರ ನಿಂಬರಗಿ, ಜಿಗಜಿವಣಗಿ, ಇಂಚೆಗೇರಿ ಮತ್ತು ಮಹಾವೀರ ನಗರಗೂಮದ ಸರ್ವೇ ನಂ. 176 (ಎಡಕ್ಕೆ) 230 (ಬಲಕ್ಕೆ) ರಲ್ಲಿ ಕೆ.ಮೀ. 27.55 ಕ್ಕೆ ಅಂತ್ಯಗೊಂಡು ವಿಜಯಪುರ ತಾಲ್ಲೂಕಿನ ಕನ್ನೂರು ಗ್ರಾಮಕ್ಕೆ ಮಂದುವರೆಯುತ್ತದೆ.

ವಿಜಯಪುರ ವಿಭಾಗ

ವಿಜಯಪುರ ತಾಲ್ಲೂಕು

ಕನ್ನೂರುಗ್ರಾಮದ ಸರ್ವೇ ನಂ.418 (ಎಡಕ್ಕೆ) 416 (ಬಲಕ್ಕೆ) ರಲ್ಲಿ ಕೆ.ಮೀ.27.55 ರಿಂದ ಪ್ರಾರಂಭವಾಗಿ ತಿರನಾಳ, ಗ್ರಾಮದ ಸರ್ವೇ ನಂ.123 (ಎಡಕ್ಕೆ) 124 (ಬಲಕ್ಕೆ) ರಲ್ಲಿ ಕೆ.ಮೀ. 41.84 ಕ್ಕೆ ಅಂತ್ಯಗೊಂಡು ತಿಕೋಣ ತಾಲ್ಲೂಕಿನ ಸಿದ್ದಾಪುರ ಗ್ರಾಮಕ್ಕೆ ಮಂದುವರೆಯುತ್ತದೆ.

ವಿಜಯಪುರ ವಿಭಾಗ

ತಿಕೋಣ ತಾಲ್ಲೂಕು

ಸಿದ್ದಾಪುರ, ಅರಕೇರಿ ಅಮೋಗಸಿದ್ದ ದೇವಸಾಫ್ ಗ್ರಾಮದ ಸರ್ವೇ ನಂ. 19 (ಎಡಕ್ಕೆ) 661 (ಬಲಕ್ಕೆ) ರಲ್ಲಿ ಕೆ.ಮೀ.41.84 ರಿಂದ ಪ್ರಾರಂಭವಾಗಿ ಜಾಲಗೇರಿ, ಟಿಕ್ಕಳಕಿ, ಹುಬನೂರು, ಕಳ್ಳಕವಟಗಿ, ಬಾಬಾನಗರ, ತಿಕೋಣ, ಕೋಟ್ಯಾಳ ಗ್ರಾಮದ ಸರ್ವೇ ನಂ.33 (ಎಡಕ್ಕೆ) 33 (ಬಲಕ್ಕೆ) ರಲ್ಲಿ ಕೆ.ಮೀ.93.12 ಕ್ಕೆ ಅಂತ್ಯಗೊಂಡು ಬಬಲೇಶ್ವರ ತಾಲ್ಲೂಕಿನ ದಾಶ್ಯಾಳ ಗ್ರಾಮಕ್ಕೆ ಮಂದುವರೆಯುತ್ತದೆ.  
ಒವರ್ ಲ್ಯಾಫ್: 1) ಕೆ.ಮೀ 43.89 ರಿಂದ ಕೆ.ಮೀ 44.02 ರವರೆಗೆ - ರಾಷ್ಟ್ರೀಯ ಹೆದ್ದಾರಿ 516 ರ ಮೇಲೆ  
2) ಕೆ.ಮೀ 76.04 ರಿಂದ ಕೆ.ಮೀ 83.18 ರವರೆಗೆ - ರಾಷ್ಟ್ರೀಯ ಹೆದ್ದಾರಿ 166 ಇ ರ ಮೇಲೆ

ವಿಜಯಪುರ ವಿಭಾಗ

ಬಬಲೇಶ್ವರ ತಾಲ್ಲೂಕು

ದಾಶ್ಯಾಳ ಗ್ರಾಮದ ಸರ್ವೇ ನಂ. 113 (ಎಡಕ್ಕೆ) 106 (ಬಲಕ್ಕೆ) ರಲ್ಲಿ ಕೆ.ಮೀ.93.12 ರಿಂದ ಪ್ರಾರಂಭವಾಗಿ ನೀಡೊಣಿ, ಬಬಲೇಶ್ವರ, ಕಾವಿಂಡಕ್ತಾಂಡ, ಕಾರಜೋಳ ಗ್ರಾಮದ ಸರ್ವೇ ನಂ. 370 (ಎಡಕ್ಕೆ) 398 (ಬಲಕ್ಕೆ) ರಲ್ಲಿ ಕೆ.ಮೀ. 128.93 ಕ್ಕೆ ಅಂತ್ಯಗೊಂಡು ಕೋಲ್ಲಾರ ತಾಲ್ಲೂಕಿಗೆ ಮಂದುವರೆಯುತ್ತದೆ.

ವಿಜಯಪುರ ವಿಭಾಗ

ಕೋಲ್ಲಾರ ತಾಲ್ಲೂಕು

ಮುಳವಾಡ ಗ್ರಾಮದ ಸರ್ವೇ ನಂ.31 (ಎಡಕ್ಕೆ) 55 (ಬಲಕ್ಕೆ) ರಲ್ಲಿ ಕೆ.ಮೀ.128.93 ರಿಂದ ಪ್ರಾರಂಭವಾಗಿ ಕಲಗುಕಿ, ತಳೇವಾಡ, ಮಸೂತಿ, ಕೂಡಗಿ, ಗ್ರಾಮಗಳ ಮುಖಾಂತರ ಹಾಯ್ದು ತೇಲಗಿ ಗ್ರಾಮದ ಸರ್ವೇ ನಂ.252 (ಎಡಕ್ಕೆ) 252 (ಬಲಕ್ಕೆ) ರಲ್ಲಿ ಕೆ.ಮೀ. 150.43 ರಲ್ಲಿ ಅಂತ್ಯಗೊಂಡು ನಿಡಗುಂದಿ ತಾಲ್ಲೂಕು ಮಂದುವರೆಯುತ್ತದೆ.

**ಒವರ್ ಲ್ಯಾಪ್: 1) ಕೆ.ಮೀ 128.93 ರಿಂದ ಕೆ.ಮೀ 129.40 ರವರೆಗೆ-ರಾಷ್ಟ್ರೀಯ ಹೆದ್ದಾರಿ 52 ರ ಮೇಲೆ**

ವಿಜಯಪುರವಿಭಾಗ	ನಿಡಗುಂದಿ ತಾಲ್ಲೂಕು
	ಅಂಗಡಗೇರಿ ಗ್ರಾಮದ ಸರ್ವ ನಂ. 188 (ಎಡಕ್ಕೆ) 188 (ಬಲಕ್ಕೆ) ರಲ್ಲಿ ಕೆ.ಮೀ. 150.43 ರಲ್ಲಿ ಪ್ರಾರಂಭವಾಗಿ ಶಿಕಳವಾಡಿ, ಗುಡಿನ್ನಿ, ವಂದಾಲ, ಬೇನಾಳ ಗ್ರಾಮಗಳ ಮುಖಾಂತರ ಹಾಯ್ದ ಅಲಮಟ್ಟಿ ಗ್ರಾಮದ ಸರ್ವ ನಂ. 7 (ಎಡಕ್ಕೆ) 8 (ಬಲಕ್ಕೆ) ರಲ್ಲಿ ಕೆ.ಮೀ. 166.67 ರಲ್ಲಿ ಅಂತ್ಯಗೊಂಡು ರಾಜ್ಯ ಹೆದ್ದಾರಿ- 161 ಸಂಪರ್ಕಿಸಿ ನಿಡಗುಂದಿ ತಾಲ್ಲೂಕಿನಲ್ಲಿ ಮುಕ್ತಾರುಗೊಳ್ಳುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 166.67 ಕೆ.ಮೀ
	ಒಟ್ಟು ಓವರ್ ಲ್ಯಾಪ್ ೯೨೫ ಉದ್ದ: 7.74 ಕೆ.ಮೀ
	ವಾಸ್ತವಿಕ ರಾಜ್ಯ ಹೆದ್ದಾರಿ-258 ರಸ್ತೆಯ ಒಟ್ಟು ಉದ್ದ: 158.93 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದತ್ತಿ

ಲೋಕೋಪಯೋಗಿ ಇಲಾಖೆ

## PR-1427

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ೪-298/103 ಇಷಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕಾರಿಕನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-259 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

**ರಾಜ್ಯ ಹೆದ್ದಾರಿ-259** ಚಿಂತಾಮನೆ (ರಾಜ್ಯ ಹೆದ್ದಾರಿ-82) ರಿಂದ ಗೌರಿಬಿದನೂರು ಸಂಪರ್ಕಿಸುವ ರಸ್ತೆ ಮಾರ್ಗ ಚೇಳಿರು, ಬಾಗೇಪಲ್ಲಿ, ಯಲ್ಲೋಡು, ಮಲ್ಲೇನಹಳ್ಳಿ ಕ್ರೂಸ್, ವಾಟದಹೊಸಹಳ್ಳಿ

ಚಿಕ್ಕಬಳ್ಳಾಪುರ ವಿಭಾಗ

ಚಿಂತಾಮನೆ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮನೆ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸರ್ವ ನಂ.17 ಸರಪಳಿ **0.00** ಕೆ.ಮೀ (ರಾಜ್ಯ ಹೆದ್ದಾರಿ -82) ರಿಂದ ಪ್ರಾರಂಭಗೊಂಡು ಚಿಂತಾಮನೆ ನಗರ, ಜೊಕ್ಕರೆಡ್ಡಿಹಳ್ಳಿ, ಕೃಷ್ಣರಾಜಪುರ, ಸಿದ್ದೇಪಲ್ಲಿ ಕ್ರೂಸ್, ಗುಡಿಸಲಹಳ್ಳಿ, ದೊನಮನಗಡ್ಡೆ, ಕೆಂಚಾರ್ಲಹಳ್ಳಿ, ನಡಂಪಲ್ಲಿ, ಏನಿಗದಲೆ, ಹೊಸಹುಡ್ಡಕ್ರೂಸ್, ಚಿಲಕಲನೇಮುಕ್ಗಾರುಮದ ಸರ್ವ ನಂ.88 ಸರಪಳಿ **38.23** ಕೆ.ಮೀ ರಲ್ಲಿ ಅಂತ್ಯಗೊಂಡು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

**ಒವರ್ ಲ್ಯಾಪ್: ಕೆ.ಮೀ 5.04 ರಿಂದ ಕೆ.ಮೀ 5.32 ರವರೆಗೆ - ರಾಷ್ಟ್ರೀಯ ಹೆದ್ದಾರಿ - 69ರ ಮೇಲೆ**

ಚಿಕ್ಕಬಳ್ಳಾಪುರ ವಿಭಾಗ

ಬಾಗೇಪಲ್ಲಿ ತಾಲ್ಲೂಕು

ಕೋಲಾರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕಿನ ಹೊಸಹುಡ್ಡ ಗ್ರಾಮದ ಸರ್ವ ನಂ:131 ಎಡಕ್ಕೆ ಮತ್ತು ಬಲಕ್ಕೆ 130 ರಲ್ಲಿ ಸರಪಳಿ: **38.23** ಕೆ.ಮೀ ರಿಂದ ಪ್ರಾರಂಭವಾಗಿ ಹೊಸಹುಡ್ಡ, ಚೇಳಿರು, ನಲ್ಲಿಗುಟಪಲ್ಲಿ, ಸೋಮನಾಥಪುರ, ಆಚೇಪಲ್ಲಿ ಕ್ರೂಸ್, ಬಾಗೇಪಲ್ಲಿ ಪಟ್ಟಣ ಮುಖಾಂತರ ಕೊಂಡರೆಡ್ಡಿಪಲ್ಲಿ ಗ್ರಾಮದ ಸರ್ವ ನಂ:79 ಎಡಕ್ಕೆ ಮತ್ತು ಬಲಕ್ಕೆ 121 ರಲ್ಲಿ ಸರಪಳಿ: **86.98** ಕೆ.ಮೀ ರಲ್ಲಿ ಅಂತ್ಯಗೊಂಡು ಗುಡಿಬಂಡೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ (ಕೆ.ಮೀ 38.23 ರಿಂದ ಕೆ.ಮೀ 41.53 ರವರೆಗೆ- ಆಂದ್ರ ಪ್ರದೇಶ ರಾಜ್ಯದಲ್ಲಿ ಹಾದುಹೋಗುತ್ತದೆ)

- ಒಪರ್ ಲ್ಯಾಪ್:1) ಕೆ.ಮೀ 77.08 ರಿಂದ ಕೆ.ಮೀ 83.29 ರವರೆಗೆ – ರಾಜ್ಯ ಹೆದ್ದಾರಿ – ೫ ರ ಮೇಲೆ**  
**2) ಕೆ.ಮೀ 83.29 ರಿಂದ ಕೆ.ಮೀ 83.98 ರವರೆಗೆ – ರಾಷ್ಟ್ರೀಯ ಹೆದ್ದಾರಿ – ೪೪ ರ ಮೇಲೆ**  
**3) ಕೆ.ಮೀ 83.98 ರಿಂದ ಕೆ.ಮೀ 86.98 ರವರೆಗೆ – ರಾಜ್ಯ ಹೆದ್ದಾರಿ – ೯೪ ರ ಮೇಲೆ**

**ಚಿಕ್ಕಬಳ್ಳಾಪುರ ವಿಭಾಗ****ಸುಡಿಬಂಡ ತಾಲ್ಲೂಕು**

ಸುಡಿಬಂಡ ತಾಲ್ಲೂಕಿನ ಕಡೆಹಳ್ಳಿ ಗ್ರಾಮದ ಸರ್ವೆ ನಂ. 131 ರಲ್ಲಿ ಎಡ ಮತ್ತು ಬಲಕ್ಕೆ ಸರಪಳಿ **86.98** ಕೆ. ಮೀ ನಲ್ಲಿ ಪ್ರಾರಂಭಗೊಂಡು ಕಡೆಹಳ್ಳಿ, ನಿಲಗುಂಬ, ಯಲ್ಲೋಡು ಮುಖಿಂತರ ಯಲ್ಲೋಡು ಗ್ರಾಮದ ಸರ್ವೆ ನಂ. 225 ರಲ್ಲಿ ಎಡ ಮತ್ತು ಬಲಕ್ಕೆ ಸರಪಳಿ **97.23** ಕೆ. ಮೀ ನಲ್ಲಿ ಅಂತ್ಯಗೊಂಡು ಗೌರಿಬಿದನೂರು ತಾಲ್ಲೂಕಿನಲ್ಲಿ ಮುಂದುವರೆಯತ್ತದೆ. (ಕೆ.ಮೀ 91.88 ರಿಂದ ಕೆ.ಮೀ 93.22ರವರೆಗೆ– ಆಂದ್ರ ಪ್ರದೇಶ ರಾಜ್ಯದಲ್ಲಿ ಹಾದುಹೋಗುತ್ತದೆ)

**ಚಿಕ್ಕಬಳ್ಳಾಪುರ ವಿಭಾಗ****ಗೌರಿಬಿದನೂರು ತಾಲ್ಲೂಕು**

ಗೌರಿಬಿದನೂರು ತಾಲ್ಲೂಕಿನ ಗಡಿ ಗ್ರಾಮವಾದ ಯಲ್ಲೋಡು ಗ್ರಾಮದ ಬಲ ಭಾಗದ ಸರ್ವೆ ನಂ. 222 ಮತ್ತು ಎಡ ಭಾಗದ ಸರ್ವೆ ನಂ. 202, ಕೆ.ಮೀ **97.23** ಲ್ಲಿ ಪ್ರಾರಂಭಗೊಂಡು ಜಿ.ಕೋಟ್ತೂರು, ಚಿನ್ನಪರೆಡ್ಡಿಹಳ್ಳಿ, ಮಲ್ಲೇನಹಳ್ಳಿ ಕೂಸ್, ಬೆಲ್ಲವಾಳಹಳ್ಳಿ ಕೂಸ್, ವಾಟದಹೊಸಹಳ್ಳಿ, ಡಿ. ಪಾಳ್ಯ ಕೂಸ್, ಲಕ್ಷಸಂದ್ರಕೂಸ್, ಲಕ್ಷೀಮರಕೂಸ್, ಹುದುಗೂರು ಮುಖಿಂತರ ಕಲ್ಲೂಡಿ ಎಡಭಾಗ ಸರ್ವೆ ನಂ 59 ಮತ್ತು ಬಲಭಾಗ ಸರ್ವೆ ನಂ 31, ಸರಪಳಿ **121.66** ಕೆ.ಮೀ ನಲ್ಲಿ ಅಂತ್ಯಗೊಳ್ಳುತ್ತದೆ.

**ಒಪರ್ ಲ್ಯಾಪ್: ಕೆ.ಮೀ 106.28 ರಿಂದ ಕೆ.ಮೀ 113.19 ರವರೆಗೆ – ರಾಜ್ಯ ಹೆದ್ದಾರಿ-94ರ ಮೇಲೆ**

ರಾಜ್ಯ ಹೆದ್ದಾರಿ ಒಟ್ಟು ಉದ್ದ: 121.66 ಕೆ.ಮೀ

ಒಟ್ಟು ಒಪರ್ ಲ್ಯಾಪ್ ಉದ್ದ: 17.09 ಕೆ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-259 ರಸ್ತೆಯ ಒಟ್ಟು ಉದ್ದ: 104.57 ಕೆ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅವರ ಕಾರ್ಯದಲ್ಲಿ

ಲೋಕೋಪಯೋಗಿ ಇಲಾಖೆ

## PR-1428

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಳಿ ಇ-298/104 ಇಷ್ಟ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-260 ಎಂದು ಘೋಷಿಸಿದೆ.

**ರಾಜ್ಯ ಹೆದ್ದಾರಿ ಸಂಖ್ಯೆ****ಹೆದ್ದಾರಿಯ ವಿವರ****ರಾಜ್ಯ ಹೆದ್ದಾರಿ-260**

ಉಮ್ಮೆ (ಕರ್ನಾಟಕ-ಮಹಾರಾಷ್ಟ್ರಗಡಿ) ಯಿಂದ ಗಲಗಲಿ ಯವರೆಗೆ ಸಂಪರ್ಕಿಸುವ ರಸ್ತೆ ಮಾರ್ಗ ಕಕ್ಷೆಯಲ್ಲಿ, ಕಾಲಿನ್‌ಸಾವಳಗಿ, ಟಕ್ಕೋಡಕೂಸ್, ಜಮವಿಂಡಿ, ಜಕನೂರು, ಮುಂಡಗನೂರು, ಚೌಡಾಪುರ

**ಚಿಕ್ಕಬಳ್ಳಾಪುರ ವಿಭಾಗ****ಅಧಿಕೃತ ತಾಲ್ಲೂಕು**

ಈ ರಾಜ್ಯ ಹೆದ್ದಾರಿಯ ಬೆಳಗಾದಿ ಜಿಲ್ಲೆ ಅಧಿಕೃತ ತಾಲ್ಲೂಕಿನ ಕಕ್ಷೆಯ ಗ್ರಾಮದ ಕೆ.ಮೀ. **0.00** ರಲ್ಲಿ ಸರ್ವೆ ನಂ 26 ಎಡಕ್ಕೆ 613 ಬಲಕ್ಕೆ ಸರಹದ್ದು ಪ್ರಾರಂಭವಾಗಿ ರಾಜ್ಯಗಡಿಯಿಂದಕಕ್ಷೆಯ ಕಕ್ಷೆಯ ಸಾವಳಗಿ ಜಿಲ್ಲೆ ಗಡಿ ವರೆಗೆ ರಸ್ತೆ ಅಧಿಕೃತ ತಾಲ್ಲೂಕಿನ ಹಾಲಿನ್ ಗ್ರಾಮದ ಕೆ.ಮೀ. **21.76** ರಲ್ಲಿ,

ಸರ್ವೇ.ನಂ.62 ಎಡಕ್ಕೆ & 64 ಬಲಕ್ಕೆ ಅಥವೆ ತಾಲ್ಲೂಕಿನಲ್ಲಿ ಅಂತ್ಯಗೊಳ್ಳುತ್ತದೆ. ಹಾಗೂ ಬಾಗಲಕೋಟೆ ಜಳ್ಳಿ ಜಮಾವಿಂಡಿ ತಾಲ್ಲೂಕಿಗೆ ಪ್ರವೇಶಿಸುತ್ತದೆ.  
ಓವರ್ ಲ್ಯಾಪ್:ಕ.ಮೀ 2.49 ರಿಂದ ಕ.ಮೀ 2.57 ವರೆಗೆ ರಾಜ್ಯ ಹೆದ್ದಾರಿ 72 ರ ಮೇಲೆ

## ಬಾಗಲಕೋಟೆ ವಿಭಾಗ

## ಜಮಾವಿಂಡಿ ತಾಲ್ಲೂಕು

ಜಮಾವಿಂಡಿ ತಾಲ್ಲೂಕಿನಲ್ಲಿ ಕ.ಮೀ. 21.76 ರಲ್ಲಿ ಸಾವಳಗಿ ಗ್ರಾಮದ ಸರ್ವೇ ನಂ 57 (ಎಡಕ್ಕೆ) ರಲ್ಲಿ ಪ್ರಾರಂಭವಾಗಿ ಟಿಕ್ಕೊಂಡ, ಜಂಬಿಗಿ.ಬಿಕೆ ಜಮಾವಿಂಡಿ ಗ್ರಾಮೀಣ ಜಮಾವಿಂಡಿ ಪಟ್ಟಣ, ಮನ್ಯಾರ, ಮಧೂರವಿಂಡಿ, ಕಲಹಳ್ಳಿ ನಾವಲಗಿ, ಜಗದಾಳಬನಹಟ್ಟಿ, ಹೋಸೂರ, ಚಿಮ್ಮಡಿ, ಗ್ರಾಮದ ಜಾಂಚೋಟಿ ರಬಕವಿ ರಾಜ್ಯ ಹೆದ್ದಾರಿ ರಸ್ತೆ ಕೂಡಿ ಕ.ಮೀ. 61.06 ರಲ್ಲಿ ಚಿನಗುಂಡಿ ಗ್ರಾಮದ (ಎಡಕ್ಕೆ), 24 (ಬಲಕ್ಕೆ) ಅಂತ್ಯಗೊಂಡು ಮುಂದೆ ಬಿಳಗಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಓವರ್ ಲ್ಯಾಪ್: 1) ಕ.ಮೀ 45.81 ರಿಂದ ಕ.ಮೀ 46.44 ರವರೆಗೆ ರಾಜ್ಯ ಹೆದ್ದಾರಿ 53 ರ ಮೇಲೆ  
2) ಕ.ಮೀ 46.44 ರಿಂದ ಕ.ಮೀ 46.90 ರವರೆಗೆ ರಾಜ್ಯ ಹೆದ್ದಾರಿ 34 ರ ಮೇಲೆ

## ಬಾಗಲಕೋಟೆ ವಿಭಾಗ

## ಬಿಳಗಿ ತಾಲ್ಲೂಕು

ಬಿಳಗಿ ತಾಲ್ಲೂಕಿನ ಮುಂಡಗನೂರ ಗ್ರಾಮದ ಸರ್ವೇ ನಂ 100 (ಎಡಕ್ಕೆ) ಕ. ಮೀ. 61.06 ರಿಂದ ಪ್ರಾರಂಭವಾಗಿ ಕೊಲ್ಲಾರು, ಚಿಕ್ಕಹಂಚಿನಾಳ, ಚೈಡಾಮುರ, ರಬಕವಿ ಗ್ರಾಮದ ಮುಖಾಂತರ ಹಾಯ್ದು ಗಲಗಲಿ ಗ್ರಾಮದ ಸರ್ವೇ ನಂ 17 (ಎಡಕ್ಕೆ) ಕ. ಮೀ. 74.87 ರಲ್ಲಿ ಅಂತ್ಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ್ವ: 74.87 ಕ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ್ವ: 1.17 ಕ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-260 ರಸ್ತೆಯ ಒಟ್ಟು ಉದ್ದ್ವ: 73.70ಕ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸದೀ/-

(ಶಾಂತಕುಮಾರ .ಕೆ)

ಸರ್ಕಾರದ ಅವರ ಕಾರ್ಯದಶೀಲ

ಲೋಕೋಪಂಮೋಗಿ ಇಲಾಖೆ

## PR-1429

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ಇ-298/105 ಇಷ್ಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕೂಜನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-261 ಎಂದು ಘೋಷಿಸಿದೆ.

## ರಾಜ್ಯ ಹೆದ್ದಾರಿ ಸಂಖ್ಯೆ

## ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-261 ನೆಲಹಾಳು (ರಾಷ್ಟ್ರೀಯ ಹೆದ್ದಾರಿ 48) ರಿಂದ ಚಿಕ್ಕಮಾಲಾಗಿ (ರಾಜ್ಯ ಹೆದ್ದಾರಿ 158) ಸಂಪರ್ಕಸುವ ರಸ್ತೆ. ಮಾಗ್ನ ತೋವಿನಕೆರೆ, ಕೊರಟಗೆರೆ, ಬೃದೇನಹಳ್ಳಿ

## ತುಮಕೂರು ವಿಭಾಗ

## ತುಮಕೂರು ತಾಲ್ಲೂಕು

ಈ ರಾಜ್ಯ ಹೆದ್ದಾರಿಯ ತುಮಕೂರು ತಾಲ್ಲೂಕಿನ ನೆಲಹಾಳು ಗ್ರಾಮದ ಸರ್ವೇ ನಂ 56 ರಲ್ಲಿ ಸರಪಳಿ 0.00 ಕ.ಮೀ ರಿಂದ ಪ್ರಾರಂಭಗೊಂಡು ನಂದೀಹಳ್ಳಿ ಗ್ರಾಮದ ಸರ್ವೇ ನಂ 42 ರಲ್ಲಿ ಸರಪಳಿ 7.02 ಕ.ಮೀ ನಲ್ಲಿ ಅಂತ್ಯಗೊಂಡು ಕೊರಟಗೆರೆ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

## ಮಧುಗಿರಿ ವಿಭಾಗ

## ಕೊರಟಗೆರೆ ತಾಲ್ಲೂಕು

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ನಂದಿಹಳ್ಳಿ ಸರ್ವೇ ನಂ 41 ರಲ್ಲಿ ಕ. ಮೀ 7.02 ರಿಂದ ಪ್ರಾರಂಭಗೊಂಡು ತೋವಿನಕೆರೆ, ಜೋನಿಗಾರಹಳ್ಳಿ, ಗಟ್ಟಹಳ್ಳಿ, ಬುಕ್ಕಪಟ್ಟಣ, ಜಂಪೇನಹಳ್ಳಿ ಕ್ರಾಸ್

ಕೊರಟಗೆರೆ, ಹುಲಿಕುಂಟೆ, ಗೌರಗಾನಹಳ್ಳಿ ಬ್ರೇಚಾಪುರ ಮಾರ್ಗ ಬ್ಯೋರ್ನಹಳ್ಳಿ ದಿಕ್ಕಿನ ಭಾಗಕ್ಕೆ ಸರ್ವೆ ನಂ -73 ಮತ್ತುಲುತ್ತರ ಭಾಗಕ್ಕೆ ಸರ್ವೆ ನಂ -4 ರ ಕೆ.ಮೀ 44.81ರಲ್ಲಿ ಬ್ಯೋರ್ನಹಳ್ಳಿ ಕ್ರಸ್‌ಗೆ ಅಂತ್ಯಗೊಂಡು ಮಧುಗಿರಿ ತಾಲ್ಲೂಕಿನಲ್ಲಿ ಮುಂದುವರೆಯುತ್ತದೆ.

ಒವರ್ ಲ್ಯಾಪ್: 1) ಕೆ.ಮೀ 24.55 ರಿಂದ ಕೆ.ಮೀ 26.86 ರವರೆಗೆ – ರಾಜ್ಯ ಹೆದ್ದಾರಿ – 33 ರ ಮೇಲೆ

2) ಕೆ.ಮೀ 26.86 ರಿಂದ ಕೆ.ಮೀ 28.78 ರವರೆಗೆ – ರಾಜ್ಯ ಹೆದ್ದಾರಿ – 3 ರ ಮೇಲೆ

3) ಕೆ.ಮೀ 43.53 ರಿಂದ ಕೆ.ಮೀ 43.77 ರವರೆಗೆ – ರಾಷ್ಟ್ರೀಯ ಹೆದ್ದಾರಿ – 69 ರ ಮೇಲೆ

ಮಧುಗಿರಿ ವಿಭಾಗ	ಮಧುಗಿರಿ ತಾಲ್ಲೂಕು
	ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಪೊಜಾರಹಳ್ಳಿ ಗ್ರಾಮದ ಸರ್ವೆ ನಂ:73 (ಬಲಭಾಗದ) ಮತ್ತು ಸರ್ವೆ ನಂ:4 (ಎಡ ಭಾಗದ) ರಲ್ಲಿಕೆ.ಮೀ 44.81 ರಲ್ಲಿ ಪ್ರಾರಂಭವಾಗಿ ಕೊಂಡವಾಡಿ ಸಂಪರ್ಕ ಅರಳಿಮರದ ಮುಖಾಂತರ ಹಾಯ್ದು ಕೆಂಪಾಪುರ ಸರ್ವೆ ನಂ: 18 ರ ಸರಪಳಿ ಕೆ.ಮೀ 54.54 ರಲ್ಲಿ ಅಂತ್ಯಗೊಂಡು ಮಧುಗಿರಿ – ಹಿಂದೂಮುರ (ರಾಜ್ಯ ಹೆದ್ದಾರಿ 158) ರಸ್ತೆಗೆ ಸೇರುತ್ತದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 54.54 ಕೆ.ಮೀ
	ಒಟ್ಟು ಒವರ್ ಲ್ಯಾಪ್: 4.47 ಕೆ.ಮೀ
	ವಾಸ್ತವಿಕ ರಾಜ್ಯ ಹೆದ್ದಾರಿ-261 ರಸ್ತೆಯ ಒಟ್ಟು ಉದ್ದ: 50.07 ಕೆ.ಮೀ ಇರುವುದು

### ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## PR-1430

### ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಜ ಇ-298/106 ಇಷ್ಟಿ 2022, ಬೆಂಗಳೂರು ದಿನಾಂಕ: 06-11-2023

ಅಧಿಕೂಢನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ – 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-262 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-262	ಶಿಳ್ಳಗಾಂವ '(ಕರ್ನಾಟಕ-ಮಹಾರಾಷ್ಟ್ರಗಡಿ) ಯಿಂದ ಅನಗ್ವಾಡಿಯನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಶಿರೂರು, ಸಂಬರಗಿ, ಜಂಬಿಗಿ, ತೇವರಹಟ್ಟಿ, ಅಧಣಿ, ರಜ್ಜೆರಹಟ್ಟಿ, ಅಗರವಾಸ್ತಿ, ಜನವಾಡ, ಹಿಪ್ಪರಗಿ, ಕುಲಹಳ್ಳಿ, ಯಲ್ಲಿಟ್ಟಿ, ರಬಕವಿ, ಬನಹಟ್ಟಿ, ಜಗದಾಳ, ನಾವಲಗಿ, ಕುಳಿ, ಮುದೋಳ, ಮರಕಟ್ಟಿ, ಕಾತರಕಿ, ಶೀರಗುಪಿ, ಕೊವಲ್ಲಿ

ಚಕ್ಕೋಡಿ ವಿಭಾಗ	ಅಧಣಿ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯ ಚೆಳ್ಗಾವಿ ಜಿಲ್ಲೆ ಅಧಣಿ ತಾಲ್ಲೂಕಿನ ಶಿಳ್ಳಗಾಂವ ಗ್ರಾಮದ ಕೆ.ಮೀ. 0.00ರಲ್ಲಿ ಸರ್ವೆ ನಂ 145 ಎಡಕ್ಕೆ & 144 ಬಲಕ್ಕೆ ಸರಪದ್ದು ಪ್ರಾರಂಭವಾಗಿ, ರಾಜ್ಯ ಗಡಿಯಿಂದ ಅಧಣಿ ತಾಲ್ಲೂಕಿನ ಸರ್ವದಿ ಗ್ರಾಮದ ಕೆ.ಮೀ. 60.21 ರಲ್ಲಿ, ಗ್ರಾಮದ ಹದ್ದು, ಅಧಣಿ ತಾಲ್ಲೂಕಿನಲ್ಲಿ ಅಂತ್ಯಗೊಳ್ಳುತ್ತದೆ. ಹಾಗೂ ಬಾಗಲಕೋಟಿ ಜಿಲ್ಲೆ, ರಬಕವಿ-ಬನಹಟ್ಟಿ ತಾಲ್ಲೂಕಿಗೆ ಪ್ರವೇಶಿಸುತ್ತದೆ.

ಒವರ್ ಲ್ಯಾಪ್: 1) ಕೆ.ಮೀ 31.64 ರಿಂದ ಕೆ.ಮೀ 32.42 ರವರೆಗೆ ರಾಜ್ಯ ಹೆದ್ದಾರಿ 31ರ ಮೇಲೆ

2) ಕೆ.ಮೀ 32.42 ರಿಂದ ಕೆ.ಮೀ 33.18 ರವರೆಗೆ ರಾಷ್ಟ್ರೀಯ ಹೆದ್ದಾರಿ 548ಬಿ ರ ಮೇಲೆ

ಬಾಗಲಕೋಟಿನಿಖಾಗ	ರಬಕವಿ-ಬನಹಟ್ಟಿ ತಾಲ್ಲೂಕು
	<p>ಬಾಗಲಕೋಟಿ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಎಡಕ್ಕೆ ಸರ್ವೇ ನಂ 521 ಮತ್ತು ಬಲಕ್ಕೆ ಸರ್ವೇ ನಂ 520 ರಲ್ಲಿ ಕಿ.ಮೀ. <b>60.21</b> ದಿಂದ ಪ್ರಾರಂಭಗೊಂಡು ಹಿಪ್ಪರಗಿ, ಕುಲಹಳ್ಳಿ, ಯಲ್ಲಿಟ್ಟಿ, ಕಾಗವಾಡ, ಕೆಲಾದಗಿ (ರಾಜ್ಯ ಹೆದ್ದಾರಿ-53), ಬನಹಟ್ಟಿ, ಜಗದಾಳ, ನಾವಲಗಿ ಗ್ರಾಮದ ಸರ್ವೇ ನಂ ಎಡಕ್ಕೆ 218 ಮತ್ತು ಬಲಕ್ಕೆ 219 ರಲ್ಲಿ ಕಿ.ಮೀ. <b>86.90</b> ರಲ್ಲಿ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಅಂತ್ಯಗೊಂಡು ಮುಧೋಳ ತಾಲ್ಲೂಕಿಗೆ ಪ್ರವೇಶಿಸುತ್ತದೆ.</p> <p>ಒವರ್ ಲ್ಯಾಪ್: ಕಿ.ಮೀ. <b>71.38</b> ರಿಂದ ಕಿ.ಮೀ. <b>75.47</b> ರವರೆಗೆ ರಾಜ್ಯ ಹೆದ್ದಾರಿ 53 ರ ಮೇಲೆ</p>
ಬಾಗಲಕೋಟಿ ವಿಭಾಗ	ಮುಧೋಳ ತಾಲ್ಲೂಕು
	<p>ಬಾಗಲಕೋಟಿ ಜಿಲ್ಲೆ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಸರ್ವೇ ನಂ. 28 ಎಡಕ್ಕೆ ಮತ್ತು 28 ಬಲಕ್ಕೆ ರಲ್ಲಿ ಕಿ.ಮೀ. <b>86.90</b>ರಿಂದ ಪ್ರಾರಂಭಗೊಂಡು ಮುಧೋಳ ತಾಲ್ಲೂಕಿನ ಆಲಗುಂಡಿ ಬಿ.ಕೆ. ಗ್ರಾಮದ ಸರ್ವೇ ನಂ. 238 (ಎಡಕ್ಕೆ) 236 (ಬಲಕ್ಕೆ) ಮುಧೋಳ ತಾಲ್ಲೂಕಿಗೆ ಕಿ.ಮೀ. <b>119.55</b> ರಲ್ಲಿ ಅಂತ್ಯಗೊಂಡು ಬೀಳಗಿ ತಾಲ್ಲೂಕಿಗೆ ಪ್ರವೇಶಿಸುತ್ತದೆ.</p> <p>ಒವರ್ ಲ್ಯಾಪ್: ಕಿ.ಮೀ. <b>99.34</b> ರಿಂದ ಕಿ.ಮೀ. <b>102.79</b> ರವರೆಗೆ ಮುಧೋಳ ಪಟ್ಟಣ (ಹಳೇ ರಾಜ್ಯ ಹೆದ್ದಾರಿ 34)ರ ಮೇಲೆ</p>
ಬಾಗಲಕೋಟಿ ವಿಭಾಗ	ಬೀಳಗಿ ತಾಲ್ಲೂಕು
	<p>ಬಾಗಲಕೋಟಿ ಜಿಲ್ಲೆ ಬೀಳಗಿ ತಾಲ್ಲೂಕಿನ ಜಿಕ್ಕಾಲಗುಂದಿ ಗ್ರಾಮದ ಸರ್ವೇ ನಂ. 250 ಎಡಕ್ಕೆ ಮತ್ತು 249 ಬಲಕ್ಕೆ ರಲ್ಲಿ ಕಿ.ಮೀ. <b>119.55</b> ರಿಂದ ಪ್ರಾರಂಭಗೊಂಡು ಕೊಪ್ಪ, ಕಾತರಕಿ, ಲಿಂಗಪುರ, ಶೀರಗುಪ್ಪಿ, ಕುಂದರಗಿ, ಬವಲತ್ತಿ, ಶೋವಳ್ಳಿ, ಹಾಗೂ ಬೂದಿಹಾಳ, ಮುಖಾಂತರ ಅನಗವಾಡಿ ಗ್ರಾಮದ ಸರ್ವೇ ನಂ. 151 ಎಡಕ್ಕೆ ಮತ್ತು ಬಲಕ್ಕೆ ರಲ್ಲಿ ಕಿ.ಮೀ. <b>141.76</b> ಕ್ಕೆ ಅಂತ್ಯಗೊಳ್ಳುತ್ತದೆ.</p> <p>ರಾಜ್ಯ ಹೆದ್ದಾರಿ ಒಟ್ಟು ಉದ್ದ: 141.76 ಕಿ.ಮೀ. ಒಟ್ಟು ಒವರ್ ಲ್ಯಾಪ್ ಉದ್ದ: 9.08 ಕಿ.ಮೀ. ವಾಸ್ತವಿಕ ರಾಜ್ಯ ಹೆದ್ದಾರಿ-262 ರಸ್ತೆಯ ಒಟ್ಟು ಉದ್ದ: 132.68 ಕಿ.ಮೀ ಇರುವುದು</p>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸೆಟಿ/-

(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಂಚೋಗಿ ಇಲಾಖೆ

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಬ್ 95 ಎಸ್‌ಪಿಕ್‌ಎ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಕಾಸ ಸೌಧ, ಬೆಂಗಳೂರು  
ದಿನಾಂಕ: 15.11.2023

### 1966ರ ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4)ರ ಅಧಿಸೂಚನೆ

1966ರ ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966 ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತತ್ವಾದ ಅಧಿಕಾರದ ಮೇರೆಗೆ ದಿನಾಂಕ: 05-08-2023 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಬ್ 95 ಎಸ್‌ಪಿಕ್‌ಎ(ಇ) 2023, ಬೆಂಗಳೂರು ದಿನಾಂಕ: 03-08-2023 ರ ಪ್ರಕಾರ ಸರ್ಕಾರದ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ಪಷ್ಟಗಳ ಪ್ರದೇಶವನ್ನು Rail Infrastructure Development Company (Karnataka) Limited (K-RIDE) ಸಂಸ್ಥೆಯಿಂದ ಅನುಷ್ಠಾನಗೊಳಿಸುತ್ತಿರುವ 'ಬೆಂಗಳೂರು ಉಪನಗರ ರೈಲು ಯೋಜನೆ'ಯ ರಾಜಾನುಕುಂಟಹೀಲಿಗಿ ರೈಲು ಮಾರ್ಗದ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಸ್ಪಷ್ಟಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಮುಂದ ಅಧಿಸೂಚನೆಯ ಷಡ್‌ಕೋಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜವ್ಯೇನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ಪಷ್ಟಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟಾಂಗಿದೆ. ಈ ಬಗ್ಗೆ ಮೇಲ್ಮುಂದ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತತ್ವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜವ್ಯೇನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ಪಷ್ಟಿಸಿಕೊಳ್ಳಲಾಗಿದೆಯಂದು ಈ ಮೂಲಕ ಘೋಷಿಸಲಾಗಿದೆ.

ಅನುಸೂಚಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹಸರು	ಎಲ್ಲಾ ಲಿಂಗ / ಸಿಟಿ ಸರ್ವೇ ನಂಬರ್	ಸ್ಥಾತ್ಮಿನ ಒಟ್ಟು ವಿಸ್ತೀರ್ಣ	ಭೂಸೂಧಾ ಧೀನಕ್ಕೆ ಒಳಿತ್ತು ವಿಸ್ತೀರ್ಣ (ಕ್ಷ.ವೀ.೧.)	ಚಕ್ಕುಬಂದಿ				ಕಟ್ಟಡ/ ವಿನಾಯ ಸಗಳಲ್ಲಿ ವರಗಳು
							ಪ್ರೋವೆ	ಪತ್ರಿಕೆ ಮು	ಉತ್ತರ	ದಕ್ಷಿಣ	
1	2	3	4	5	6	7	8				9
ಗಾರು: ಹಾರೋಹಳ್ಳಿ ಯಲಹಂಕ ಹೋಬಳಿ: ಯಲಹಂಕ ತಾಲ್ಲೂಕು:											
1	C4/R/40/7-9/HAROHA LLI/01	1. ದಾಸಪ್ಪ, 2. ಮುನಿಕೃಷ್ಣಪ್ಪ, 3. ಕೃಷ್ಣಪ್ಪ, 4. ಎಸ್. ಮುನಿಕೆಂಪಳ್ಳಿ ಬಿನ್‌ಲೇ   ದಾಸಪ್ಪ, 5. ಲಕ್ಷ್ಮಿಪ್ಪತಿಬಿನ್‌ ಎಸ್. ಮುನಿಕೆಂಪಳ್ಳಿ 6. ಕುಮಾರಸ್ವಾಲೀಬಿನ್‌ ಎಸ್. ಮುನಿಕೆಂಪಳ್ಳಿ 7. ಡಿ. ಕೃಷ್ಣಪ್ಪಬಿನ್‌ಲೇ   ದಾಸಪ್ಪ, 8. ಎನ್. ಕೆ. ನಾಗರಾಜು	1. ದಾಸಪ್ಪ, 2. ಮುನಿಕೃಷ್ಣಪ್ಪ, 3. ಕೃಷ್ಣಪ್ಪ, 4. ಎಸ್. ಮುನಿಕೆಂಪಳ್ಳಿ ಬಿನ್‌ಲೇ   ದಾಸಪ್ಪ, 5. ಲಕ್ಷ್ಮಿಪ್ಪತಿಬಿನ್‌ ಎಸ್. ಮುನಿಕೆಂಪಳ್ಳಿ 6. ಕುಮಾರಸ್ವಾಲೀಬಿನ್‌ ಎಸ್. ಮುನಿಕೆಂಪಳ್ಳಿ 7. ಡಿ. ಕೃಷ್ಣಪ್ಪಬಿನ್‌ಲೇ   ದಾಸಪ್ಪ, 8. ಎನ್. ಕೆ. ನಾಗರಾಜು	55/1	1821.06	249.84	ಸ.ನಂ.55 /1, 2ರಲ್ಲಿಕೆ	ರೈಲ್‌ಗಡಿ	ಓಳಿ	ಸ.ನಂ.41	ಖಾಲಿ ಭೂಪ್ರಾಯ
2	C4/R/40/7-9/HAROHA LLI/02	1. ಜಯ್ಧಣಿಬಿನ್‌ ನಂಜಪ್ಪ, 2. ಹನುಮಕ್ಕಬಿನ್‌ ನಂಜಪ್ಪ,	1. ಜಯ್ಧಣಿಬಿನ್‌ ನಂಜಪ್ಪ, 2. ಹನುಮಕ್ಕಬಿನ್‌ ನಂಜಪ್ಪ,	55/2	10117	570.18	ಸ.ನಂ.55 /1, 2 ರ ಉಳಿಕೆ	ರೈಲ್‌ಗಡಿ	ಓಳಿ	ಸ.ನಂ.41	ಖಾಲಿ ಭೂಪ್ರಾಯ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಾಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ಪರಗಳು
							ಪುಲಫ್	ಪ್ರಶ್ನಿ ಮು	ಉತ್ತರ	ದಕ್ಷಿಣ	
೧	೨	೩	೪	೫	೬	೭	೮				೯
		3. ಹೆಚ್.ಆರ್.ಚಂದ್ರಶೇ ಖರ್ ಬಿನ್‌ ಹೆಚ್.ಕೆ.ರಾಮಯ್, 4. ಹೆಚ್.ಆರ್.ಚಂದ್ರಶೇ ಖರ್ ಬಿನ್‌ ಹೆಚ್.ಕೆ.ರಾಮಯ್	3. ಹೆಚ್.ಆರ್.ಚಂದ್ರಶೇ ಖರ್ ಬಿನ್‌ ಹೆಚ್.ಕೆ.ರಾಮಯ್, 4. ಹೆಚ್.ಆರ್.ಚಂದ್ರಶೇ ಖರ್ ಬಿನ್‌ ಹೆಚ್.ಕೆ.ರಾಮಯ್								
3	C4/R/42/3-4/HAROHA LLI/01	1. ಎನ್.ಹೆಚ್.ಶೈವಮೂರ್ತಿಬಿನ್‌ ಹನುಮಂತಮೂರ್ತಿ 2. ಎನ್.ಹೆಚ್.ಹೆಚ್.ಕೆ.ಕೃಷ್ಣಮೂರ್ತಿಬಿನ್‌ ಹನುಮಂತಪ್ಪ	1. ಎನ್.ಹೆಚ್.ಶೈವಮೂರ್ತಿಬಿನ್‌ ಹನುಮಂತಮೂರ್ತಿ 2. ಎನ್.ಹೆಚ್.ಹೆಚ್.ಕೆ.ಕೃಷ್ಣಮೂರ್ತಿಬಿನ್‌ ಹನುಮಂತಪ್ಪ	52/1	238.46	238.46	ಸ.ನಂ. 52/1ರ ಉಳಿಕೆ	ರೈಲ್‌ಗಡಿ	ಸ.ನಂ. 49	ಸ.ನಂ. 53	ಖಾಲಿ ಭೂಮಿ
4	C4/R/41/0-1/HAROHA LLI/01	1. ಕೃಷ್ಣಪ್ಪಬಿನ್‌ಲೇಟ್ ಚಿಕ್ಕಮುನಿಯಪ್ಪ, 2. ನಾಗೇಶಾಬಿನ್‌ಲೇಟ್ ಚಿಕ್ಕಮುನಿಯಪ್ಪ, 3. ನಾರಾಯಣಬಿನ್‌ಲೇಟ್ ಚಿಕ್ಕಮುನಿಯಪ್ಪ, 4. ಸುಬ್ರಮಣಿಬಿನ್‌ಲೇಟ್	1. ಕೃಷ್ಣಪ್ಪಬಿನ್‌ಲೇಟ್ ಚಿಕ್ಕಮುನಿಯಪ್ಪ, 2. ನಾಗೇಶಾಬಿನ್‌ಲೇಟ್ ಚಿಕ್ಕಮುನಿಯಪ್ಪ, 3. ನಾರಾಯಣಬಿನ್‌ಲೇಟ್ ಚಿಕ್ಕಮುನಿಯಪ್ಪ,	53/1	1416.38	39.13	ಸ.ನಂ. 53/1ರ ಉಳಿಕೆ	ರೈಲ್‌ಗಡಿ	ಸ.ನಂ. 52	ಸ.ನಂ. 53/1 ರಉಳಿಕೆ	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲ್ಲಿ ಪರಗಳು
							ಪ್ರಾರ್ಥ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
		ಟೊಚಿಕ್ಕುಮುನಿಯ ಪ್ರೆ, 5. ಮಂಜುನಾಥ್ ಬಿನ್‌ಲೇಟ್‌ಚಿಕ್ಕುಮುನಿಯ ಪ್ರೆ, 6. ಹೆಣ್ಣಮುಕೋಂಲೇ ಟೊಪಿಳೆ ಪ್ರೆ	ಚಿಕ್ಕುಮುನಿಯಪ್ಪು, 4. ಸುಬ್ರಮಣೀಬಿನ್‌ಲೇಟ್‌ಚಿಕ್ಕುಮುನಿಯಪ್ಪು, 5. ಮಂಜುನಾಥ್ ಬಿನ್‌ಲೇಟ್‌ಚಿಕ್ಕುಮುನಿಯಪ್ಪು, 6. ಹೆಣ್ಣಮುಕೋಂಲೇ ಟೊಪಿಳೆ ಪ್ರೆ								
5	C4/R/40-41/9-1/HAROHA LLI/01	ಸುಂದರಮೈಬಿನಾಮು ನಿಯಮೈಪ್ಪೆಟ್‌ಮೈ, ಮುನಿಯಮೈ	ಸುಂದರಮೈಬಿನಾಮುನಿಯಮೈಪ್ಪೆಟ್‌ಮೈ, ಮುನಿಯಮೈ	54	1922.23	1195.37	ಸ.ನಂ.49, 52 & 54ರ ಉಳಿಕೆ	ರ್ಯಾಲೆ ಗಡಿ	ಸ.ನಂ. 48	ಸ.ನಂ.54 ರ ಉಳಿಕೆ	ಖಾಲಿ ಭೂಮಿ
6	C4/R/41/1-2/HAROHA LLI/01	ಸುಂದರಮೈಬಿನಾಮು ನಿಯಮೈಲಾಪ್ಪಟ್‌ಮೈ, ಮುನಿಯಮೈ	ಸುಂದರಮೈಬಿನಾಮುನಿಯಮೈಲಾಪ್ಪಟ್‌ಮೈ, ಮುನಿಯಮೈ	49/1	1011.7	74.54	ಸ.ನಂ.49 ರಲಾಳಿಕೆ	ರ್ಯಾಲೆ ಗಡಿ	ಸ.ನಂ. 48	ಸ.ನಂ.52	ಖಾಲಿ ಭೂಮಿ
7	C4/R/41/1-2/HAROHA LLI/02	ಎನ್.ಆರ್.ಕೃಷ್ಣ ಮೂತ್ರಿ ಬಿನ್‌ಲೇ   ಬಿ.ರಾಮಯ್ಯ,	ಎನ್.ಆರ್.ಕೃಷ್ಣ ಮೂತ್ರಿಬಿನ್‌ಲೇ   ಬಿ.ರಾಮಯ್ಯ,	49/2	202.34	56.08	ಸ.ನಂ.49 ರಲಾಳಿಕೆ	ರ್ಯಾಲೆ ಗಡಿ	ಸ.ನಂ. 49	ಸ.ನಂ.52	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ಪರಗಳು
							ಪುಲಫ್	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
8	C4/R/41/1-2/HAROHA LLI/03	1. ಸುಧಾಮಣಿಕೋಂ ಬಿ.ನಾರಾಯಣಪ್ಪ, 2. ಎನ್.ಕಿರಣ್ ಕುಮಾರ್ ಗೌಡ ಬಿನ್ ಬಿ.ನಾರಾಯಣಪ್ಪ, 3. ಎನ್.ಸೌಮ್ಯಬಿನ್ ಬಿ.ನಾರಾಯಣಪ್ಪ, 4. ಅನುಸೂಯಮ್ಮೆ ಕೋಂಬಿ.ಚಂದ್ರಪ್ಪ, 5. ಎಸ್.ಸಿ.ಕಲಿತಾಬಿನ್ ಬಿ.ಚಂದ್ರಪ್ಪ, 6. ಎನ್.ಸಿ.ಸುನೀತಾ ಬಿನ್ ಬಿ.ಚಂದ್ರಪ್ಪ	1. ಸುಧಾಮಣಿಕೋಂ ಬಿ.ನಾರಾಯಣಪ್ಪ 2. ಎನ್.ಕಿರಣ್ ಕುಮಾರ್ ಗೌಡ ಬಿನ್ ಬಿ.ನಾರಾಯಣಪ್ಪ 3. ಎನ್.ಸೌಮ್ಯಬಿನ್ ಬಿ.ನಾರಾಯಣಪ್ಪ 4. ಅನುಸೂಯಮ್ಮೆ ಕೋಂಬಿ.ಚಂದ್ರಪ್ಪ 5. ಎಸ್.ಸಿ.ಕಲಿತಾಬಿನ್ ಬಿ.ಚಂದ್ರಪ್ಪ 6. ಎನ್.ಸಿ.ಸುನೀತಾ ಬಿನ್ ಬಿ.ಚಂದ್ರಪ್ಪ	49/3	2124.57	67.71	ಸ.ನಂ.49 ರಲ್ಲಿಕೆ	ರೈಲ್‌ಗಡಿ	ಸ.ನಂ. 49	ಸ.ನಂ.52 ಭೂಮಿ	
9	C4/R/41/3-6/HAROHA LLI/01	ಸುಂದರಮ್ಮಬಿನ್ ಮುನಿಯಮ್ಮೆ ಉ   ಪುಟ್ಟಮ್ಮೆ	ಸುಂದರಮ್ಮಬಿನ್ ಮುನಿಯಮ್ಮೆ ಉ   ಪುಟ್ಟಮ್ಮೆ	80	2630.42	779.09	ಸ.ನಂ.80 ರಲ್ಲಿಕೆ	ರೈಲ್‌ಗಡಿ	ಗ್ರಾಮ ಅವಲ ಹಳ್ಳಿಗಡಿ	ಸ.ನಂ.54 ರಲ್ಲಿಕೆ	ಖಾಲಿ ಭೂಮಿ
10	C4/R/40/4-6/HAROHA LLI/01	ಇಂದುಶೇಖರ್ ಕೋಲ್‌ಲ್ಯಾರಿ	ಇಂದುಶೇಖರ್ ಕೋಲ್‌ಲ್ಯಾರಿ	40	9408.81	84.20	ಸ.ನಂ.40 ರಲ್ಲಿಕೆ	ರೈಲ್‌ಗಡಿ	ಸ.ನಂ. 41	ಸ.ನಂ.21 ಭೂಮಿ	

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವಿ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ವರಗ್ಗು
							ಪ್ರಾವ್ಯ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
11	C4/R/40/6-7/HAROHA LLI/01	ಹೆಚ್.ಆರ್. ಚಂದ್ರಶೇಖರ ಬಿನ್‌ಹೆಚ್.ಕೆ.ರಾಮ ಯ್ಯ	ಹೆಚ್.ಆರ್.ಚಂದ್ರಶೇಖರ ಬಿನ್‌ಹೆಚ್.ಕೆ.ರಾಮಯ್ಯ	41/1	16187.2	195.62	ಸ.ನಂ.41 /1ರಳಿಗೆ ಕೆ	ರೈಲ್‌ಗಡಿ	ಸ.ನಂ. 55	ಸ.ನಂ.40	ಖಾಲಿ ಭೂಮಿ
12	C4/R/40/1-3/HAROHA LLI/01	ಸರ್ಕಾರಿ ಬೀಳು	ಸರ್ಕಾರಿಬೀಳು	25	2023.4	351.17	ಸ.ನಂ.25 ರಳಿಗೆ ಕೆ	ರೈಲ್‌ಗಡಿ	ಸ.ನಂ. 21	ಸ.ನಂ.31	ಪ್ರಸ್ತುತ ರಸ್ತೆ ರುತ್ತದೆ.
13	C4/R/41/3-4/HAROHA LLI/01	ಕೆ.ಕೃಷ್ಣಪ್ಪಬಿನ್‌ಹೆಚ್.ಕೆ.ಪಯ್ಯ	ಕೆ.ಕೃಷ್ಣಪ್ಪಬಿನ್‌ಹೆಚ್.ಪಯ್ಯ	48/6	3844.46	6.74	ಸ.ನಂ.48 /6ರಳಿಗೆ ಕೆ	ರೈಲ್‌ಗಡಿ	ಸ.ನಂ. 48/5ರು	ಸ.ನಂ.49	ಖಾಲಿ ಭೂಮಿ
ಒಟ್ಟು					<b>52709.57</b>	<b>3908.13 (ಇ) 351.17 3556.96</b>					
<b>ಗ್ರಾಮ :ಹೆನ್ನೇನಹಳ್ಳಿ ಯಲಹಂಕ</b>				<b>ಹೋಬಳಿ : ಯಲಹಂಕ</b>				<b>ತಾಲೂಕು:</b>			
14	C4/R/44/3-6/HONNEN AHALLI/01	ಸರ್ಕಾರಿಬಾಬು	ಸರ್ಕಾರಿಬಾಬು	13	3338.61	806.16	ಸ.ನಂ.13 ರ ಗಡಿ	ರೈಲ್‌ಗಡಿ	ಸ.ನಂ. 11	ಸ.ನಂ. 16	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ಪರಗಳು
							ಪ್ರಾರ್ಥ	ಪ್ರಶ್ನಿ ಮು	ಉತ್ತರ	ದಕ್ಷಿಣ	
೧	೨	೩	೪	೫	೬	೭	೮				೯
15	C4/R/43-44/9-0/HONNEN AHALLI/01	ಸಂದೀಪ್.ಎ.ರೆಡ್ಡಿ ನಾಸಿ.ಆನಂದರೆಡ್ಡಿ	ಸಂದೀಪ್.ಎ.ರೆಡ್ಡಿ ನಾಸಿ.ಆನಂದರೆಡ್ಡಿ	26/1	4451.48	296.65	ಸ.ನಂ.26 /1,2,3ರ ಉಳಿಕೆ	ರೈಲ್‌ಗಡಿ	ಸ.ನಂ. 23	ಸ.ನಂ.27	ಖಾಲಿ ಭೂಮಿ
16	C4/R/43-44/9-0/HONNEN AHALLI/02	ಹೆಚ್.ಸಿ.ರಾಮಚಂದ್ರ ರೆಡ್ಡಿಬಿನಾಚಿಕ್ಕಮುನಿಯಪ್ಪ	ಹೆಚ್.ಸಿ.ರಾಮಚಂದ್ರ ದುರೆಡ್ಡಿಬಿನಾಚಿಕ್ಕಮುನಿಯಪ್ಪ	26/2	4564.79	304.70 <u>(ಇ)27.00</u> 277.70	ಸ.ನಂ.26 /1,2,3ರ ಉಳಿಕೆ	ರೈಲ್‌ಗಡಿ	ಸ.ನಂ. 23	ಸ.ನಂ.27	ಖಾಲಿ ಭೂಮಿ 'ಬ'-ನಾಲಾ ಖರಾಬು
17	C4/R/4344/9-0/HONNEN AHALLI/03	ಹೆಚ್.ಸಿ.ನಾಗರಾಜರೆಡ್ಡಿಬಿನಾಚಿಕ್ಕಮುನಿಯಪ್ಪ	ಹೆಚ್.ಸಿ.ನಾಗರಾಜರೆಡ್ಡಿಬಿನಾಚಿಕ್ಕಮುನಿಯಪ್ಪ	26/3	4593.118	284.21	ಸ.ನಂ.26 /1,2,3ರ ಉಳಿಕೆ	ರೈಲ್‌ಗಡಿ	ಸ.ನಂ. 23	ಸ.ನಂ.27	ಖಾಲಿ ಭೂಮಿ
18	C4/R/44/1-2/HONNEN AHALLI/01	ಹೆಚ್.ಎಸ್.ಕೆಮಲಾ ಮೂತ್ರಿಕೋಂಡಿ.ಎಂ ಮನಮೂತ್ರಿ	ಹೆಚ್.ಎಸ್.ಕೆಮಲಾ ಮೂತ್ರಿಕೋಂಡಿ.ಎಂ ಮನಮೂತ್ರಿ	21/1	1821.06	127.04	ಸ.ನಂ.21 /1,2ರ ಉಳಿಕೆ	ರೈಲ್‌ಗಡಿ	ಸ.ನಂ. 17	ಸ.ನಂ.23	ಖಾಲಿ ಭೂಮಿ
19	C4/R/44/1-2/HONNEN AHALLI/02	ಹೆಚ್.ಕೆ.ಮೋಹನ ಬಾಬುಬಿನಾಕೃಷ್ಣಪ್ಪ	ಹೆಚ್.ಕೆ.ಮೋಹನ ಬಾಬುಬಿನಾಕೃಷ್ಣಪ್ಪ	21/2	1327	228.61	ಸ.ನಂ.21 /1,2ರ ಉಳಿಕೆ	ರೈಲ್‌ಗಡಿ	ಸ.ನಂ. 17	ಸ.ನಂ.23	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾರು / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವಿ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ಪರಗಳು
							ಪ್ರಾರ್ಥ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
20	C4/R/44/2-4/HONNEN AHALLI/01	ಕೃಷ್ಣಪ್ಪಬಿನ್ ಮುನಿಪಾತಪ್ಪ	ಕೃಷ್ಣಪ್ಪಬಿನ್ ಮುನಿಪಾತಪ್ಪ	17/2	505.85	68.00	ಸ.ನಂ.೧೭ /೨, ೧೧,೧೫ರ ಉಳಿಕೆ	ರ್ಯಾಲ್‌ಗಡಿ	ಸ.ನಂ. ೧೬	ಸ.ನಂ.೨೧	ಖಾಲಿ ಭೂಮಿ
21	C4/R/44/2-4/HONNEN AHALLI/02	ಕೃಷ್ಣಪ್ಪಬಿನ್ ಲಕ್ಷ್ಯ	ಕೃಷ್ಣಪ್ಪಬಿನ್ ಲಕ್ಷ್ಯ	17/11	101.17	54.96	ಸ.ನಂ.೧೭ /೨,೧೧, ೧೫ರ ಉಳಿಕೆ	ರ್ಯಾಲ್‌ಗಡಿ	ಸ.ನಂ. ೧೬	ಸ.ನಂ.೨೧	ಖಾಲಿ ಭೂಮಿ
22	C4/R/44/2-4/HONNEN AHALLI/03	ಸೀ.ವಿ.ಶೇಖರಾಬಿನ್ ಕೆ.ವೆಂಕಟರಮಣಪ್ಪ	ಸೀ.ವಿ.ಶೇಖರಾಬಿನ್ ಕೆ.ವೆಂಕಟರಮಣಪ್ಪ	17/15	607.02	85.06	ಸ.ನಂ.೧೭ /೨, ೧೧,೧೫ರ ಉಳಿಕೆ	ರ್ಯಾಲ್‌ಗಡಿ	ಸ.ನಂ. ೧೬	ಸ.ನಂ.೨೧	ಖಾಲಿ ಭೂಮಿ
23	C4/R/44/0-1/HONNEN AHALLI/01	ಸಕಾರಿ ಗುಂಡು ತೋಪು	ಸಕಾರಿಗುಂಡು ತೋಪು	23	7587.75	517.51	ಸ.ನಂ.೨೩ ರ ಉಳಿಕೆ	ರ್ಯಾಲ್‌ಗಡಿ	ಸ.ನಂ. ೨೧	ಸ.ನಂ.೨೬	'ಬ'- ಖರಾಬು ಖಾಲಿ ಭೂಮಿ
24	C4/R/44/6/HONNENA HALLI/01	ಡಿ.ವಾಮನಮೂರ್ತಿ	ಡಿ.ವಾಮನಮೂರ್ತಿ	11	202.34	29.90	ಸ.ನಂ.೧೧ ರ ಉಳಿಕೆ	ರ್ಯಾಲ್‌ಗಡಿ	ಗಾರು ರಾಜನ ಕುಂಟೆ ಗಡಿ	ಸ.ನಂ.೧೨	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಾಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲ್ಲಿ ಪರಗಳು
							ಪುಲರ್	ಪ್ರಶ್ನಾ ಮುದ್ದು	ಉತ್ತರ	ದಕ್ಷಿಣ	
1	2	3	4	5	6	7	8				9
25	C4/R/43/7-8/HONNEN AHALLI/01	1. ನರಸಮೃಬಿನ್ ಲೇ   ಹನುಮಂತಪ್, 2. ಹನುಮಯ್ಯಬಿನ್ ಲೇ   ಹನುಮಂತಪ್, 3. ಬ್ಯಾಯ್ಯಪ್ರದೀಪಿನ್ ಲೇ   ಹನುಮಂತಪ್, 4. ರಾಮಕೃಷ್ಣರೆಡ್ಡಿಬಿನ್ ನ್ ಲೇ   ಹನುಮಂತಪ್, 5. ಆನಂದರೆಡ್ಡಿಬಿನ್ ಲೇ   ಹನುಮಂತಪ್, 6. ರಾಜಣ್ಣಬಿನ್ ಲೇ   ಹನುಮಂತಪ್, 7. ಭೂಪಾಲ್ ರೆಡ್ಡಿಬಿನ್ ಲೇ   ಹನುಮಂತಪ್	1. ನರಸಮೃಬಿನ್ ಲೇ   ಹನುಮಂತಪ್, 2. ಹನುಮಯ್ಯಬಿನ್ ಲೇ   ಹನುಮಂತಪ್, 3. ಬ್ಯಾಯ್ಯಪ್ರದೀಪಿನ್ ನ್ ಲೇ   ಹನುಮಂತಪ್, 4. ರಾಮಕೃಷ್ಣರೆಡ್ಡಿಬಿನ್ ನ್ ಲೇ   ಹನುಮಂತಪ್, 5. ಆನಂದರೆಡ್ಡಿಬಿನ್ ಲೇ   ಹನುಮಂತಪ್, 6. ರಾಜಣ್ಣಬಿನ್ ಲೇ   ಹನುಮಂತಪ್, 7. ಭೂಪಾಲ್ ರೆಡ್ಡಿಬಿನ್ ಲೇ   ಹನುಮಂತಪ್	27/1	1821.06	122.95	ಸ.ನಂ.27 /1,3,4,5 ರ ೩೩೫ಕೆ	ರ್ಯಾಲೀ ಗಡಿ	ಸ.ನಂ. 26	ಗ್ರಾಮ ಸಿಂಗನಾ ಯಕನಹ ಶಿಗದಿ	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲ್ಲಿ ವರಗಳು
							ಪುಲರ್	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
26	C4/R/43/7-8/HONNEN AHALLI/02	ಗೌರಮೃಕೋಂಲೇ   ಶ್ರೀನಿವಾಸರೆಡ್ಡಿ	ಗೌರಮೃಕೋಂಲೇ   ಶ್ರೀನಿವಾಸರೆಡ್ಡಿ	27/3	2326.91	157.88	ಸ.ನಂ.27 /1,3,4,5ರ ಉಳಿಕೆ	ರ್ಯಾಲೆ ಗಡಿ	ಸ.ನಂ. 26	ಗ್ರಾಮ ಸಿಂಗನಾಯಕನಹಳ್ಳಿಗಡಿ	ಖಾಲಿ ಭೂಮಿ
27	C4/R/43/7-8/HONNEN AHALLI/03	1. ಗೌರಮೃಕೋಂಲೇ   ಶ್ರೀನಿವಾಸರೆಡ್ಡಿ, 2. ಹೆಚ್.ಎಸ್.ಲೋಕೇಶ್ವರ ಬಿನ್‌ಲೇ   ಶ್ರೀನಿವಾಸರೆಡ್ಡಿ, 3. ವಿಜಯಕುಮಾರ್.ಎ ಸ್ವಿನ್‌ಲೇ   ಶ್ರೀನಿವಾಸರೆಡ್ಡಿ	1. ಗೌರಮೃಕೋಂಲೇ   ಶ್ರೀನಿವಾಸರೆಡ್ಡಿ, 2. ಹೆಚ್.ಎಸ್.ಲೋಕೇಶ್ವರ ಬಿನ್‌ಲೇ   ಶ್ರೀನಿವಾಸರೆಡ್ಡಿ, 3. ಜಯಕುಮಾರ್.ಎ ಸ್ವಿನ್‌ಲೇ   ಶ್ರೀನಿವಾಸರೆಡ್ಡಿ	27/4	2306.67	455.75 <u>(ಉ) 15.00</u> 440.75	ಸ.ನಂ.27 /1,3,4,5ರ ಉಳಿಕೆ	ರ್ಯಾಲೆ ಗಡಿ	ಸ.ನಂ. 26	ಗ್ರಾಮ ಸಿಂಗನಾಯಕನಹಳ್ಳಿಗಡಿ	'ಬ'- ಖಾಲಿ ಭೂಮಿ
28	C4/R/43/7-8/HONNEN AHALLI/03	1. ನರಸಮುಭಿನ್ ಲೇ   ಹನುಮಂತಪ್ಪ, 2. ಹನುಮಯ್ಯಬಿನ್ ಲೇ   ಹನುಮಂತಪ್ಪ, 3. ಬೈಯ್ಯಪ್ಪರೆಡ್ಡಿಬಿನ್ ಲೇ   ಹನುಮಂತಪ್ಪ, 4. ರಾಮಕೃಷ್ಣರೆಡ್ಡಿಬಿನ್ ಲೇ   ಹನುಮಂತಪ್ಪ, 5. ಆನಂದರೆಡ್ಡಿಬಿನ್ ಲೇ   ಹನುಮಂತಪ್ಪ,	1. ನರಸಮುಭಿನ್ ಲೇ   ಹನುಮಂತಪ್ಪ, 2. ಹನುಮಯ್ಯಬಿನ್ ಲೇ   ಹನುಮಂತಪ್ಪ, 3. ಬೈಯ್ಯಪ್ಪರೆಡ್ಡಿಬಿನ್ ಲೇ   ಹನುಮಂತಪ್ಪ, 4. ರಾಮಕೃಷ್ಣರೆಡ್ಡಿಬಿನ್ ಲೇ   ಹನುಮಂತಪ್ಪ, 5. ಆನಂದರೆಡ್ಡಿಬಿನ್ ಲೇ   ಹನುಮಂತಪ್ಪ,	27/5	2225.74	146.37	ಸ.ನಂ.27 /1,3,4,5ರ ಉಳಿಕೆ	ರ್ಯಾಲೆ ಗಡಿ	ಸ.ನಂ. 26	ಗ್ರಾಮ ಸಿಂಗನಾಯಕನಹಳ್ಳಿಗಡಿ	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಾಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿ ಪರಗಳು
							ಪ್ರಾರ್ಥ	ಪ್ರಶ್ನಾ ಮುದ್ದು	ಉತ್ತರ	ದಕ್ಷಿಣ	
೧	೨	೩	೪	೫	೬	೭	೮				೯
		6. ರಾಜಣ್ಣಬಿನ್ ಲೇ   ಹನುಮಂತಪ್   7. ಭೂಪಾಲ್ ರೆಡ್ಡಿಬಿನ್ ಲೇ   ಹನುಮಂತಪ್	6. ಲೇ   ಹನುಮಂತಪ್   6. ರಾಜಣ್ಣಬಿನ್ ಲೇ   ಹನುಮಂತಪ್   7. ಭೂಪಾಲ್ ರೆಡ್ಡಿಬಿನ್ ಲೇ   ಹನುಮಂತಪ್								
		ಒಟ್ಟು			37780.56 8	3685.75 <u>(ಇ)</u> 1365.67 2320.08					
<b>ಗಾರು :ಸಿಂಗನಾಯಕನಹಳ್ಳಿ ಯಲಹಂಕ</b>				<b>ಹೋಬಳಿ: ಯಲಹಂಕ</b>				<b>ತಾಲ್ಲೂಕು:</b>			
29	C4/R/43/7-6/SINGANA YAKAHALLI /01	ಜೆ.ಬಾಬುರೆಡ್ಡಿಬಿನ್ ಲೇ   ಜಯರಾಮರೆಡ್ಡಿ	ಜೆ.ಬಾಬುರೆಡ್ಡಿಬಿನ್ ಲೇ   ಜಯರಾಮರೆಡ್ಡಿ	14/1	1112.87	336.42	ಸ.ನಂ.14 /1,2ರ ಉಳಿಕೆ	ರೈಲ್‌ಗಡಿ	ಗಾರು ಹೋನ್ನೇನ ಹಳ್ಳಿ ಗಡಿ	ಸ.ನಂ.16	ಖಾಲಿ ಭೂಮಿ
30	C4/R/43/7-6/SINGANA YAKAHALLI	ಜೆ.ಸತ್ಯೇಶ್ ಬಿನ್ ಲೇ   ಜಯರಾಮರೆಡ್ಡಿ	ಜೆ.ಸತ್ಯೇಶ್ ಬಿನ್ ಲೇ   ಜಯರಾಮರೆಡ್ಡಿ	14/2	2326.91	390.83	ಸ.ನಂ.14 /1,2ರ ಉಳಿಕೆ	ರೈಲ್‌ಗಡಿ	ಗಾರು ಹೋನ್ನೇನ	ಸ.ನಂ.16	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಾಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿ ಪರಗಳು
							ಪುಲಫ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
	/02								ಹಳ್ಳಿಗಡಿ		
31	C4/R/43/3-1/SINGANA YAKAHALLI /01	1. ವೆಂಕಟಪ್ಪಬಿನ್‌ಲೇ   ನಂಜುಡಪ್ಪ, 2. ಹೆಚ್.ಸಿ.ರಾಮಚಂದ್ರದ್ವಿಂದ್ದಿನ್‌ಲೇ   ಚಿಕ್ಕತಾಯಪ್ಪರೆಡ್ಡಿ, 3. ಎಸ್.ಸಿ.ಪುರುಷೋತ್ತಮರೆಡ್ಡಿಂದ್ದಿನ್‌ಲೇ   ಚಿಕ್ಕತಾಯಪ್ಪರೆಡ್ಡಿ	1. ವೆಂಕಟಪ್ಪಬಿನ್‌ಲೇ   ನಂಜುಡಪ್ಪ, 2. ಹೆಚ್.ಸಿ.ರಾಮಚಂದ್ರದ್ವಿಂದ್ದಿನ್‌ಲೇ   ಚಿಕ್ಕತಾಯಪ್ಪರೆಡ್ಡಿ, 3. ಎಸ್.ಸಿ.ಪುರುಷೋತ್ತಮರೆಡ್ಡಿಂದ್ದಿನ್‌ಲೇ   ಚಿಕ್ಕತಾಯಪ್ಪರೆಡ್ಡಿ	11	1112.87	780.85	ಸ.ನಂ.1ರ ಉಳಿಕೆ& ಸ.ನಂ.21	ರೈಲ್‌ಗಡಿ	ಸ.ನಂ. 12	ರೈಲ್‌ಗಡಿ	ಖಾಲಿ ಭೂಮಿ
32	C4/R/42/7-6/SINGANA YAKAHALLI /01	1. ಕುಮುದಾಸಂಪತ್ತ ಕೋಂಸಂಪತ್ತ, 2. ಎಸ್.ಎನ್.ಅಶ್ವಧರೆಡ್ಡಿನ್‌ನಾರಾಯಣಪ್ಪ, 3. ಎಂ.ಮುನಿಯಪ್ಪಬಿ	1. ಕುಮುದಾಸಂಪತ್ತ ಕೋಂಸಂಪತ್ತ, 2. ಎಸ್.ಎನ್.ಅಶ್ವಧರೆಡ್ಡಿನ್‌ನಾರಾಯಣಪ್ಪ, 3. ಎಂ.ಮುನಿಯಪ್ಪಬಿ	24	7284.24	372.36	ಸ.ನಂ.24 ರ ಉಳಿಕೆ	ರೈಲ್‌ಗಡಿ	ಸ.ನಂ. 23	ಸ.ನಂ .51	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವಿ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿ ಪರಗಳು
							ಪುಲಫ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
		ನಾ ಲೇ   ಮುನಿಶಾಮುಪ್, 4. ಎಂ.ಮುನೇಗೌಡಬಿ ನಾ ಲೇ   ಮುನಿಶಾಮುಪ್	ಬಿನ್ ಲೇ   ಮುನಿಶಾಮುಪ್, 4. ಎಂ.ಮುನೇಗೌಡಬಿ ನಾ ಲೇ   ಮುನಿಶಾಮುಪ್								
33	C4/R/43/5-6/SINGANA YAKAHALLI /01	ಜೆ.ಬಾಬುರೆಡ್ಡಿಬಿನ್ ಲೇ   ಜಯರಾಮರೆಡ್ಡಿ	ಜೆ.ಬಾಬುರೆಡ್ಡಿಬಿನ್ ಲೇ  ಜಯರಾಮರೆಡ್ಡಿ	16/3	6677.22	14.28 <u>(ಒ)-4.28</u> 10.00	ಸ.ನಂ.16 /2, 3ರ ಉಳಿಕೆ	ರೈಲೆ ಗಡಿ	ಸ.ನಂ. 14	ಹೆ.ಹಿ. ಹಳ್ಳಿಸ. ನಂ:13	ಖಾಲಿ ಜಾಗ'ಬ' - ಖರಾಬು (ಸರಾವು) ಸ. ನಂ:13
34	C4/R/43/5-6/SINGANA YAKAHALLI /02	ಶಾಂತಮೃಮುಪ್ಲ್ ಕೋಂವಿ.ವೆಂಕಟರಾಜು	ಶಾಂತಮೃಮುಪ್ಲ್ ಕೋಂವಿ.ವೆಂಕಟರಾಜು	16/2	3116.03	1.88	ಸ.ನಂ.16 /2, 3ರ ಉಳಿಕೆ	ರೈಲೆ ಗಡಿ	ಸ.ನಂ. 14	ಹೆ.ಹಿ. ಹಳ್ಳಿಸ. ನಂ:13	ಖಾಲಿ ಜಾಗ
35	C4/R/43/3/SINGANAY AKANAHAL LI/01	ಎಸ್.ಸಿ.ರಾಮಚಂದ್ರ ರೆಡ್ಡಿಬಿನ್ ಲೇ   ಚಿಕ್ಕತಾಯಪ್ಪರೆಡ್ಡಿ	ಎಸ್.ಸಿ.ರಾಮಚಂದ್ರ ರೆಡ್ಡಿಬಿನ್ ಲೇ   ಚಿಕ್ಕತಾಯಪ್ಪರೆಡ್ಡಿ	12/1	3869.75	92.93	ಸ.ನಂ.12 ರ ಉಳಿಕೆ	ರೈಲೆ ಗಡಿ	ಸ.ನಂ. 13	ಸ.ನಂ. 11	ರೀಕೋ ವೇನ್ ಯಾಡ್ಫಿಂ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ವರಗ್ಗು
							ಪ್ರಾರ್ಥ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
											ರುತ್ತದೆ
36	C4/R/42/7-8/SINGANA YAKANAHA LLI/04	ಮುನಿಯಪ್ಪಮುನಿಚ್ ನ್ನಪ್ಪು	ಮುನಿಯಪ್ಪಮುನಿ ಚನ್ನಪ್ಪು	23	505.85	158.20	ಸ.ನಂ.23 ರ ಉಳಿಕೆ	ರೈಲ್ವೇ ಗಡಿ	ಉಣಿ	ಸ.ನಂ .24	ಖಾಲಿ ಭೂಮಿ
37	C4/R/42/3-4/SINGANA YAKANAHA LLI/01	ರಾಮಕೃಷ್ಣರೆಡ್ಡಿಬಿನ್ ಶ್ರೀರಾಘವರೆಡ್ಡಿ,	ರಾಮಕೃಷ್ಣರೆಡ್ಡಿಬಿನ್ ಶ್ರೀರಾಘವರೆಡ್ಡಿ,	52/1	809.36	809.00	ಸ.ನಂ.50, 51	ರೈಲ್ವೇ ಗಡಿ	ರೈಲ್ವೇಗಡಿ	ಗ್ರಾಮಾ ವಲಹಳ್ಳಿ ಗಡಿ	ಖಾಲಿ ಭೂಮಿ
38	C4/R/42/3-4/SINGANA YAKANAHA LLI/02	ಪ್ರಶಾಂತ ರೆಡ್ಡಿಎಸ್.ಜಿ ಬಿನ್ ಎಂ.ಗೋಲಿಂದರಾಜು	ಪ್ರಶಾಂತ ರೆಡ್ಡಿಎಸ್.ಜಿ ಬಿನ್ ಎಂ.ಗೋಲಿಂದರಾಜು	52/2ಎ	202.34	202.00	ಸ.ನಂ.50, 51	ರೈಲ್ವೇ ಗಡಿ	ರೈಲ್ವೇಗಡಿ	ಗ್ರಾಮಾ ವಲಹಳ್ಳಿ ಗಡಿ	ಖಾಲಿ ಭೂಮಿ
39	C4/R/42/3-4/SINGANA YAKANAHA LLI/03	ಹೆಚ್.ಎಸ್. ರಾಘವೇಂದ್ರ ರಾವ್	ಹೆಚ್.ಎಸ್. ರಾಘವೇಂದ್ರ ರಾವ್	52/2ಬಿ	405.00	405.00	ಸ.ನಂ.50, 51	ರೈಲ್ವೇ ಗಡಿ	ರೈಲ್ವೇ ಗಡಿ	ಗ್ರಾಮಾ ವಲಹಳ್ಳಿ ಗಡಿ	ಖಾಲಿ ಭೂಮಿ
40	C4/R/42/4-6/SINGANA	1. ಕುಮುದಾಸಂಪತ್ತ ಬಿನ್ ಗೋಪಾಲ,	1. ಕುಮುದಾಸಂಪತ್ತ ಬಿನ್ ಗೋಪಾಲ,	51/1	4856.16	185.29	ಸ.ನಂ.51 /1ರ	ರೈಲ್ವೇ ಗಡಿ	ಸ.ನಂ. 24	ಸ.ನಂ.50	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿ ಪರಗಳು
							ಪ್ರಾರ್ಥ	ಪ್ರಶ್ನಾ ಮುದ್ರಣ	ಉತ್ತರ	ದಕ್ಷಿಣ	
೧	೨	೩	೪	೫	೬	೭	೮				೯
	YAKANAHA LLI/01	2. ಕುಮುದಾಸಂಪತ್ತ ಕೋಂಲೇ   ಎಂ.ಎಸ್.ಸಂಪತ್ತ	2. ಕುಮುದಾಸಂಪತ್ತ ಕೋಂಲೇ   ಎಂ.ಎಸ್.ಸಂಪತ್ತ				ಉಳಿಕೆ				
ಒಟ್ಟು					32278.28	3749.04 (ಇ) 4.28 3744.76					
<b>ಗಾರು :ಕೆಂಚನಹಳ್ಳಿ ಯಲಹಂಕ ತಾಲೂಕು:</b>											
41	C4/R/38-39/9-1/KENCHA NAHALLI/01	ಸೆಕ್ಕಾರಿ ಹುಲ್ಲು ಬನ್ನಿಗಾವಲು	ಸೆಕ್ಕಾರಿ ಹುಲ್ಲು ಬನ್ನಿಗಾವಲು	22	2326.91	176.43	ಸ.ನಂ. 22 ರ ಉಳಿಕೆ	ರೈಲ್ವೇ ಗಡಿ	ಸ.ನಂ. 23	ರೈಲ್ವೇ ಗಡಿ	'ಬ'ಖರಾ ಬುಖಾ ಲಿಭ್ಯಾಲ್
42	C4/R/39/1/KENCHANA HALLI/01	ಸೆಕ್ಕಾರಿ	ಸೆಕ್ಕಾರಿ	23	2529.25	377.63	ಸ.ನಂ.23 ರ ಉಳಿಕೆ	ರೈಲ್ವೇ ಗಡಿ	ಸ.ನಂ. 19	ಸ.ನಂ.22	'ಬ'ಖರಾ ಬುಖಾ ಲಿಭ್ಯಾಲ್
ಒಟ್ಟು					4856.16	554.06 (ಇ)					

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ವರಗ್ಗು
							ಪುಲರ್	ಪ್ರತಿಚ್ಛಮ್ಮ	ಉತ್ತರ	ದಕ್ಷಿಣ	
1	2	3	4	5	6	7	8				9
<b>ಗ್ರಾಮ : ರಾಜಾನುಕುಂಟೆ ಯಲಹಂಕ</b>							<b>ಹೋಬಳಿ : ಹೆಸರಷ್ಟು</b>				<b>ತಾಲೂಕು:</b>
43	C4/R/44-45/7-1/RAJANAK UNTE/01	ಕೆ.ರುದ್ರಯ್ಯ, ಜಯಂತಿ ಕೋಂ ವಿಶ್ವನಾಥ್	ಕೆ.ರುದ್ರಯ್ಯ, ಜಯಂತಿ ಕೋಂ ವಿಶ್ವನಾಥ್	10/1	7183.07	152.58	ಸ.ನಂ.10 /1,2,3,4,5 ರ ಉಳಿಕೆ	ರೈಲ್‌ಗಡಿ	ಸ.ನಂ. 9	ಹೊನ್ನೇ ನಹಳ್ಳಿಗಡಿ	ಖಾಲಿ ಭೂಮಿ
44	C4/R/44-45/7-1/RAJANAK UNTE/02	ಆರ್.ಜಿ.ಅಶ್ವಧಯ್ಯ	ಆರ್.ಜಿ.ಅಶ್ವಧಯ್ಯ	10/2	6879.56	180.17	ಸ.ನಂ.10 /1,2,3,4,5 ರ ಉಳಿಕೆ	ರೈಲ್‌ಗಡಿ	ಸ.ನಂ. 9	ಹೊನ್ನೇ ನಹಳ್ಳಿಗಡಿ	ಖಾಲಿ ಭೂಮಿ
45	C4/R/44-45/7-1/RAJANAK UNTE/03	1. ಆರ್.ಹಂಡಬಿನ್‌ ಆರ್.ಸಿ.ರಂಗಣ್ಣ, 2. ಆರ್.ಜಗದೀಶಬಿನ್‌ ಸಿ.ರಂಗಣ್ಣ	1. ಆರ್.ಹಂಡಬಿನ್‌ ಆರ್.ಸಿ.ರಂಗಣ್ಣ, 2. ಆರ್.ಜಗದೀಶಬಿನ್‌ ಸಿ.ರಂಗಣ್ಣ	10/3	2812.526	176.31	ಸ.ನಂ.10 /1,2,3,4,5 ರ ಉಳಿಕೆ	ರೈಲ್‌ಗಡಿ	ಸ.ನಂ. 9	ಹೊನ್ನೇ ನಹಳ್ಳಿಗಡಿ	ಖಾಲಿ ಭೂಮಿ
46	C4/R/44-45/7-1/RAJANAK UNTE/04	1. ಲಕ್ಷ್ಮೇಕೋಂಲೇ   ಸಿದ್ದಲಿಂಗಪ್ಪ, 2. ಎ.ಎಸ್.ಮುಂಜುನಾಥ್ ಬಿನ್‌ಲೇ   ಸಿದ್ದಲಿಂಗಪ್ಪ, 3. ಎ.ಎಸ್.ರವಿಕುಮಾರ್ ಬಿನ್‌ಸಿದ್ದಲಿಂಗಪ್ಪ	1. ಲಕ್ಷ್ಮೇಕೋಂಲೇ   ಸಿದ್ದಲಿಂಗಪ್ಪ, 2. ಎ.ಎಸ್.ಮುಂಜುನಾಥ್ ಬಿನ್‌ಲೇ   ಸಿದ್ದಲಿಂಗಪ್ಪ, 3. ಎ.ಎಸ್.ರವಿಕುಮಾರ್ ಬಿನ್‌ಸಿದ್ದಲಿಂಗಪ್ಪ	10/4	3642.12	179.03	ಸ.ನಂ.10 /1,2,3,4,5 ರ ಉಳಿಕೆ	ರೈಲ್‌ಗಡಿ	ಸ.ನಂ. 9	ಹೊನ್ನೇ ನಹಳ್ಳಿಗಡಿ	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವಿ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ವರಗ್ಗು
							ಪುಲರ್	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
47	C4/R/44-45/7-1/RAJANAKUNTE/05	ರಾಮಾಂಜನೆಯಬಿನಾ ಹನುಮಂತಯ್ಯ	ರಾಮಾಂಜನೆಯಬಿನಾ ಹನುಮಂತಯ್ಯ	10/5	2225.74	140.65	ಸ.ನಂ.10 /1,2,3,4,5 ರ ಉಳಿಕೆ	ರೈಲ್‌ಗಡಿ	ಸ.ನಂ. 9	ಹೊನ್ನೇ ನಹಳ್ಳಿಗಡಿ	ಖಾಲಿ ಭೂಮಿ
48	C4/R/45/1-2/RAJANAKUNTE/01	ತಿಮ್ಮುಮ್ಮೆಕೋಂಲೇ   ಆರ್.ಎಂ.ನಾರಾಯಣಪ್ಪ	ತಿಮ್ಮುಮ್ಮೆಕೋಂಲೇ   ಆರ್.ಎಂ.ನಾರಾಯಣಪ್ಪ	8/1	5665.52	271.46	ಸ.ನಂ.8/ 1,2ರ ಉಳಿಕೆ	ರೈಲ್‌ಗಡಿ	ಸ.ನಂ. 7	ಸ.ನಂ.9	ಖಾಲಿ ಭೂಮಿ
49	C4/R/45/1-2/RAJANAKUNTE/02	1. ಪರಮೇಶ್ವ.ಸಿ.ಎನ್‌ಬಿನಾ ಸಿ.ನಂಜುಂಡೇಗೌಡ, 2. ಗುರುಲಿಂಗಪ್ಪಬಿನಾ ಲೇ   ಯಲ್ಲಪ್ಪ	1. ಪರಮೇಶ್ವ.ಸಿ.ಎನ್‌ಬಿನಾ ಸಿ.ನಂಜುಂಡೇಗೌಡ 2. ಗುರುಲಿಂಗಪ್ಪಬಿನಾ ಲೇ   ಯಲ್ಲಪ್ಪ	8/2	6070.2	248.91	ಸ.ನಂ.8/ 1,2ರ ಉಳಿಕೆ	ರೈಲ್‌ಗಡಿ	ಸ.ನಂ. 7	ಸ.ನಂ.9	ಖಾಲಿ ಭೂಮಿ
50	C4/R/45/2/RAJANAKUNTE/01	ಅಶ್ವಧಮ್ಮುಕೋಂಲೇ   ಆರ್.ಎಂ.ತಿಮ್ಮಿರಾಯಪ್ಪ	ಅಶ್ವಧಮ್ಮುಕೋಂಲೇ   ಆರ್.ಎಂ.ತಿಮ್ಮಿರಾಯಪ್ಪ	7/2	7992.43	197.29	ಸ.ನಂ.7/ 2ರ ಉಳಿಕೆ	ರೈಲ್‌ಗಡಿ	ಸ.ನಂ. 6	ಸ.ನಂ.8	ಖಾಲಿ ಭೂಮಿ
51	C4/R/45/0-1/RAJANAKUNTE/01	1. ಆರ್.ಸಿ. ರಾಜೇಂದ್ರಕುಮಾರ್ ಬಿನಾ ಲೇ   ಆರ್.ಸಿ.ಚನ್ನಂಜಪ್ಪ, 2. ಆರ್.ಸಿ.ಮಂಜುನಾಥ ಬಿನಾ ಲೇ   ಆರ್.ಸಿ.ಚನ್ನಂಜಪ್ಪ	1. ಆರ್.ಸಿ. ರಾಜೇಂದ್ರಕುಮಾರ್ ಬಿನಾ ಲೇ   ಆರ್.ಸಿ.ಚನ್ನಂಜಪ್ಪ, 2. ಆರ್.ಸಿ.ಮಂಜುನಾಥ ಬಿನಾ ಲೇ   ಆರ್.ಸಿ.ಚನ್ನಂಜಪ್ಪ	9/1	708.19	182.10	ಸ.ನಂ.9/ 1, 2, 3, 4, 5ರ ಉಳಿಕೆ	ರೈಲ್‌ಗಡಿ	ಸ.ನಂ. 8	ಸ.ನಂ.10	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವಿ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ವರಗ್ಗು
							ಪುಲರ್	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
52	C4/R/45/0-1/RAJANAK UNTE/01	ಆರ್.ಸಿ.ಚನ್ನಪ್ಪ-ಚಿಕ್ಕಮುನಿಪಾಲಿಟಿ	ಆರ್.ಸಿ.ಚನ್ನಪ್ಪ-ಚಿಕ್ಕಮುನಿಪಾಲಿಟಿ	9/2	607.02	209.26	ಸ.ನಂ.೦.೯/ ೧, ೨, ೩, ೪, ೫ರ ಉಳಿಕೆ	ರೈಲ್‌ಗಡಿ	ಸ.ನಂ. ೮	ಸ.ನಂ.೧೦	ಖಾಲಿ ಭೂಮಿ
53	C4/R/45/0-1/RAJANAK UNTE/02	ಜಯಂತಿ, ಕೋಂ ವಿಶ್ವನಾಥ್	ಜಯಂತಿಕೋಂ ವಿಶ್ವನಾಥ್	9/3	13455.61	61.91	ಸ.ನಂ.೦.೯/ ೧, ೨, ೩, ೪, ೫ರ ಉಳಿಕೆ	ರೈಲ್‌ಗಡಿ	ಸ.ನಂ. ೮	ಸ.ನಂ.೧೦	ಖಾಲಿ ಭೂಮಿ
54	C4/R/45/0-1/RAJANAK UNTE/03	1. ಚಿಕ್ಕಪ್ಪಯ್ಯರೆಡ್ಡಿ 2. ಚಿಕ್ಕಮುನಿಶಾಮಿ, 3. ಆರ್.ಸಿ.ಚಿನ್ನಪ್ಪ, 4. ಆರ್.ಸಿ.ಕೃಷ್ಣಪ್ಪ	1. ಚಿಕ್ಕಪ್ಪಯ್ಯರೆಡ್ಡಿ 2. ಚಿಕ್ಕಮುನಿಶಾಮಿ, 3. ಆರ್.ಸಿ.ಚಿನ್ನಪ್ಪ, 4. ಆರ್.ಸಿ.ಕೃಷ್ಣಪ್ಪ	9/4	4451.48	93.3	ಸ.ನಂ.೦.೯/ ೧, ೨, ೩, ೪, ೫ರ ಉಳಿಕೆ	ರೈಲ್‌ಗಡಿ	ಸ.ನಂ. ೮	ಸ.ನಂ.೧೦	ಖಾಲಿ ಭೂಮಿ
55	C4/R/45/0-1/RAJANAK UNTE/04	1. ಚಿಕ್ಕಪ್ಪಯ್ಯರೆಡ್ಡಿ 2. ಚಿಕ್ಕಮುನಿಶಾಮಿ, 3. ಆರ್.ಸಿ.ಚಿನ್ನಪ್ಪ, 4. ಆರ್.ಸಿ.ಕೃಷ್ಣಪ್ಪ	1. ಚಿಕ್ಕಪ್ಪಯ್ಯರೆಡ್ಡಿ 2. ಚಿಕ್ಕಮುನಿಶಾಮಿ, 3. ಆರ್.ಸಿ.ಚಿನ್ನಪ್ಪ, 4. ಆರ್.ಸಿ.ಕೃಷ್ಣಪ್ಪ	9/5	3844.46	75.13	ಸ.ನಂ.೦.೯/ ೧, ೨, ೩, ೪, ೫ರ ಉಳಿಕೆ	ರೈಲ್‌ಗಡಿ	ಸ.ನಂ. ೮	ಸ.ನಂ.೧೦	ಖಾಲಿ ಭೂಮಿ
				ಒಟ್ಟು	65537.926	2168.10					

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿ ಪರಗಳು
							ಪ್ರಾರ್ಥ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8		9		
<b>ಗ್ರಾಮ : ಸಿಂಗನಾಯ ಕನಹಳ್ಳಿ ಅಮಾನಿಕೆರೆ</b>				<b>ಹೋಬಳಿ: ಯಲಹಂಕ</b>				<b>ತಾಲ್ಲೂಕು: ಯಲಹಂಕ</b>			
56	C4/R/42/2/ SINGANAY AKANAHAL LI AMANIKER E/01	ಎಂ.ಮಾರುತಿಪ್ಪಸಾ ದ್ವಿನ್ ಎಂ.ಕೆ.ಮುನೀಯಪ್ಪ	ಎಂ.ಮಾರುತಿಪ್ಪಸಾ ದ್ವಿನ್ ಎಂ.ಕೆ.ಮುನೀಯಪ್ಪ	3/1	1821.06	73.99	ಸ.ನಂ.೩/ 1,2,3,4ರ ಉಳಿಕೆ	ರೈಲ್‌ಗಡಿ	ಸ.ನಂ. 2	ಸ.ನಂ.೦.೭	ಖಾಲಿ ಭೂಮಿ
57	C4/R/42/2/ SINGANAY AKANAHAL LI AMANIKER E/02	ಚಂದ್ರಶೇಖರ ಬಿನ್ ಅಶ್ವಧಪ್ಪ	ಚಂದ್ರಶೇಖರ ಬಿನ್ ಅಶ್ವಧಪ್ಪ	3/2	1112.87	109.38	ಸ.ನಂ.೩/ 1,2,3,4ರ ಉಳಿಕೆ	ರೈಲ್‌ಗಡಿ	ಸ.ನಂ. 2	ಸ.ನಂ.೦.೭	ಖಾಲಿ ಭೂಮಿ
58	C4/R/42/2/ SINGANAY AKANAHAL LI AMANIKER E/03	ಎಂ.ಕೆ.ಮುನೀಯಪ್ಪಬಿನ್ ಕರಿಯಪ್ಪ	ಎಂ.ಕೆ.ಮುನೀಯಪ್ಪಬಿನ್ ಕರಿಯಪ್ಪ	3/3	1214.04	60.81	ಸ.ನಂ.೩/ 1,2,3,4ರ ಉಳಿಕೆ	ರೈಲ್‌ಗಡಿ	ಸ.ನಂ. 2	ಸ.ನಂ.೦.೭	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಉಳಿಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿ ವರಗ್ಗು
							ಪ್ರಾರ್ಥ	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
59	C4/R/42/2/ SINGANAY AKANAHAL LI AMANIKER E/04	ಪ್ರೆಟ್‌ರಾಜು.ಆರ್	ಪ್ರೆಟ್‌ರಾಜು.ಆರ್	3/4	1416.38	24.65	ಸ.ನಂ.೦.೩/ ೧,೨,೩,೪ರ ಉಳಿಕೆ	ರ್ಯಾಲೆ ಗಡಿ	ಸ.ನಂ. ೨	ಸ.ನಂ.೦.೭	ಖಾಲಿ ಭೂಮಿ
60	C4/R/42/1- 3/SINGANA YAKANAHA LLI AMANIKER E/01	ನಂಜಪ್ಪಬಿನ್ ಚಿಕ್ಕಬ್ಯೋರಪ್ಪ, ಆಂಡಿನಪ್ಪ	ನಂಜಪ್ಪಬಿನ್ ಚಿಕ್ಕಬ್ಯೋರಪ್ಪ, ಆಂಡಿನಪ್ಪ	4	1315.21	1151.74	ಸ.ನಂ.೩. ಸ.ನಂ.೪ರ ಉಳಿಕೆ	ರ್ಯಾಲೆ ಗಡಿ	ಉಣಿ	ಗ್ರಾಮಾ ವಲಹಳ್ಳಿ ಗಡಿ	ಖಾಲಿ ಭೂಮಿ
ಒಟ್ಟು					6879.56	1420.57					
ಗ್ರಾಮ : ಆವಲಹಳ್ಳಿ ಯಲಹಂಕ							ಹೋಬಳಿ : ಯಲಹಂಕ				ತಾಲ್ಲೂಕು:
61	C4/R/41- 42/9- 2/AVALAHA LLI/01	1. ನರಸಿಂಹಯ್ಯವರ್ಗುರೆ, ಗಂಗಾಧರಯ್ಯ, 2. ಜಯಲಕ್ಷ್ಮೆಹೋಂ ಲೇ   ಸಿ.ಆರ್.ಗೌಡ, 3. ಎನ್.ಸಿ.ರಾಜಣಾಬಿನ್	1. ನರಸಿಂಹಯ್ಯವರ್ಗುರೆ, ಗಂಗಾಧರಯ್ಯ, 2. ಜಯಲಕ್ಷ್ಮೆಹೋಂ ಲೇ   ಸಿ.ಆರ್.ಗೌಡ, 3. ಎನ್.ಸಿ.ರಾಜಣಾಬಿನ್	33/1	1719.89	1717.25	ಸ.ನಂ.೩೩ /೨, ೩೩/೩ರ ಉಳಿಕೆ& ಸ.ನಂ.೩೪	ರ್ಯಾಲೆ ಗಡಿ	ಸಿಂಗ ನಾಯ ಕನಹ ಳ್ಳಿಲು	ಸ.ನಂ.೪೪	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಿಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಿಗೆ ವರಗ್ಗು
							ಪುಲ್ವನ್	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8				9
		ಲೇ   ಚಿಕ್ಕಸುಬ್ಬಯ್ಯ, 4. ಜಿ.ಸಿ.ಲಕ್ಷ್ಮಿ, 5. ನಾರಾಯಣಗೌಡಲೇ   ಜಿ.ಸಿ.ಚಂದ್ರೇಗೌಡ, 6. ಜಿ.ಸಿ.ಮುಂಜುನಾಥಾಬಿ ನ್ನ ಲೇ   ಜಿ.ಸಿ.ಚಂದ್ರೇಗೌಡ, 7. ಜಿ.ಸಿ.ಅಶೋಕಾಬಿನ್ನ ಲೇ   ಜಿ.ಸಿ.ಚಂದ್ರೇಗೌಡ, 8. ಜಿ.ಸಿ.ಲೋಕೇಶಾಬಿನ್ನ ಲೇ   ಜಿ.ಸಿ. ಚಂದ್ರೇಗೌಡ	ಲೇ   ಚಿಕ್ಕಸುಬ್ಬಯ್ಯ, 4. ಜಿ.ಸಿ.ಲಕ್ಷ್ಮಿ, 5. ನಾರಾಯಣಗೌಡಲೇ      ಜಿ.ಸಿ.ಚಂದ್ರೇಗೌಡ, 6. ಜಿ.ಸಿ.ಮುಂಜುನಾಥಾ ಬಿನ್ನ ಲೇ   ಜಿ.ಸಿ.ಚಂದ್ರೇಗೌಡ, 7. ಜಿ.ಸಿ.ಅಶೋಕಾಬಿನ್ನ ಲೇ   ಜಿ.ಸಿ.ಚಂದ್ರೇಗೌಡ, 8. ಜಿ.ಸಿ.ಲೋಕೇಶಾಬಿನ್ನ ಲೇ   ಜಿ.ಸಿ. ಚಂದ್ರೇಗೌಡ							ಮಾನಿ ಕರೆಗಡಿ	
62	C4/R/41- 42/9- 2/AVALAHA LLI/02	ಎ.ಗೋಪಾಲಗೌಡ ಚೆಲುವರಾಜ ಬಿನ್ನ ಜಿ.ಚನ್ನಪ್ಪೆ	ಎ.ಗೋಪಾಲಗೌಡ ಚೆಲುವರಾಜ ಬಿನ್ನ <sup>1</sup> ಜಿ.ಚನ್ನಪ್ಪೆ	33/2	303.51	162.99	ಸ.ನಂ.33 /2, 33/3ರ ಲುಳಿಕೆ& ಸ.ನಂ.34	ರೈಲ್‌ ಗಡಿ	ಸಿಂಗನಾ ಯಕನ ಹಳ್ಳಿಲ ಮಾನಿಕೆ ರೆಗಡಿ	ಸ.ನಂ.44	ಖಾಲಿ ಭೂಮಿ
63	C4/R/41- 42/9- 2/AVALAHA LLI/03	ಮುನಿಯಮ್ಮೆ	ಮುನಿಯಮ್ಮೆ	33/3	1821.06	538.33	ಸ.ನಂ.33 /2, 33/3ರ ಲುಳಿಕೆ& ಸ.ನಂ.34	ರೈಲ್‌ ಗಡಿ	ಸಿಂಗನಾ ಯಕನ ಹಳ್ಳಿಲ ಮಾನಿಕೆ ರೆಗಡಿ	ಸ.ನಂ.44	ಖಾಲಿ ಭೂಮಿ

ಕ್ರ. ಸಂ	ಗುರುತಿನ ಸಂಖ್ಯೆ	ಖಾತಾದಾರರಹಸ್ಯ ರೂ	ಅನುಭವದಾರರ ಹೆಸರು	ಎಲ್ಲಾವ / ಸಿಟಿ ಸರ್ವೇ ನಂಬರ್	ಸ್ವತ್ತಿನ ಒಟ್ಟು ವಿಸ್ತೀರ್ಣ	ಭೂಸಾಳ ಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ವೀ.೧.)	ಚಕ್ಕಬಂದಿ				ಕಟ್ಟಡ/ ವಿನಾಯ ಸಗಳಲಿವರಗಳು
							ಪುಲರ್	ಪ್ರಶ್ನಿ ಮು	ಉತ್ತರ	ದಕ್ಷಿಣ	
1	2	3	4	5	6	7	8		9		
64	C4/R/41/6-9/AVALAHA LLI/01	ಸುಂದರಮೃಬಿನ್ ಲೇ   ಹುಚ್ಚಪ್ಪ	ಸುಂದರಮೃಬಿನ್ ಲೇ   ಹುಚ್ಚಪ್ಪ	44	3035.1	83.62	ಸ.ನಂ.44 ರ ೩೩ ಇಂಕೆ	ರ್ಯಾಲೀ ಗಡಿ	ಸ.ನಂ. 33	ಸ.ನಂ.44 ರ ೩೩ ಇಂಕೆ	ಖಾಲಿ ಭೂಪ್ರ
ಒಟ್ಟು				6879.56	2502.19						

## ಫೋರ್ಮಾಟ್‌ರೆ

ಕ್ರ. ಸಂ	ದಂಗಳೂರು ಉಪ ನಗರ ರ್ಯಾಲ್ ಯೋಜನೆ ವಿವರ	ತಾಲ್ಲೂಕು	ಹೋಬಳಿ	ಗಾರು	ಕೆ-ರ್ಯಾಡಾ ಪ್ರಸ್ತಾವನೆ/ ಜಂಟಿ ಅಳತೆಯಂತೆ ಭೂ ಸಾಂಪ್ರದಾಯಿಕ ಒಳಪಡುವ ಒಟ್ಟು ವಿಸ್ತೀರ್ಣ (ಚ. ವೀ.ಗಳಲ್ಲಿ)	ಸರ್ಕಾರ ಖರಾಬು, ಬೀಳು ಇತ್ಯಾದಿ (ಚ. ವೀ.ಗಳಲ್ಲಿ)	ಉಲ್ಲಿಕೆ ವಿಸ್ತೀರ್ಣ (ಚ. ವೀ.ಗಳಲ್ಲಿ)
1	ಕಾರಿಡಾರ್-4	ಯಲಹಂಕ	ಯಲಹಂಕ	ಹಾರೇಹಳ್ಳಿ	3908.13	351.17	3556.96
2				ಹೊನ್ನೆನಹಳ್ಳಿ	3685.75	1365.67	2320.08
3				ಸಿಂಗನಾಯಕನಹಳ್ಳಿ	3749.04	4.28	3744.76
4				ಕೆಂಚೇನಹಳ್ಳಿ	554.06	554.06	-

ಖಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೪೨

5			ಹೆಸರಫೆಟ್	ರಾಜಾನುಕುಂಟೆ	2168.10	-	2168.10
6	ಯಲಹಂಕ			ಸಿಂಗನಾಯಕನಹಳ್ಳಿ ಅಮಾನಿಕರೆ	1420.57	-	1420.57
7				ಆವಲಹಳ್ಳಿ	2502.19	-	2502.19
<b>ಒಟ್ಟು</b>				<b>17987.84</b>	<b>2275.18</b>	<b>15712.66</b>	

ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ  
ಮತ್ತು ಅವರ ಹೆಸರಿನಲ್ಲಿ

(ಭೀಮಪ್ಪ ಪ. ಅಜೂರ್)  
ಸರ್ಕಾರದ ಅಧಿನೆ ಕಾರ್ಯದಾರ್ಶ (ಕೃ.ಅ)  
ವಾಣಿಜ್ಯ ಮತ್ತು ಕ್ರಾರಿಕೆ ಇಲಾಖೆ

PR-1432

### ಕರ್ನಾಟಕ ಸರ್ಕಾರ

ಸಂಖ್ಯೆ: ಸಿಇ 119 ಎಸ್‌ಪಿಕೋ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, ಬೆಂಗಳೂರು

ದಿನಾಂಕ: 16.11.2023

### 1966 ರ ಕರ್ನಾಟಕ ಕ್ರಾರಿಕಾ ಪ್ರದೇಶಾಭಿವೃದ್ಧಿ ಕಾರ್ಯ ವಿಧಿ1(3)ರ ಅಧಿಸೂಚನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ Rail Infrastructure Development Company (Karnataka) Limited (K-RIDE) ಸಂಸ್ಥೆಯಿಂದ ಅನುಷ್ಠಾನಗೊಳಿಸುತ್ತಿರುವ 'ಬೆಂಗಳೂರು ಉಪನಗರ ರೈಲು ಯೋಜನೆ'ಯ ಕಾರಿಡಾರ್-04 ರ ರಾಜಾನುಕುಂಟೆ-ಹೀಲಾಲಿಗೆ

ಮಾರ್ಗದಲ್ಲಿ ರೈಲು ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕೆಲವು ಗ್ರಾಮ ಪಂಚಾಯತಿಗಳ ವಾಯವ್ಯಾಯಲ್ಲಿ ಸಾಫ್ಟ್‌ಡ್ರಿನ್‌ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಕೆಳಕಂಡ ಸ್ವತ್ತಗಳೊಂದ ಪ್ರದೇಶವನ್ನು ಕ್ರಾರಿಕಾ ಪ್ರದೇಶಾಭಿವೃದ್ಧಿ ಕಾಯ್ದು 1966 ರ 7 ನೇ ಅಧ್ಯಾಯವು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವಂತೆ ಕ್ರಾರಿಕಾ ಪ್ರದೇಶವೆಂದು ಘೋಷಿಸಲಾಗುತ್ತಿದೆ.

### ಅನುಸೂಚಿ

ಕ್ರ. ಸಂ	ಭೂ ಸ್ಥಾದ್ವಿನಕ್ಕೆ ಒಳಪಡುವ ಸ್ವತ್ತ / ಜಲೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ರಿ.ಸ.ನಂ ಅಥವಾ ಎಲ್ಲಾ ಲೆಟರ್ ಸಿಟಿ ಸರ್ವೆ ನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.೧.	ಭೂ ಸ್ಥಾದ್ವಿನಕ್ಕೆ ಒಳಪಡುವ ವಿಸ್ತೀರ್ಣ ಚ.ಮೀ.೧.ಗಳಲ್ಲಿ	ಚಕ್ಕಬಂದಿ				ಕಟ್ಟುಡ ವಿನಾಯಕ ಗಳ ವಿವರ
					ಪ್ರಾರ್ಥ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10

ಗ್ರಾಮ : ಜಕ್ಕೂರು

ಹೋಬಳಿ : ಯಲಹಂಕ

ತಾಲ್ಲೂಕು : ಯಲಹಂಕ

1	C4/R/33/9/Jakk ur/01	33/1	708.20	337.78	ರೈಲೆ ಗಡಿ	ಸ.ನಂ.33/ 1,2,3,4,5,6,7 ರ ಉಳಿಕೆ	ಸ.ನಂ.67	ಸ.ನಂ.34	-
2	C4/R/33/9/Jakk ur/02	33/2	708.20	23.56	ರೈಲೆ ಗಡಿ	ಸ.ನಂ.33/1,2,3,4,5 ,6,7 ರ ಉಳಿಕೆ	ಸ.ನಂ.67	ಸ.ನಂ.34	-
3	C4/R/33/9/Jakk ur/05	33/6	303.51	82.43	ರೈಲೆ ಗಡಿ	ಸ.ನಂ.33/1,2,3,4,5 ,6,7 ರ ಉಳಿಕೆ	ಸ.ನಂ.67	ಸ.ನಂ.34	-

ಕ್ರ. ಸಂ	ಭೂ ಸಾಫ್ಟ್‌ಡ್ರಿನ್‌ಕೆಚ್ ಒಳಿಪಡುವ ಸ್ವತ್ತು / ಜಲೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ರಿ.ಸ.ನಂ ಅಥವಾ ಎಲ್.ಎ /ಸಿಟಿ ಸರ್ವೆ ನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.	ಭೂ ಸಾಫ್ಟ್‌ಡ್ರಿನ್‌ಕೆಚ್ ಒಳಿಪಡುವ ವಿಸ್ತೀರ್ಣ ಚ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟುಡ ವಿನಾಯಸ ಗಳ ವಿವರ
					ಪ್ರಾರ್ಥ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
4	C4/R/33/9/Jakkur/06	33/7	303.51	176.44	ರೈಲ್‌ಪ್ಲಾಟ್ ಗಡಿ	ಸ.ನಂ.೩೩/೧,೨,೩,೪,೫ ,೬,೭ ರ ಉಳಿಕೆ	ಸ.ನಂ.೬೭	ಸ.ನಂ.೩೪	-
5	C4/R/33/9/Jakkur/07	33/8	910.54	119.09	ರೈಲ್‌ಪ್ಲಾಟ್ ಗಡಿ	ಸ.ನಂ.೩೩/೧,೨,೩,೪,೫ ,೬,೭ ರ ಉಳಿಕೆ	ಸ.ನಂ.೬೭	ಸ.ನಂ.೩೪	-
6	C4/R/33/9/Jakkur/08	33/9	607.03	18.83	ರೈಲ್‌ಪ್ಲಾಟ್ ಗಡಿ	ಸ.ನಂ.೩೩/೧,೨,೩,೪,೫ ,೬,೭ ರ ಉಳಿಕೆ	ಸ.ನಂ.೬೭	ಸ.ನಂ.೩೪	-
7	C4/R/33/7-8/Jakkur/03	34/3	809.37	535.37	ರೈಲ್‌ಪ್ಲಾಟ್ ಗಡಿ	ಸ.ನಂ.೩೪/೧,೨,೩ ರ ಉಳಿಕೆ	ಸ.ನಂ.೩೩	ಸ.ನಂ.೩೮	-
8	C4/R/33/7-8/Jakkur/04	34/4	809.37	389.91	ರೈಲ್‌ಪ್ಲಾಟ್ ಗಡಿ	ಸ.ನಂ.೩೪/೧,೨,೩ ರ ಉಳಿಕೆ	ಸ.ನಂ.೩೩	ಸ.ನಂ.೩೮	-
9	C4/R/33/7-8/Jakkur/05	34/5	1416.40	28.12	ರೈಲ್‌ಪ್ಲಾಟ್ ಗಡಿ	ಸ.ನಂ.೩೪/೧,೨,೩ ರ ಉಳಿಕೆ	ಸ.ನಂ.೩೩	ಸ.ನಂ.೩೮	-
10	C4/R/33/6/Jakkur/01	36	6474.97	539.45 <u>ಇ 39.45</u> <u>500.00</u>	ಸ.ನಂ.೪೦, ೪೨	ಸಂಪಿಗೆ ಹಳ್ಳಿ ರೈಲ್‌ಪ್ಲಾಟ್ ಗಡಿ	ರೈಲ್‌ಪ್ಲಾಟ್ ಗಡಿ	ಸ.ನಂ.೩೬ರ ಉಳಿಕೆ	-
11	C4/R/33/7/Jakkur/02	40/4	404.69	160.28	ರೈಲ್‌ಪ್ಲಾಟ್ ಗಡಿ	ಸ.ನಂ.೪೦.೪೦/೩,೪ ರ ಉಳಿಕೆ	ಸ.ನಂ.೩೯	ಸ.ನಂ.೪೨	-
12	C4/R/34/4-6/Jakkur/01	1/1	5159.75	190.14	ರೈಲ್‌ಪ್ಲಾಟ್ ಗಡಿ	ಸ.ನಂ.೦.೧/೧, ೯ ರ ಉಳಿಕೆ	ಹ.ಹಿ.ಹಳ್ಳಿ	ಸ.ನಂ.೨೦	-

ಕ್ರ. ಸಂ	ಭೂ ಸ್ಥಾನದಲ್ಲಿನ ಕೆಂಪಡಿತ ಸ್ಥಳ / ಜಾಲೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ರಿ.ಸ.ನಂ ಅಥವಾ ಎಲ್ಲಾ ವಿಸ್ತೀರ್ಣ ಚೆ.ಮೀ.	ಸ್ಥಾನದಲ್ಲಿನ ಕೆಂಪಡಿತ ವಿಸ್ತೀರ್ಣ ಚೆ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟುದ ವಿನಾಯಕ ಗಳ ವಿವರ	
				ಪ್ರಾರ್ಥ	ಪಶ್ಚಿಮ	ಉತ್ತರ	ದಕ್ಷಿಣ		
1	2	3	4	5	6	7	8	9	10
13	C4/R/34/4-5/ Jakkur/01	20/2	6373.80	522.79	ರೈಲ್‌ಗಡಿ	ಸ.ನಂ.20/2, 20/3 ರ ೯೪೫	ಸ.ನಂ.1	ಒಟ್ಟಿ	Court Case OSNo.570 2/2008
14	C4/R/34/4-5/ Jakkur/02	20/3	3541.00	630.05	ರೈಲ್‌ಗಡಿ	ಸ.ನಂ.20/2, 20/3 ರ ೯೪೫	ಸ.ನಂ.1	ಒಟ್ಟಿ	Court Case OSNo.570 2/2008
15	C4/R/34/1-2/ Jakkur/02	22/13	1719.91	8.31	ರೈಲ್‌ಗಡಿ	ಸ.ನಂ.22/1, 13,14,15ರ ೯೪೫	ಸ.ನಂ.21	ಸ.ನಂ.23	-
16	C4/R/34/1-2/ Jakkur/04	22/15	2326.94	199.64	ರೈಲ್‌ಗಡಿ	ಸ.ನಂ.22/1, 13,14,15ರ ೯೪೫	ಸ.ನಂ.21	ಸ.ನಂ.23	ರೈಲ್‌ನೋ ನಿವೇಶನ
<b>ಒಟ್ಟು</b>				<b>3962.19</b> <b>ಇ 39.45</b> <b>3922.74</b>					
<b>ಗಾರು :ಶ್ರೀವನಹಳ್ಳಿ</b>					<b>ಹೊರ್ಬಳಿ: ಯಲಹಂಕ</b>	<b>ತಾಲ್ಲೂಕು: ಯಲಹಂಕ</b>			
17	C4/R/35/4/ Sivanahalli/01	38/4	7689.03	39.24	ಸ.ನಂ.38/4ರ ೯೪೫	ರೈಲ್‌ಗಡಿ	ಸ.ನಂ.40	ಸ.ನಂ.38/4 ರ ೯೪೫	-
18	C4/R/35/6-7/ Sivanahalli/01	44/1	4451.55	88.35 ಇ 18.35 70.00	ರೈಲ್‌ಗಡಿ	ಸ.ನಂ.44/1,2 ರ ೯೪೫	ಸ.ನಂ.45	ಸ.ನಂ.45	-

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೫೮

ಕ್ರ. ಸಂ	ಭೂ ಸಾಫ್ಟ್‌ಡ್ರಿನ್‌ಕೆ ಒಳ್ಳಷಣೆ ಪತ್ರ / ಜಾಲೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ರಿ.ಸ.ನಂ ಅಥವಾ ಎಲ್.ಎ /ಸಿಟಿ ಸರ್ವೆ ನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.	ಭೂ ಸಾಫ್ಟ್‌ಡ್ರಿನ್‌ಕೆ ಒಳ್ಳಷಣೆ ಪತ್ರ / ಜಾಲೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಚಕ್ಕಬಂದಿ				ಕಟ್ಟುಡ ವಿನಾಯಸ ಗಳ ವಿವರ
					ಪ್ರಾರ್ಥ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
19	C4/R/35/6-7/ Sivanahalli/02	44/2	2124.60	228.13	ರೈಲ್‌ಗಡಿ	ಸ.ನಂ.44/1,2 ರ ಲ್ಯಾಂಕೆ	ಸ.ನಂ.45	ಸ.ನಂ.45	-
<b>ಒಟ್ಟು</b>				<b>355.72</b> <b>ಅ 18.35</b> <b>337.37</b>					
<b>ಗಾಮು : ಧಣಿಸಂದ್ರ</b> <span style="float: right;">ಹೊಬಳಿ: ಕೆ.ಆರ್.ಪ್ರರ</span> <span style="float: right;">ತಾಲೂಕು: ಬೆಂಗಳೂರುಪ್ರಾರ್ಥ</span>									
20	C4/R/30/4/Tha nisandra/01	1/2	12342.94	650.53	ರೈಲ್‌ಗಡಿ	ಸ.ನಂ.102	ರೈಲ್‌ಗಡಿ	ಸ.ನಂ.0.1/2 ರ ಲ್ಯಾಂಕೆ	-
21	C4/R/30/7/Tha nisandra/02	101/2	13354.66	1590.37	ಸ.ನಂ.102	ಸ.ನಂ.81	ರೈಲ್‌ಗಡಿ	ಸ.ನಂ.101/ 1, 2 ರ ಲ್ಯಾಂಕೆ	-
<b>ಒಟ್ಟು</b>				<b>2240.90</b>					
<b>ಗಾಮು : ಹೊರಮಾವು ಅಗರ ಬೆಂಗಳೂರುಪ್ರಾರ್ಥ</b> <span style="float: right;">ಹೊಬಳಿ: ಕೆ.ಆರ್.ಪ್ರರ</span> <span style="float: right;">ತಾಲೂಕು:</span>									
22	C4/R/27/2/Hora mavuAgara/01	94	16288.57	192.26	ಸ.ನಂ.93	ಸ.ನಂ.95	ರೈಲ್‌ಗಡಿ	ಸ.ನಂ.94 ರ ಲ್ಯಾಂಕೆ	-
23	C4/R/27/2- 4/HoramavuAg	95/4	10724.17	708.74	ಸ..ನಂ.94	ಸ.ನಂ.101	ರೈಲ್‌ಗಡಿ	ಸ.ನಂ.95/1 ರ ಲ್ಯಾಂಕೆ	-

೨೬೩೨

ಕರ್ನಾಟಕ ರಾಜ್ಯಪತ್ರ ಬುಧವಾರ, ೨೨, ನವೆಂಬರ್, ೨೦೨೨

ಭಾಗ ೨

ಕ್ರ. ಸಂ	ಭೂ ಸ್ವಾಧೀನಕ್ಕೆ ಒಳ್ಳಿಪಡುವ ಸ್ವತ್ತು / ಜಲೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ರಿ.ಸ.ನಂ ಅಥವಾ ಎಲ್ಲಾ ಏ /ಸಿಟಿ ಸರ್ವೆ ನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚೆ.ಮೀ.	ಭೂ ಸ್ವಾಧೀನಕ್ಕೆ ಒಳ್ಳಿಪಡುವ ವಿಸ್ತೀರ್ಣ ಚೆ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟುಡ ವಿನಾಯಸ ಗಳ ವಿವರ
					ಪ್ರಾರ್ಥ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
	ara/01								
24	C4/R/27/4-5/HoramavuAgara/01	101/2	16288.57	329.60	ಸ.ನಂ.95	ಸ.ನಂ.102	ರ್ಯಳೆ ಗಡಿ	ಸ.ನಂ.101/2ರ ಉಳಿಕೆ	-
ಒಟ್ಟು				1230.60					

### ಫೋಷ್ಟರ್

ಕ್ರ. ಸಂ	ಬೆಂಗಳೂರು ಉಪನಗರ ರ್ಯಳು ಯೋಜನೆ ವಿವರ	ತಾಲ್ಲೂಕು	ಹೊಬಳಿ	ಗ್ರಾಮ	ಕೆ-ರ್ಯಳ್ಡ ಪ್ರಸ್ತಾವನೆಯಂತೆ ಮತ್ತು ಜಂಟಿ ಅಳತೆಯಂತೆ ಭೂಸ್ವಾಧೀನಕ್ಕೆ ಒಳ್ಳಿಪಡುವ ವಿಸ್ತೀರ್ಣ (ಚೆ.ಮೀ.ಗಳಲ್ಲಿ)	ಖರಾಬು	ಭೂಸ್ವಾಧೀನಕ್ಕೆ ಒಳ್ಳಿಪಡುವ ಉಳಿಕೆ ವಿಸ್ತೀರ್ಣ (ಚೆ.ಮೀ.ಗಳಲ್ಲಿ)
1	ಕಾರಿಡಾರ್-4	ಯಲಹಂಕ	ಯಲಹಂಕ	ಜಕ್ಕಾರು	3962.19	39.45	3922.74

ಭಾಗ ೨

ಕರ್ನಾಟಕ ರಾಜ್ಯಪಾಲ್, ಬುದ್ಧಾರ್ಥ, ೨೨, ನವೆಂಬರ್, ೨೦೨೨

೨೬೩೫

2		ಯಲಹಂಕ	ಶ್ರೀವನಹಳ್ಳಿ	355.72	18.35	337.37
3	ಬೆಂಗಳೂರು ಪ್ಲಾಟ್	ಕೆ.ಆರ್.ಪ್ರೇರಂ	ಧಣಿಸಂದ್ರ	2240.90	-	2240.90
4			ಹೊರಮಾವುಳಗರ್	1230.60	-	1230.60
			ಒಟ್ಟು	7789.41	57.80	7731.61

ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ

ಮತ್ತು ಅವರ ಹೆಸರಿನಲ್ಲಿ

(ಭೀಮಪ್ಪ ಪ. ಅಚೂರ್)

ಸರ್ಕಾರದ ಅಧೀನ ಕಾರ್ಯದಲ್ಲಿ (ಕೃ.ಅ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಸಿ.ಎ 119 ಎಸ್‌ಪಿಕೋ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, ಬೆಂಗಳೂರು

ದಿನಾಂಕ: 16.11.2023

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾರ್ಯ ವಿಧಿ 3(1)ರ ಅಧಿಸೂಚನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ Rail Infrastructure Development Company (Karnataka) Limited (K-RIDE) ಸಂಸ್ಥೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ 'ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-04 ರ ರಾಜಾನುಸೂಚನೆ-

ಹೀಲಲಿಗೆ ಮಾರ್ಗದಲ್ಲಿ ರೈಲು ಮಾರ್ಗದ ನಿರ್ಮಾಣದ ಉದ್ದೇಶಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕೆಲವು ಗಾಮ ಪಂಚಾಯತಿಗಳ ವಾಟ್‌ಪ್ರೈಯಲ್ಲಿ ಭೂಸಾಷಾಧಿನವಡಿಸಿಕೊಳ್ಳಲು ಉದ್ದೇಶಿಸಿರುವ ಈ ಕೆಳಕಂಡ ಸ್ವತ್ವಗಳೊನ್ನೊಂದೆ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿದೆ.

### ಅನುಸೂಚಿ

ಕ್ರ. ಸಂ	ಭೂಸಾಷಾಧಿನ ಕೆಳಳಿತ್ವೆಯಲ್ಲಿ ಉತ್ತರವಾಗಿರುವ ಗುರುತಿನ ಸಂಖ್ಯೆ	ರ.ಸ.ನಂ ಅಥವಾ ಎಲ್ಲಾ ಏ /ಸಿಟಿ ಸರ್ವೆನಂ	ಸ್ವತ್ವಿನ ಒಟ್ಟು ವಿಸ್ತೀರ್ಣ ಇಂಚ್. ಮೀ.	ಭೂಸಾಷಾಧಿನ ಕೆಳಳಿತ್ವೆಯಲ್ಲಿ ಉತ್ತರವಾಗಿರುವ ಗುರುತಿನ ಸಂಖ್ಯೆ	ಚೆಕ್ಕುಬಂದಿ				ಕಟ್ಟಿದ ವಿನಾಯಕ ಗಳ ವಿವರ
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
<b>ಗಾಮ :ಜಕ್ಕೂರು</b>							<b>ಹೋಬಳಿ: ಯಲಹಂಕ</b>		
1	C4/R/33/9/Jakk ur/01	33/1	708.20	337.78	ರೈಲ್‌ಗಡಿ	ಸ.ನಂ.33/1,2,3,4,5,6,7 ರ ಉತ್ತರಕೆ	ಸ.ನಂ.67	ಸ.ನಂ.34	-
2	C4/R/33/9/Jakk ur/02	33/2	708.20	23.56	ರೈಲ್‌ಗಡಿ	ಸ.ನಂ.33/1,2,3,4,5,6,7 ರ ಉತ್ತರಕೆ	ಸ.ನಂ.67	ಸ.ನಂ.34	-
3	C4/R/33/9/Jakk ur/05	33/6	303.51	82.43	ರೈಲ್‌ಗಡಿ	ಸ.ನಂ.33/1,2,3,4,5,6,7 ರ ಉತ್ತರಕೆ	ಸ.ನಂ.67	ಸ.ನಂ.34	-
4	C4/R/33/9/Jakk ur/06	33/7	303.51	176.44	ರೈಲ್‌ಗಡಿ	ಸ.ನಂ.33/1,2,3,4,5,6,7 ರ ಉತ್ತರಕೆ	ಸ.ನಂ.67	ಸ.ನಂ.34	-

ಕ್ರ. ಸಂ	ಭೂಸಾಫ್ಧಿನ ಕೆಳಳಲ್ಪಡುವ ಸ್ಥಾತ್ಮ / ಜರ್ಮಿನಿಗೆನೀ ಡಲಾಗಿರುವ ಗುರುತಿನ ಸಂಖ್ಯೆ	ರ.ಸ.ನಂ ಅಥವಾ ಎಲ್. ಎ /ಸಿಟಿ ಸರ್ವೇನಂ	ಸ್ಪೆಕ್ಟ್ರಿನ ಒಟ್ಟು ವಿಸ್ತೀರ್ಣ ಇಂಚ್. ಮೀ.	ಭೂಸಾಫ್ಧಿನ ಕೆಳಳಲ್ಪಡುವವಿ ಸ್ಥಿರಂ ಚ.ಮೀ.ಗಳ ಲ್ಯಾ	ಚೆಕ್ಕುಬಂದಿ				ಕಟ್ಟಿದ ವಿನಾಯಕ ಗಳ ವಿವರ
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
5	C4/R/33/9/Jakkur/07	33/8	910.54	119.09	ರ್ಯಳೆ ಗಡಿ	ಸ.ನಂ.33/1,2 ,3,4,5,6,7 ರ ಉಳಿಕೆ	ಸ.ನಂ.67	ಸ.ನಂ.34	-
6	C4/R/33/9/Jakkur/08	33/9	607.03	18.83	ರ್ಯಳೆ ಗಡಿ	ಸ.ನಂ.33/1,2 ,3,4,5,6,7 ರ ಉಳಿಕೆ	ಸ.ನಂ.67	ಸ.ನಂ.34	-
7	C4/R/33/7-8/Jakkur/03	34/3	809.37	535.37	ರ್ಯಳೆ ಗಡಿ	ಸ.ನಂ.34/1,2 ,3 ರ ಉಳಿಕೆ	ಸ.ನಂ.33	ಸ.ನಂ.38	-
8	C4/R/33/7-8/Jakkur/04	34/4	809.37	389.91	ರ್ಯಳೆ ಗಡಿ	ಸ.ನಂ.34/1,2 ,3 ರ ಉಳಿಕೆ	ಸ.ನಂ.33	ಸ.ನಂ.38	-
9	C4/R/33/7-8/Jakkur/05	34/5	1416.40	28.12	ರ್ಯಳೆ ಗಡಿ	ಸ.ನಂ.34/1,2 ,3 ರ ಉಳಿಕೆ	ಸ.ನಂ.33	ಸ.ನಂ.38	-
10	C4/R/33/6/Jakkur/01	36	6474.97	539.45 ಅ 39.45 500.00	ಸ.ನಂ.40, 42	ಸಂಪಿಗೆ ಹಳ್ಳಿ ರ್ಯಳೆ ಗಡಿ	ರ್ಯಳೆ ಗಡಿ	ಸ.ನಂ.36 ರ ಉಳಿಕೆ	-
11	C4/R/33/7/Jakkur/02	40/4	404.69	160.28	ರ್ಯಳೆ ಗಡಿ	ಸ.ನಂ.40/3,4 ರ ಉಳಿಕೆ	ಸ.ನಂ.39	ಸ.ನಂ.42	-
12	C4/R/34/4-6/Jakkur/01	1/1	5159.75	190.14	ರ್ಯಳೆ ಗಡಿ	ಸ.ನಂ.1/1, 9 ರ ಉಳಿಕೆ	ಹ.ಹಿ.ಹಳ್ಳ	ಸ.ನಂ.20	-

ಕ್ರ. ಸಂ	ಭೂಸಾಫ್ಧಿನ ಕೆಳಳಲ್ಪಡುವ ಸ್ಥಳ / ಜಿಲ್ಲೆಗೆ ನೀಡಲಾಗಿರುವ ಗುರುತಿನ ಸಂಖ್ಯೆ	ರ.ಸ.ನಂ ಅಥವಾ ಎಲ್ಲ ಏ /ಸಿಟಿ ಸರ್ವೇನಂ	ಸ್ಪಾರ್ಟಿನ ಒಟ್ಟು ವಿಸ್ತೀರ್ಣ ಇಂಚ್. ಮೀ.	ಭೂಸಾಫ್ಧಿನ ಕೆಳಳಲ್ಪಡುವವಿ ಸ್ಥಿರಂ ಚ.ಮೀ.ಗಳ ಲ್ಯಾ	ಚೆಕ್ಕುಬಂದಿ				ಕಟ್ಟಿದ ವಿನಾಯಕ ಗಳ ವಿವರ
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
13	C4/R/34/4-5/ Jakkur/01	20/2	6373.80	522.79	ರ್ಯಳೆ ಗಡಿ	ಸ.ನಂ.20/2, 20/3ರ ಉಳಿಕೆ	ಸ.ನಂ.1	ಒಳಿ	Court Case OSNo.570 2/2008
14	C4/R/34/4-5/ Jakkur/02	20/3	3541.00	630.05	ರ್ಯಳೆ ಗಡಿ	ಸ.ನಂ.20/2, 20/3ರ ಉಳಿಕೆ	ಸ.ನಂ.1	ಒಳಿ	Court Case OS No.5702/2 008
15	C4/R/34/1-2/ Jakkur/02	22/13	1719.91	8.31	ರ್ಯಳೆ ಗಡಿ	ಸ.ನಂ.22/1, 13,14,15ರ ಉಳಿಕೆ	ಸ.ನಂ.21	ಸ.ನಂ.23	-
16	C4/R/34/1-2/ Jakkur/04	22/15	2326.94	199.64	ರ್ಯಳೆ ಗಡಿ	ಸ.ನಂ.22/1, 13,14,15ರ ಉಳಿಕೆ	ಸ.ನಂ.21	ಸ.ನಂ.23	ರೆಲಿನ್‌ಹ್ಯಾ ನಿವೇಶನ
ಒಟ್ಟು				<b>3962.19</b> <b>ಅ 39.45</b> <b>3922.74</b>					

ಕ್ರ. ಸಂ	ಭೂಸಾಫ್ಧಿನ ಕೆಳಳಲ್ಪಡುವ ಸ್ಥಳ / ಜಿಲ್ಲೆನಿಗೆನೀ ಡಲಾಗಿರುವ ಗುರುತಿನ ಸಂಖ್ಯೆ	ರ.ಸ.ನಂ ಅಥವಾ ಎಲ್. ಎ /ಸಿಟಿ ಸರ್ವೇನಂ	ಸ್ಪೆಶ್‌ನ ಒಟ್ಟು ವಿಸ್ತೀರ್ಣ ಇಂಚ್. ಮೀ.	ಭೂಸಾಫ್ಧಿನ ಕೆಳಳಲ್ಪಡುವವಿ ಸ್ಥಿರಂ ಚ.ಮೀ.ಗಳ ಲ್ಲಿ	ಚೆಕ್‌ಬಂದಿ				ಕಟ್ಟಿದ ವಿನಾಯಕ ಗಳ ವಿವರ
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
ಗಾರು :ಶ್ರೀವನಹಳ್ಳಿ				ಹೋಬಳಿ: ಯಲಹಂಕ				ತಾಲ್ಲೂಕು: ಯಲಹಂಕ	
17	C4/R/35/4/ Sivanahalli/01	38/4	7689.03	39.24	ಸ.ನಂ.38/4 ರ ಉಳಿಕೆ	ರ್ಯಳೆ ಗಡಿ	ಸ.ನಂ.40	ಸ.ನಂ.38/4ರ ಉಳಿಕೆ	-
18	C4/R/35/6-7/ Sivanahalli/01	44/1	4451.55	88.35 <u>ಅ 18.35</u> <u>70.00</u>	ರ್ಯಳೆ ಗಡಿ	ಸ.ನಂ.44/1,2 ರ ಉಳಿಕೆ	ಸ.ನಂ.45	ಸ.ನಂ.45	-
19	C4/R/35/6-7/ Sivanahalli/02	44/2	2124.60	228.13	ರ್ಯಳೆ ಗಡಿ	ಸ.ನಂ.44/1,2 ರ ಉಳಿಕೆ	ಸ.ನಂ.45	ಸ.ನಂ.45	-
ಒಟ್ಟು				355.72 <u>ಅ 18.35</u> <u>337.37</u>					
ಗಾರು :ಥಣಿಸಂದ್ರ				ಹೋಬಳಿ: ಕೆ.ಆರ್.ಪ್ರುರ				ತಾಲ್ಲೂಕು: ಬೆಂಗಳೂರುಪೂರ್ವ	
20	C4/R/30/4/Tha nisandra/01	1/2	12342.9 4	650.53	ರ್ಯಳೆ ಗಡಿ	ಸ.ನಂ.102	ರ್ಯಳೆ ಗಡಿ	ಸ.ನಂ.1/2ರ ಉಳಿಕೆ	-

ಕ್ರ. ಸಂ	ಭೂಸಾಫ್ಧಿನ ಕೆಂಬಳಪಡುವ ಸ್ಥಳ / ಜಿಲ್ಲೆನಿಗನೀ ಡಲಾಗಿರುವ ಗುರುತಿನ ಸಂಖ್ಯೆ	ರ.ಸ.ನಂ ಅಥವಾ ಎಲ್. ಎ /ಸಿಟಿ ಸರ್ವೇನಂ	ಸ್ಪೆಶಿಲ್ ಒಟ್ಟು ವಿಸ್ತೀರ್ಣ ಇಂಚ್. ಮೀ.	ಭೂಸಾಫ್ಧಿನ ಕೆಂಬಳಪಡುವವಿ ಸ್ಥಿರಂ ಚ.ಮೀ.ಗಳ ಲ್ಯಾ	ಚೆಕ್ಕುಬಂದಿ				ಕಟ್ಟಿದ ವಿನಾಯಕ ಗಳ ವಿವರ
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10
21	C4/R/30/7/Thanisandra/02	101/2	13354.6 6	1590.37	ಸ.ನಂ.102	ಸ.ನಂ.81	ರ್ಯಳೆ ಗಡಿ	ಸ.ನಂ.101/1, 2ರ ಉಳಿಕೆ	-
ಒಟ್ಟು				2240.90					
<b>ಗಾಂಘ :ಹೊರಮಾವು ಅಗರ</b>					<b>ಹೋಬಳಿ: ಕೆ.ಆರ್.ಪ್ರುರ</b>			<b>ತಾಲ್ಲೂಕು: ಬೆಂಗಳೂರುಪ್ರೋವೆ</b>	
22	C4/R/27/2/HoramavuAgara/01	94	16288.5 7	192.26	ಸ.ನಂ.93	ಸ.ನಂ.95	ರ್ಯಳೆ ಗಡಿ	ಸ.ನಂ.94ರ ಉಳಿಕೆ	-
23	C4/R/27/2-4/HoramavuAgara/01	95/4	10724.1 7	708.74	ಸ..ನಂ.94	ಸ.ನಂ.101	ರ್ಯಳೆ ಗಡಿ	ಸ.ನಂ.95/1ರ ಉಳಿಕೆ	-
24	C4/R/27/4-5/HoramavuAgara/01	101/2	16288.5 7	329.60	ಸ.ನಂ.95	ಸ.ನಂ.102	ರ್ಯಳೆ ಗಡಿ	ಸ.ನಂ.101/2ರ ಉಳಿಕೆ	-
ಒಟ್ಟು				1230.60					

## ಘೋಷಣೆ

ಕ್ರ. ಸಂ	ಚೆಂಗಳೂರು ಉಪನಗರ ರ್ಯಾಲ್ಯೂ ಯೋಜನೆ ವಿವರ	ತಾಲ್ಲೂಕು	ಹೋಬಳಿ	ಗ್ರಾಮ	ಕೆ-ರ್ಯಾಡ್ ಪ್ರಸ್ತಾವನೆಯಂತೆ ಮತ್ತು ಜಂಟಿ ಅಳತೆಯಂತೆ ಭೂಸಾಂದ್ರಿನಕ್ಕೆ ಒಳಪಡುವ ವಿಸ್ತೀರ್ಣ (ಕೆ. ಎಂ. ಗಳಲ್ಲಿ)	ಖರಾಬು	ಭೂಸಾಂದ್ರಿನಕ್ಕೆ ಒಳಪಡುವ ಉಳಿಕೆ ವಿಸ್ತೀರ್ಣ (ಕೆ.ಎಂ. ಗಳಲ್ಲಿ)
1	ಕಾರಿಡಾರ್-4	ಯಲಹಂಕ	ಯಲಹಂಕ	ಜಕ್ಕೂರು	3962.19	39.45	3922.74
2			ಯಲಹಂಕ	ಶೈವನಹಳ್ಳಿ	355.72	18.35	337.37
3		ಚೆಂಗಳೂರು ಪ್ರೋವೆ	ಕೆ.ಆರ್.ಪುರಂ	ಧಣಿಸಂದ್ರ್ಯ	2240.90	-	2240.90
4				ಹೊರಮಾವುಳಗರ	1230.60	-	1230.60
<b>ಒಟ್ಟು</b>					<b>7789.41</b>	<b>57.80</b>	<b>7731.61</b>

ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ

ಮತ್ತು ಆವರ ಹೆಸರಿನಲ್ಲಿ

(ಭೀಮಪ್ಪ ಪ. ಅಜೂರ್)

ಸರ್ಕಾರದ ಆಧಿಕ ಕಾರ್ಯದಲ್ಲಿ (ಕೆ.ಆರ್.)

ವಾರ್ಷಿಕ ಮತ್ತು ಕ್ರಾಂತಿಕ ಇಲಾಖೆ

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಇ 119 ಎಸ್‌ಪಿಕೋ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, ಬೆಂಗಳೂರು

ದಿನಾಂಕ: 16.11.2023

### 1966 ರ ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(1) ರ ಅಧಿಸೂಚನೆ

ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 'ಬೆಂಗಳೂರು ಉಪನಗರ ರೈಲು ಯೋಜನೆ'ಯ ಕಾರಿತಾರ್-04 ರ ರಾಜಾನುಕುಂಟೆ-ಹೀಲಲಿಗೆ ಮಾರ್ಗದಲ್ಲಿ ಬೆಂಗಳೂರು ಉಪನಗರ ಯೋಜನೆಯ ರೈಲು ಮಾರ್ಗದ ಉದ್ದೇಶಕ್ಕಾಗಿ ಕೆಳಕಂಡ ಷೆಡ್ಯೂಲ್ ನಲ್ಲಿ ನಮೂದಿಸಿರುವ ಸ್ವತ್ತುಗಳನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

1966 ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 28(1) (1966 ರ 18ನೇ ನಂ. ಕಾಯ್ದೆಯ) ಪ್ರಕಾರ ಪ್ರದತ್ತವಾದ ಅಧಿಕಾರದ ಮೇರೆಗೆ ಸದರಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶದಿಂದ ಈ ಅಧಿಸೂಚನೆ ಪ್ರಕಟಿಸಲಾಗುತ್ತಿದೆ.

ಮೇಲ್ಮುಂದ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜವ್ಯೇನುಗಳನ್ನು ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಪಡಿಸುವುದಾಗಲಿ ಮಾಡಕೂಡದೆಂದು ಈ ಜವ್ಯೇನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳೂ ಈ ಮೂಲಕ ತಿಳುವಳಿಕೆ ನೀಡಲಾಗುತ್ತಿದೆ.

ಈ ಅಧಿಸೂಚನೆ ಪ್ರಕಟಣೆಯಾಗಿರುವ ತಾರೀಖಿನ ನಂತರ ಬೆಂಗಳೂರು ಲಿಭಾಗದ ಕರ್ನಾಟಕ ಕೃಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರ ಯವರ (ಬೆಂಗಳೂರು ಉಪನಗರ ರೈಲು ಯೋಜನೆಯ) ಅನುಮತಿ ಇಲ್ಲದೆ ಸದರಿ ಸ್ವತ್ತುಗಳನ್ನು ವಿಲೇ ಮಾಡಲು ಒಪ್ಪಂದ, ಕ್ರಯ, ಭೋಗ್, ಲೀಸ್, ಅದಲು-ಬದಲು ಗೇರೆ ಮಾಡುವಂತಿಲ್ಲ. ಸದರಿ ಸ್ವತ್ತುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದರೂ 2013ರ Right

to Fair Compensation and Transparency in Land Acquisition, Rehabilitation and Resettlement Act, 2013 ಮತ್ತು 1966 ರ ಕರ್ನಾಟಕ ಸ್ಥಾಪನೆಯ ಪ್ರದೇಶಾಭಿವೃದ್ಧಿ ಕಾಯ್ದು ಲಿಧಿ 30ನ್ನು ಒಂದೊಳ್ಳುವ ಮೇರೆಗೆ (ಪರಿಹಾರ ಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಹೊಂಳುವುದಿಲ್ಲ) ಅಂತಿಮವಾಗಿ ಸ್ವತ್ತುಗಳನ್ನು ಸಾಫ್ಟ್‌ಡ್ರಿನ್‌ಪಡಿಸಿಹೊಂಳಲು ಪ್ರಕಟಣೆ ಹೊರಡಿಸಿದೆ.

### ಅನುಸೂಚಿ:

ಕ್ರ. ಸಂ	ಭೂಸಾಫ್ಟ್‌ಡ್ರಿನ್‌ಪಡಿಸಿಹೊಂಳಲು ಪ್ರಕಟಣೆಗೆ ತೆಗೆದುಹೊಂಳುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಧ್ಯಾತ್ಮ ಲೋ /ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ವೀ.ರ್.	ಭೂಸಾಫ್ಟ್‌ಡ್ರಿನ್‌ಪಡಿಸಿಹೊಂಳಲು ಪ್ರಕಟಣೆಗೆ ತೆಗೆದುಹೊಂಳುವ ಗುರುತಿನ ಸಂಖ್ಯೆ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
<b>ಗ್ರಾಮ : ಜಕ್ಕೂರು</b>									<b>ಹೋಬಳಿ : ಯಲಹಂಕ</b>		
1	C4/R/33/9/Jakkur/01	ಹುಕ್ಕೆಮ್ಮೆ ಕೋಂ ಕೆಂಪಯ್ಯ	ಹುಕ್ಕೆಮ್ಮೆ ಕೋಂ ಕೆಂಪಯ್ಯ	33/1	708.20	337.78	ರ್ಯಾಲ್ಸ್ ಗಡಿ	ಸ.ನಂ. 33/1,2, 3,4,5,6, 7 ರ ಉಳಿಕೆ	ಸ.ನಂ. 67	ಸ.ನಂ. 4	
2	C4/R/33/9/Jakkur/02	1. ಎ.ಶ್ರೀಕುಮಾರಾಬಿ ನ್ನ ಲೇ   ಎಸ್.ಅಪ್ಪಣಿ, 2. ಎ.ಚೇತನ ಬಿನಾಲೇ   ಎಸ್.ಅಪ್ಪಣಿ, 3. ಭಾರತಿ.ಲ ಬಿನಾಲೇ   ಎಸ್.	1. ಎ.ಶ್ರೀಕುಮಾರಾಬಿ ನ್ನ ಲೇ   ಎಸ್.ಅಪ್ಪಣಿ, 2. ಎ.ಚೇತನ ಬಿನಾಲೇ   ಎಸ್.ಅಪ್ಪಣಿ, 3. ಭಾರತಿ.ಲ ಬಿನಾಲೇ   ಎಸ್.	33/2	708.20	23.56	ರ್ಯಾಲ್ಸ್ ಗಡಿ	ಸ.ನಂ. 33/1,2, 3,4,5,6, 7 ರ ಉಳಿಕೆ	ಸ.ನಂ. 67	ಸ.ನಂ. 4	

ಕ್ರ. ಸಂ	ಭೂಸಾಷಣೆನಕ್ಕೆ ಒಳ ಪಡುವ ಸ್ವತ್ತು / ಜಮಿನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಥವಾ ಲೋ/ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.ಎ.	ಭೂಸಾಷಣೆನಕ್ಕೆ ಒಳ ಪಡುವ ವಿಸ್ತೀರ್ಣ ಚ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
	.ಅಪ್ಪಣಿ, 4. ರಾಜೇಶ್.ಎಬಿನ್ ಲೇ   ಎಸ್.ಅಪ್ಪಣಿ	ಎಸ್.ಅಪ್ಪಣಿ, 4. ರಾಜೇಶ್.ಎಬಿನ್ ಲೇ   ಎಸ್.ಅಪ್ಪಣಿ									
3	C4/R/33/9/Jakkur/ 05	ಕೆ.ವಿ.ಜ್ಯಾರಾಂ ಬಿನಾಜ್.ವೀರಪ್ಪ	ಕೆ.ವಿ.ಜ್ಯಾರಾಂ ಬಿನಾ ಜ್ಯ.ವೀರಪ್ಪ	33/6	303.51	82.43	ರ್ಯಳೆ ಗಡಿ	ಸ.ನಂ. 33/1,2, 3,4,5,6, 7 ರ ಉಳಿಕೆ	ಸ.ನಂ. 67	ಸ.ನಂ.3 4	
4	C4/R/33/9/Jakkur/ 06	ಜೆ.ಶ್ರೀನಿವಾಸ್ ಬಿನಾ ಕೆ.ವಿ.ಜಯರಾಂ	ಜೆ.ಶ್ರೀನಿವಾಸ್ ಬಿನಾ ಕೆ.ವಿ.ಜಯರಾಂ	33/7	303.51	176.44	ರ್ಯಳೆ ಗಡಿ	ಸ.ನಂ. 33/1,2, 3,4,5,6, 7 ರ ಉಳಿಕೆ	ಸ.ನಂ. 67	ಸ.ನಂ.3 4	
5	C4/R/33/9/Jakkur/ 07	ಜೆ.ಶ್ರೀನಿವಾಸ್ ಬಿನಾಕೆ.ವಿ.ಜಯ ರಾಂ	ಜೆ.ಶ್ರೀನಿವಾಸ್ ಬಿನಾಕೆ.ವಿ.ಜಯ ರಾಂ	33/8	910.54	119.09	ರ್ಯಳೆ ಗಡಿ	ಸ.ನಂ.33 /1,2,3,4, 5,6,7 ರ ಉಳಿಕೆ	ಸ.ನಂ. 67	ಸ.ನಂ.3 4	
6	C4/R/33/9/Jakkur/ 08	ಜೆ.ಶ್ರೀನಿವಾಸ್ ಬಿನಾಕೆ.ವಿ.ಜಯ ರಾಂ	ಜೆ.ಶ್ರೀನಿವಾಸ್ ಬಿನಾಕೆ.ವಿ.ಜಯ ರಾಂ	33/9	607.03	18.83	ರ್ಯಳೆ ಗಡಿ	ಸ.ನಂ.33 /1,2,3,4, 5,6,7 ರ ಉಳಿಕೆ	ಸ.ನಂ. 67	ಸ.ನಂ.3 4	

ಕ್ರ. ಸಂ	ಭೂಸಾಷಿನಕ್ಕೆ ಒಳ ಪಡುವ ಸ್ವತ್ತು / ಜಾರೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಥವಾ ಲೋ/ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.	ಭೂಸಾಷಿನಕ್ಕೆ ಒಳ ಪಡುವ ವಿಸ್ತೀರ್ಣ ಚ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
7	C4/R/33/7-8/Jakkur/03	ಪುಷ್ಟನಂದ ಕುಮಾರ್ ಬಿನ್ ಕೆ.ವಿ ಸುಬ್ರಹ್ಮಯ್	ಪುಷ್ಟನಂದ ಕುಮಾರ್ ಬಿನ್ ಕೆ.ವಿ ಸುಬ್ರಹ್ಮಯ್	34/3	809.37	535.37	ರೈಲ್‌ಗಡಿ	ಸ.ನಂ. 34/1,2, 3ರ ಉಳಿಕೆ	ಸ.ನಂ. 33	ಸ.ನಂ. 8	
8	C4/R/33/7-8/Jakkur/04	ಪುಷ್ಟನಂದ ಕುಮಾರ್ ಬಿನ್ ಕೆ.ವಿ ಸುಬ್ರಹ್ಮಯ್	ಪುಷ್ಟನಂದ ಕುಮಾರ್ ಬಿನ್ ಕೆ.ವಿ ಸುಬ್ರಹ್ಮಯ್	34/4	809.37	389.91	ರೈಲ್‌ಗಡಿ	ಸ.ನಂ. 34/1,2, 3ರ ಉಳಿಕೆ	ಸ.ನಂ. 33	ಸ.ನಂ. 8	
9	C4/R/33/7-8/Jakkur/05	ಮುನೀಶಾಮಪ್ಪ ಬಿನ್ ಡಿ.ಅಪ್ಪಣಿ	ಮುನೀಶಾಮಪ್ಪ ಬಿನ್ ಡಿ.ಅಪ್ಪಣಿ	34/5	1416.40	28.12	ರೈಲ್‌ಗಡಿ	ಸ.ನಂ. 34/1,2, 3ರ ಉಳಿಕೆ	ಸ.ನಂ. 33	ಸ.ನಂ. 8	
10	C4/R/33/6/Jakkur/01	1. ಮುನಿಯಮ್ಕೋಂ ಲೇ   ಸೀನಪ್ಪ, 2. ನಂಜಪ್ಪ ಬಿನ್ ಲೇ   ಮುನೀಶಾಮಪ್ಪ, 3. ಮುನೇಗಾಡ ಬಿನ್ ಲೇ   ಮುನೀಶಾಮಪ್ಪ, 4. ಕೆ.ಎನ್.ನಾಗರಾಜ್ ಬಿನ್ ಕೆ.ಹೆಚ್.ನಾರಾಯಣಪ್ಪ	1. ಮುನಿಯಮ್ಕೋಂ ಲೇ   ಸೀನಪ್ಪ, 2. ನಂಜಪ್ಪ ಬಿನ್ ಲೇ   ಮುನೀಶಾಮಪ್ಪ, 3. ಮುನೇಗಾಡ ಬಿನ್ ಲೇ   ಮುನೀಶಾಮಪ್ಪ, 4. ಕೆ.ಎನ್.ನಾಗರಾಜ್ ಬಿನ್ ಕೆ.ಹೆಚ್.ನಾರಾಯಣಪ್ಪ	36	6474.97	539.45 ಇ <u>39.45</u> <u>500.00</u>	ಸ.ನಂ. 40,42	ಸಂಪಿಗ ಹಳ್ಳಿ ರೈಲ್‌ಗಡಿ	ರೈಲ್‌ಗಡಿ	ಸ.ನಂ. 6ರ ಉಳಿಕೆ	

ಕ್ರ. ಸಂ	ಭೂಸಾಷಿನಕ್ಕೆ ಒಳ ಪಡುವ ಸ್ವತ್ತು / ಜರ್ಮನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಥವಾ ಲೋ/ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ವಿ.೧.	ಭೂಸಾಷಿನಕ್ಕೆ ಒಳ ಪಡುವ ವಿಸ್ತೀರ್ಣ ಚ.ವಿ.೧.ಗೆ ಅಲ್ಲಿ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
11	C4/R/33/7/Jakkur/02	ಆರ್.ಶ್ರೀನಿವಾಸ್ ಬಿನ್‌ ಕೆ.ರಾಜಣ್ಣ	ಆರ್.ಶ್ರೀನಿವಾಸ್ ಬಿನ್‌ ಕೆ.ರಾಜಣ್ಣ	40/4	404.69	160.28	ರ್ಯಳೆ ಗಡಿ	ಸ.ನಂ. 40/3,4 ರ ಉಳಿಕೆ	ಸ.ನಂ. 39	ಸ.ನಂ. 42	
12	C4/R/34/4-6/Jakkur/01	1. ಎಸ್.ಸಿ.ಸೀರಣ್ಣ ಬಿನ್‌ಲೇ   ಸುಬ್ಬಯ್ಯ, 2. ಎಸ್.ದೀಲ್ಪ್ರಾ ಬಿನ್‌ಲೇ   ಸುಬ್ಬಯ್ಯ, 3. ಎಸ್.ಪ್ರದೀಪ್ ಬಿನ್‌ಲೇ   ಸುಬ್ಬಯ್ಯ, 4. ಎ.ಶ್ರೀಕುಮಾರ್ ಬಿನ್‌ಲೇ   ಎಸ್.ಅಪ್ಪಣ್ಣ, 5. ಎ.ಚೇತನ್ ಬಿನ್‌ಲೇ   ಎಸ್.ಅಪ್ಪಣ್ಣ, 6. ಭಾರತಿ.ಎ ಬಿನ್‌ಲೇ   ಎಸ್.ಅಪ್ಪಣ್ಣ,	1.ಎಸ್.ಸಿ.ಸೀರಣ್ಣಬಿನ್‌ಲೇ   ಸುಬ್ಬಯ್ಯ, 2. ಎಸ್.ದೀಲ್ಪ್ರಾ ಬಿನ್‌ಲೇ   ಸುಬ್ಬಯ್ಯ, 3. ಎಸ್.ಪ್ರದೀಪ್ ಬಿನ್‌ಲೇ   ಸುಬ್ಬಯ್ಯ, 4. ಎ.ಶ್ರೀಕುಮಾರ್ ಬಿನ್‌ಲೇ   ಎಸ್.ಅಪ್ಪಣ್ಣ, 5. ಎ.ಚೇತನ್ ಬಿನ್‌ಲೇ   ಎಸ್.ಅಪ್ಪಣ್ಣ, 6. ಭಾರತಿ.ಎ ಬಿನ್‌ಲೇ   ಎಸ್.ಅಪ್ಪಣ್ಣ,	1/1	5159.75	190.14	ರ್ಯಳೆ ಗಡಿ	ಸ.ನಂ. 1/1, 9ರ ಉಳಿಕೆ	ಹ.ಹಿ. ಹಳ್ಳ	ಸ.ನಂ. 20	

ಕ್ರ. ಸಂ	ಭೂಸಾಷಿನಕ್ಕೆ ಒಳ ಪಡುವ ಸ್ವತ್ತು / ಜಮಿನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಥವಾ ಲೋ/ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.	ಭೂಸಾಷಿನಕ್ಕೆ ಒಳ ಪಡುವ ವಿಸ್ತೀರ್ಣ ಚ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
		7. ರಾಜೇಶ್.ಎ ಬಿನ್‌ ಲೇ   ಎಸ್.ಅಪ್ಪಣ್ಣ	7. ರಾಜೇಶ್.ಎ ಬಿನ್‌ ಲೇ   ಎಸ್.ಅಪ್ಪಣ್ಣ								
13	C4/R/34/4-5/Jakkur/01	ಜೆ.ಕೆ.ಜಗದೀಶ್ ಬಿನ್‌ ಲೇ   ಜೆ.ಲ್.ಕೆ.ಕೃಷ್ಣಪ್ಪ	ಜೆ.ಕೆ.ಜಗದೀಶ್ ಬಿನ್‌ ಲೇ   ಜೆ.ಲ್.ಕೆ.ಕೃಷ್ಣಪ್ಪ	20/2	6373.80	522.79	ರ್ಯಾಲ್‌ ಗಡಿ	ಸ.ನಂ. 20/2, 20/3ರ ಉಳಿಕೆ	ಸ.ನಂ. 1	ಒಣಿ	
14	C4/R/34/4-5/Jakkur/02	ಮುನಿನಂಜಪ್ಪ	ಮುನಿನಂಜಪ್ಪ	20/3	3541.00	630.05	ರ್ಯಾಲ್‌ ಗಡಿ	ಸ.ನಂ. 20/2, 20/3ರ ಉಳಿಕೆ	ಸ.ನಂ. 1	ಒಣಿ	
15	C4/R/34/1-2/Jakkur/02	ಹೆಚ್.ಆರ್.ಸುರೇಶ್ ಬಿನ್‌ ಲೇ   ಎಸ್.ಕೆ.ರಾಮ ಯ್ಯಾ	ಹೆಚ್.ಆರ್.ಸುರೇಶ್ ಬಿನ್‌ ಲೇ   ಎಸ್.ಕೆ.ರಾಮ ಯ್ಯಾ	22/13	1719.91	8.31	ರ್ಯಾಲ್‌ ಗಡಿ	ಸ.ನಂ. 22/1, 13,14,15ರ ಉಳಿಕೆ	ಸ.ನಂ. 21	ಸ.ನಂ. 3	
16	C4/R/34/1-2/Jakkur/04	1. ಎಸ್.ಸಿ.ಸೀರಣ್ಣ ಬಿನ್‌ ಲೇ   ಸುಬ್ಬಯ್ಯ, 2. ಎಸ್.ದೀಲಿಪ್ಪ ಬಿನ್‌ ಲೇ	1. ಎಸ್.ಸಿ.ಸೀರಣ್ಣ ಬಿನ್‌ ಲೇ   ಸುಬ್ಬಯ್ಯ, 2. ಎಸ್.ದೀಲಿಪ್ಪ ಬಿನ್‌ ಲೇ	22/15	2326.94	199.64	ರ್ಯಾಲ್‌ ಗಡಿ	ಸ.ನಂ. 22/1, 13,14,15ರ ಉಳಿಕೆ	ಸ.ನಂ. 21	ಸ.ನಂ. 3	

## ಗ್ರಾಮ :ಶ್ರೀವನಹಲ್ಲಿ ಯಲಹಂಕ

## ಹೋಬಳಿ: ಯಲಹಂಕ

ତାଲୋକୁ:

17	C4/R/35/4/Sivanah alli/01	ಶ್ರೀರಂಚೋ.ಕೃಷ್ಣ ಪ್ಪ, ಅವೀಲಾ ಬಿನ್‌ ಎಲ್.ಕೆ.ರಾಜು	ಶ್ರೀರಂಚೋ.ಕೃಷ್ಣ ಪ್ಪ, ಅವೀಲಾ ಬಿನ್‌ ಎಲ್.ಕೆ.ರಾಜು	38/4	7689.03	39.24	ಸ.ನಂ. 38/4ರ ಲುಳಿಕೆ	ರ್ಯಳ್ಯ ಗಡಿ	ಸ.ನಂ. 40	ಸ.ನಂ.3 8/4ರ ಲುಳಿಕೆ	
----	------------------------------	--	--	------	---------	-------	--------------------------	---------------	-------------	--------------------------	--

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೯೫

ಕ್ರ. ಸಂ	ಭೂಸಾಷಿನಕ್ಕೆ ಒಳ ಪಡುವ ಸ್ವತ್ತು / ಜಾರೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಥವಾ ಲೋ/ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.	ಭೂಸಾಷಿನಕ್ಕೆ ಒಳ ಪಡುವ ವಿಸ್ತೀರ್ಣ ಚ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
18	C4/R/35/6-7/Sivanahalli/01	1. ಜಯಮೃ ಬಿನ್ ನಂಜೀಮರಿ, 2. ಅವೀಲಾ ಬಿನ್ ಎಲ್.ಕೆ.ರಾಜು	1. ಜಯಮೃ ಬಿನ್ ನಂಜೀಮರಿ, 2. ಅವೀಲಾ ಬಿನ್ ಎಲ್.ಕೆ.ರಾಜು	44/1	4451.55	88.35 <u>ಇ 18.35</u> <u>70.00</u>	ರ್ಯಳ್ವ ಗಡಿ	ಸ.ನಂ. 44/1,2 ರಳಳಿ ಕೆ	ಸ.ನಂ. 45	ಸ.ನಂ. 45	
19	C4/R/35/6-7/Sivanahalli/02	ಜಯಮೃ ಬಿನ್ ನಂಜೀಮರಿ	ಜಯಮೃ ಬಿನ್ ನಂಜೀಮರಿ	44/2	2124.60	228.13	ರ್ಯಳ್ವ ಗಡಿ	ಸ.ನಂ. 44/1,2 ರಳಳಿ ಕೆ	ಸ.ನಂ. 45	ಸ.ನಂ. 45	
ಒಟ್ಟು							<u>355.72</u> <u>ಇ 18.35</u> <u>337.37</u>				

ಗಾರು : ಧರ್ಮಸಂದರ್ಭ

ಹೋಬಳಿ: ಕೆ.ಆರ್.ಪ್ರುರ

ತಾಲೂಕು: ಬೆಂಗಳೂರುಪೂರ್ವ

20	C4/R/30/4/Thanisandra/01	1. ಬಸವರಾಜ್ ಬಿನ್ ಲೇ   ಮರಿಶಾಮಪ್ಪ,, 2. ನಂಜಮರಿಯ ಪ್ಪ ಬಿನ್ ಲೇ   ಮರಿಶಾಮಪ್ಪ,, 3. ಕೆ.ಕೆ.ಸುನೀತಾ ಬಿನ್ ಲೇ   ಕೆ.ಕೆಂಪಯ್ಯ	1. ಬಸವರಾಜ್ ಬಿನ್ ಲೇ   ಮರಿಶಾಮಪ್ಪ,, 2. ನಂಜಮರಿಯ ಪ್ಪ ಬಿನ್ ಲೇ   ಮರಿಶಾಮಪ್ಪ,, 3. ಕೆ.ಕೆ.ಸುನೀತಾ ಬಿನ್ ಲೇ   ಕೆ.ಕೆಂಪಯ್ಯ	1/2	12342.94	650.53	ರ್ಯಳ್ವ ಗಡಿ	ಸ.ನಂ. 102	ರ್ಯಳ್ವ ಗಡಿ	ಸ.ನಂ. 1 /2ರ ಉಳಿಕೆ
----	--------------------------	---	---	-----	----------	--------	------------	-----------	------------	-------------------

ಕ್ರ. ಸಂ	ಭೂಸಾಷಿನಕ್ಕೆ ಒಳ ಪಡುವ ಸ್ವತ್ತು / ಜಾರೀನಿಗೆ ನೀಡಲಾಗಿರುವ ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರಹ ಸರು	ರಿ.ಸ.ನಂ ಅಥವಾ ಲೋ/ಸಿಟಿ ಸರ್ವೆನಂ	ಸ್ವತ್ತಿನ ಒಟ್ಟು ವಿಸ್ತೀರ್ಣ ಚ.ಮೀ.	ಭೂಸಾಷಿನಕ್ಕೆ ಒಳಪಡುವ ವಿಸ್ತೀರ್ಣ ಚ.ಮೀ.ಗಳಲ್ಲಿ	ಚಕ್ಕಬಂದಿ				ಕಟ್ಟಡ ವಿನಾಯಸ ಗಳ ವಿವರ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
21	C4/R/30/7/Thanisandra/02	ನಾರಾಯಣಪ್ಪ, ಮುನಿಯಪ್ಪ	ನಾರಾಯಣಪ್ಪ, ಮುನಿಯಪ್ಪ	101/2	13354.66	1590.37	ಸ.ನಂ. 102	ಸ.ನಂ. 81	ರೇಲ್‌ಗಡಿ	ಸ.ನಂ. 01 01/1, 2ರ ಉಳಿಕೆ	
ಒಟ್ಟು							2240.90				
<b>ಗಾರು :ಹೊರಮಾವು ಅಗರ ಚೆಂಗಳೂರುಪೂರ್ವ</b>				<b>ಹೋಬಳಿ: ಕೆ.ಆರ್.ಪ್ರುರ್</b>				<b>ತಾಲೂಕು:</b>			
22	C4/R/27/2/HoramavuAgara/01	1. ಸರೋಜಮುಕೋ೦ ರಾಮಕೃಷ್ಣ, 2. ಫ್ಲೀಪ್ ಎ ತನಾಪರಂಪಲ್ಲಬ್ಬಿ ನ್ನ ಪೆತ್ತೋಸಾಕ್ಷ	1. ಸರೋಜಮುಕೋ೦ ರಾಮಕೃಷ್ಣ, 2. ಫ್ಲೀಪ್ ಎ ತನಾಪರಂಪಲ್ಲಬ್ಬಿ ಬಿನ್ನಪೆತ್ತೋಸಾಕ್ಷ	94	16288.57	192.26	ಸ.ನಂ. 93	ಸ.ನಂ. 95	ರೇಲ್‌ಗಡಿ	ಸ.ನಂ. 09 4ರ ಉಳಿಕೆ	
23	C4/R/27/2-4/HoramavuAgara/01	ರಾಮಕ್ಕೆ ಕೋ೦ ಚಂದ್ರಹಾಸಪ್ಪ	ರಾಮಕ್ಕೆ ಕೋ೦ ಚಂದ್ರಹಾಸಪ್ಪ	95/4	10724.17	708.74	ಸ..ನಂ. 94	ಸ.ನಂ. 101	ರೇಲ್‌ಗಡಿ	ಸ.ನಂ. 09 5/1ರ ಉಳಿಕೆ	
24	C4/R/27/4-5/HoramavuAgara/01	ನಾಗರಾಜು.ಎಂ ಬಿನ್ ಮುನಿ ಸೋಣಪ್ಪ	ನಾಗರಾಜು.ಎಂ ಬಿನ್ ಮುನಿಸೋಣಪ್ಪ	101/2	16288.57	329.60	ಸ.ನಂ. 95	ಸ.ನಂ. 102	ರೇಲ್‌ಗಡಿ	ಸ.ನಂ. 01 01/2ರ ಉಳಿಕೆ	
ಒಟ್ಟು							1230.60				

ಫೋಷಾಂಕೆ							
ಕ್ರ. ಸಂ	ಬೆಂಗಳೂರು ಉಪನಗರ ರೈಲು ಯೋಜನೆ ವಿವರ	ತಾಲ್ಲೂಕು	ಹೋಬಳಿ	ಗಾಮ	ಕೆ-ರೈಡ್ ಪ್ರಸ್ತಾವನೆಯಂತೆ ಮತ್ತು ಜಂಟಿ ಅಳ್ತತೆಯಂತೆ ಭೂಸಾಂದ್ರಿನಕ್ಕೆ ಒಳಪಡುವ ವಿಸ್ತೀರ್ಣ (ಕೆ. ವೀಗಳಲ್ಲಿ)	ಖರಾಬು	ಭೂಸಾಂದ್ರಿನಕ್ಕೆ ಒಳಪಡುವ ಉಳಿಕೆ ವಿಸ್ತೀರ್ಣ (ಕೆ.ವೀ. ಗಳಲ್ಲಿ)
1	ಕಾರಿಡಾರ್-4	ಯಲಹಂಕ	ಯಲಹಂಕ	ಜಕ್ಕೂರು	3962.19	39.45	3922.74
2			ಯಲಹಂಕ	ಶಿವನಹಳ್ಳಿ	355.72	18.35	337.37
3		ಬೆಂಗಳೂರು ಪೂರ್ವ	ಕೆ.ಆರ್.ಪುರಂ	ಧಣಿಸಂದ್ರ	2240.90	-	2240.90
4				ಹೊರಮಾಪುಳಿಗರ	1230.60	-	1230.60
				ಒಟ್ಟು	7789.41	57.80	7731.61

ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ  
ಮತ್ತು ಆವರ ಹೆಸರಿನಲ್ಲಿ

(ಭೀಮಪ್ಪ ಪ. ಅಚೂರ್)

ಸರ್ಕಾರದ ಆಧೀನ ಕಾರ್ಯದರ್ಶಿ (ಕೆ.ಆರ್.)  
ವಾರ್ಷಿಕ ಮತ್ತು ಕೊಂಡಿಕೆ ಇಲಾಖೆ

ಅಧಿಕೃತ ಅಧಿಕಾರಿ ಹಾಗೂ ಉತ್ತರ ಅರಣ್ಯ ಸಂರಕ್ಷಣಾಧಿಕಾರಿ, ನಾಗರ ವಿಭಾಗ, ನಾಗರ ಇವರ ನ್ಯಾಯಾಲಯ, ನಾಗರ.

ಅಧಿಸೂಚನೆ ಸಂಖ್ಯೆ:ಬಿಃಅಮೋ.ವಾಹನ:ಪ್ರಕಟಣೆ:ವಿಷ:19/2023-24

ದಿನಾಂಕ:16.11.2023

ನಾಗರ ವಿಭಾಗದ ವ್ಯಾಪ್ತಿಯ ವಲಯಗಳಲ್ಲಿ ಶ್ರೀಗಂಥ, ಬೀಟೆ ಹಾಗೂ ಇತರೆ ಅರಣ್ಯ ಉತ್ತರನಗಳ ಕೆಳೆ ನಾಗಾಂಕೆಯಲ್ಲಿ ತೊಡಗಿದ್ದ ವಾಹನಗಳನ್ನು ಅಧಿಕಾರಿ/ಸಿಬ್ಬಂದಿ ವರ್ಗದವರು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಕರ್ನಾಟಕ ಅರಣ್ಯ ಕಾಯಿದೆ 1963 ರ ಸೆಕ್ಟನ್ 71(A) ರ ಪ್ರಕಾರ ಈ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಕೈಗೊಂಡು ಈ ಕೆಳಕಂಡ 12 ವಾಹನಗಳನ್ನು ಸರ್ಕಾರಕ್ಕೆ ಅಂತಿಮವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಮುಟ್ಟುಗೋಲು ಆದೇಶದ 30 ದಿನಗಳ ಒಳಗಾಗಿ ವಾಹನದ ಭಾದ್ಯತೆದಾರರು ಯಾವುದೇ ಮೇಲ್ಮೈನವಿಯನ್ನು ಸಲ್ಲಿಸಿದೇ ಇದ್ದಲ್ಲಿ ಅದೇ ಅಂತಿಮ ಆದೇಶವಾಗಿರುತ್ತದೆ. ಹಾಗೂ ಈ ಹಿಂದೆ ಮುಟ್ಟುಗೋಲು ಹಾಕಿಕೊಂಡ 04 ವಾಹನಗಳ ಸಂಬಂಧ ಇದುವರೆಗೂ ಭಾದ್ಯತೆದಾರರು ಮೇಲ್ಮೈನವಿಯನ್ನು ಸಲ್ಲಿಸಿದೇ ಇರುವುದರಿಂದ ಅಲ್ಲದೇ ವಾಹನಗಳನ್ನು ಹಾಗೆ ಇಟ್ಟಲ್ಲಿ ಗಳಿ-ಮಳಗೆ ಹಾಳಾಗುವ ಮತ್ತು ಸರ್ಕಾರಕ್ಕೆ ನಷ್ಟ ಉಂಟಾಗುವ ನಾಧ್ಯತೆಗಳು ಹೆಚ್ಚಾಗಿರುವುದರಿಂದ ಈ ಕೆಳಕಂಡ ಎಲ್ಲಾ 16 ವಾಹನಗಳನ್ನು ಮುಂದಿನ ದಿನಗಳಲ್ಲಿ ನಿಯಮಾನುಸಾರ ಹರಾಜಿನಲ್ಲಿ ವಿಲೇ ಮಾಡಲಾಗುವುದು.

ಕ್ರ.ಸಂ	ವಾಹನಗಳ ವಿವರ/ನೋಂ. ಸಂಖ್ಯೆ	ಅರಣ್ಯ ಚೋಕದ್ದೆಮೆ ಸಂಖ್ಯೆ ಮತ್ತು ದಿನಾಂಕ	ಯಂತ್ರದ ಸಂಖ್ಯೆ	ಭಾಸೀಸ್ ಸಂಖ್ಯೆ	ಅಂತಿಮ ಆದೇಶ ಹೊರಡಿಸಿದ ದಿನಾಂಕ
1	2	3	4	5	6
1	ಹಿರೋ ಹೊಂಡಾ ಸ್ಪ್ರೋ ಇಡ್ರೋ ಫ್ಲಾನ್ ಕೆಎ-09-V-4929	ಆನಂದಪುರಂ ವಲಯ, ಚೋರಡಿ ಅ.ಮೋ.ನಂ.94/2018-19	00A17E17291	00A19F16906	16.09.2023
2	ಟೆವಿಎಸ್ ಎಕ್ಸ್ ಎಲ್ 100 KA-15-EA-9731	ನಗರ ವಲಯ, ನಗರ ಅ.ಮೋ.ನಂ.30/2018-19	DP1AJ1135731	MD621EP11J1A01554	16.09.2023
3	ಬಜಾಜ್ ಡಿಸ್ಟ್ರಿಕ್ಟ್ 110 ಸ್ಿ.ಸಿ.ಬ್ಯೂಕ್ KA-15-EB-6478	ಆನಂದಪುರಂ ವಲಯ, ಚೋರಡಿ ಅ.ಮೋ.ನಂ.59/2020-21	JBYWJE41178	MD2A15AY2JWE26979	16.09.2023
4	ಹಿರೋ ಹೊಂಡಾ ಸ್ಪ್ರೋ ಇಡ್ರೋ ಫ್ಲಾನ್ KA-15-Q-7575	ಹೊಸನಗರ ವಲಯ, ಹೊಸನಗರ ಅ.ಮೋ.ನಂ.24/2019-20	HA10EFAHK97377	MBLHA10EYAHK34856	16.09.2023
5	ಬಜಾಜ್ ಟ್ಲಾಟೀನಾ ಬ್ಯೂಕ್ KA-15-R-3071	ಆನಂದಪುರಂ ವಲಯ, ಚೋರಡಿ ಅ.ಮೋ.ನಂ.59/2020-21	DZMBUE26216	MD2DDDZZUWE34102	16.09.2023

6	ಬಜಾರ್ ಡೆಲ್ಸರ್ KA-15-R-3900	ಹೊಸನಗರ ವಲಯ, ಹೊಸನಗರ ಅ.ಮೋ.ನಂ.0.38/2018-19	DHJBUJ37688	MD2DHDHZZUCJ67108	16.09.2023
7	ಟಿ.ವಿ.ಎನ್.ಅಡಾಚಿ KA-15-V-2919	ಹೊಸನಗರ ವಲಯ, ಹೊಸನಗರ ಅ.ಮೋ.ನಂ.0.22/2020-21	0E4DE2593354	MD634KE46E2D01016	16.09.2023
8	ಬಜಾರ್ ಸಿಟಿ 100 KA-15-X-2070	ಆನಂದಪುರಂ ವಲಯ, ಚೋರಡಿ ಅ.ಮೋ.ನಂ.0.48/2018-19	DUZWGK91692	MD2A18AZ6GWK05448	16.09.2023
9	ಟಿವೀನ್ ಎಕ್ಸ್‌ಲ್‌ ಹೆವಿಡ್ಯೂಟ್ KA-15-Y-5311	ಕಾರ್ಗಲ್ ವಲಯ, ಕಾರ್ಗಲ್ ಅ.ಮೋ.ನಂ.0.33/2020-21	0P1NG2772506	MD621CP16G2N49814	16.09.2023
10	ಬಜಾರ್ ಸಿಟಿ 100 KA-15-Y-7220	ಅಂಬಿಗೊಳ ವಲಯ, ಅಂಬಿಗೊಳ ಅ.ಮೋ.ನಂ.0.20/2018-19	DUYWHL12434	MD2A18AY7HWL23730	16.09.2023
11	ಹಿರೋ ಸ್ಪೇಂಡರ್ ಫ್ಲ್ಯಾಟ್ KA-17-EL-5073	ಶಿಕಾರಿಪುರ ವಲಯ, ಶಿಕಾರಿಪುರ ಅ.ಮೋ.ನಂ.0.37/2019-20	HA10EJDHL00169	MBLHA10AMDHL20156	16.09.2023
12	ಮಾರುತಿ ಸುರ್ಯುತಿ ವನಾರ್ GA-08-A-2607	ಅಂಬಿಗೊಳ ವಲಯ, ಅಂಬಿಗೊಳ ಅ.ಮೋ.ನಂ.0.26/2020-21	G13BBN164579	MA3EBKA1500107759	16.09.2023
	ಈ ಹಿಂದೆ ಮುಟ್ಟಗೊಳು ಹಾಕಿಕೊಳ್ಳಲಾದ ವಾಹನಗಳ ವಿವರ :-				
13	ಮಾರುತಿ ಓಮ್‌ನಿ KA-07-M-2001	ಅಂಬಿಗೊಳ ವಲಯ, ಅಂಬಿಗೊಳ ಅ.ಮೋ.ನಂ.0.37/2010-11	18BIN1794149	ST91IN299950	13.08.2021
14	ಟಾಟಾ ಏಸ್‌ ಜೀಎಂ್ KA-15-9331	ಆನಂದಪುರಂ ವಲಯ, ಚೋರಡಿ ಅ.ಮೋ.ನಂ.0.60/2015-16	S3B8099247	MAT491005D6B11275	13.08.2021
15	ಟ್ರಾಕ್‌ಕ್ರೆರ್ KA-15-T-4881	ಸಾಗರ ವಲಯ, ಸಾಗರ. ಅ.ಮೋ.ನಂ.0.36/2010-11	D10016711	T07016419F06	24.09.2021

16	ಟೀವಿಎಸ್ ವಿಕ್ರೇರ್ ಬ್ಯಾಕ್ KA-15-K-3504	ಆನಂದಪುರಂ ಪಲಯ, ಜೋರಡಿ ಅ.ಮೋ.ನಂ.0.50/2019-20	OF1L61561355	MD625AF1561L47609	29.10.2020
----	---	---	--------------	-------------------	------------

**X**  
Santoshkumar Kenchappanavar  
Deputy Conservator of Forest

**PR-1434**

### ಕರ್ನಾಟಕ ಸರ್ಕಾರ

ಸಂಖ್ಯೆ: ಸಿಪ್ 122 ಎಸ್‌ಪಿಕ್‌ಎಂ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, ಬೆಂಗಳೂರು

ದಿನಾಂಕ: 21.11.2023

#### ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದು 1966 ರ ಕಲಂ.1(3) ರನ್ನು ಅಧಿಸೂಚನೆ.

ಕರ್ನಾಟಕ ಪ್ರದೇಶಾಭಿವೃದ್ಧಿ ಕಾಯ್ದು 1966 (ಕರ್ನಾಟಕ ಕಾಯ್ದು 18:1966) ರ ಕಲಂ 1ರ ಉಪ ಕಲಂ (3) ರನ್ನು ಯಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರಕಾರವು ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕಿನ ಅಯ್ಯನಹಳ್ಳಿ, ಗರಗ, ನಾಗಲಾಪುರ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕು, ವರದಾಪುರ & ನಾರಾಯಣದೇವರಕೆರ ಗ್ರಾಮಗಳ ಅನುಸೂಚಿತ ಜಿಲ್ಲೆಗಳು ಮೀರಿಸೋಸೆಸ್ ಪೆಲ್ಟೆಟ್ಸ್ ಕಾನ್ಸಿಂಟ್ರೇಟ್ ಪ್ರೈವೆಟ್ ಲಿ., ಇವರ ಉದ್ದೇಶ “**Water Storage**” (ನೀರು ಸಂಗ್ರಹಣ ಪ್ರಟಿಕ ನಿರ್ಮಾಣ) ಯೋಜನೆಗಾಗಿ ಅವಶ್ಯವಿರುತ್ತದೆಯಾದ ಕಾರಣ ಭೂಸಾಷಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದ್ದರಿಂದ, ಈ ಕೆಳಗಿನ ಅನುಸೂಚಿತ 2ನೇ ಅಂಕಣದಲ್ಲಿ ಕಾಣಿಸಿರುವ ಸರ್ವ ನಂಬರ್ ಜಿಲ್ಲೆಗಳ ಕ್ಷೇತ್ರವನ್ನು 3ನೇ, 4ನೇ & 5ನೇ ಅಂಕಣದಲ್ಲಿ ಕಾಣಿಸಿರುವಂತೆ, ಅಂಕಣ (8) ರಿಂದ (11) ರ ವರೆಗೆ ವಿವರಿಸಿದ ಚೆಕ್ಕುಬಂದಿ (ಚತು:ಸೀಮೆ)ಯನ್ನು ಒಳಗೊಂಡಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವಿಂದು ಪ್ರಸ್ತುತ ಕಾಯ್ದುಯ ಅಧ್ಯಾಯ 7 ರಲ್ಲಿಯ ಉಪ ಬಂಧಗಳನ್ನು ಈ ಅಧಿಸೂಚನೆ ದಿನಾಂಕದಿಂದ ಚಲಾಯಿಸಲಾಗುತ್ತದೆ ಅಂತಾ ಈ ಮೂಲಕ ನಿಗದಿಪಡಿಸಿದೆ.

## ಅನುಸೂಚಿ

ಕ್ರ. ಸಂ.	ಸಾಂದ್ರೀನಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸ ಕಾರ್ಡ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ				
							ಪ್ರಾರ್ಥ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.	
1	2	3	4	5	6	7	8	9	10	11	
<b>ಜಿಲ್ಲೆ : ವಿಜಯನಗರ</b>			<b>ತಾಲ್ಲೂಕು : ಹೊಸಪೇಟೆ</b>			<b>ಹೋಬಳಿ : ಮರಿಯಮ್ನನಹಲ್ಲಿ</b>			<b>ಗಾರು : ಅಯ್ಯನಹಲ್ಲಿ</b>		
1	23/ಎ	1-60	-	1-60	0-48	ಖುಣಿ	23/ಬಿ/2ಬಿ	25/3,24/ಬಿ	23/ಬಿ/2ಬಿ	26	
2	23/ಬಿ1	0-49	0-49	-	0-15	-	22	24/ಎ	ವೆಂಕಟಪುರ ಗಾರುದ ಗಡಿ	123/ಬಿ2/ಎ	
3	23/ಬಿ2ಎ	3-00	-	3-00	0-90	ಖುಣಿ	22	23/ಬಿ/2ಬಿ	23/ಬಿ/1	23/ಬಿ/2ಬಿ	
4	23/ಬಿ2ಬಿ	7-00	-	7-00	2-10	ಖುಣಿ	22	23/ಎ	23/ಬಿ2/ಎ, 23/ಬಿ/1	26	
5	24/1	0-50	-	0-50	0-15	ಖುಣಿ	23/ಬಿ/2ಬಿ	32/2	24/ಎ	24/2	
6	24/2	0-50	-	0-50	0-15	ಖುಣಿ	23/ಬಿ/2ಬಿ	32/2	24/1	24/3	
7	24/3	0-50	-	0-50	0-15	ಖುಣಿ	23/ಬಿ/2ಬಿ	32/2	24/2	24/4	
8	24/4	1-26	-	1-26	0-38	ಖುಣಿ	23/ಬಿ/2ಬಿ	32/4	24/3	24/5	
9	24/5	1-00	-	1-00	0-30	ಖುಣಿ	24/ಬಿ	32/4	24/4	24/ಬಿ, 25/ಎ1	
10	24/ಎ	0-50	-	0-50	0-15	ಖುಣಿ	23/ಬಿ/1	32/2	ವೆಂಕಟಪುರ ಗಾರುದ ಗಡಿ	24/1	
11	24/ಬಿ	2-62	-	2-62	0-79	ಖುಣಿ	23/ಎ	24/5	24/5	25/ಎ, 25/ಬಿ	
12	25/ಎ1	2-00	-	2-00	0-60	ಖುಣಿ	25/ಬಿ	31	24/ಬಿ	25/ಎ2	
13	25/ಎ2	1-50	-	1-50	0-45	ಖುಣಿ	25/ಬಿ	31	25/ಎ1	26	
14	25/ಬಿ	1-54	-	1-54	0-46	ಖುಣಿ	23/ಎ	25/ಎ1	24/ಬಿ	25/ಎ2	

ಕ್ರ. ಸಂ.	ಸಾಂದ್ರೀನಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸ ಕಾರ್ಫರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
							ಪ್ರೋಫೆಸನ್ ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
15	31	7-50	-	7-50	-	ಖುಣಿಕು	25/ಎ1, 25/ಎ2	34/3, 34/4, 34/5	32/3, 32/4	27
16	32/1	1-00	-	1-00	0-30	ಖುಣಿಕು	32/2	33/ಎ	ನಾರಾಯಣ ದೇವರಕೆರೆ ಗ್ರಾಮದ ಗಡಿ	32/3
17	32/2	2-00	-	2-00	0-60	ಖುಣಿಕು	24/ಎ, 24/1, 24/2, 24/3	32/1	ನಾರಾಯಣ ದೇವರಕೆರೆ ಗ್ರಾಮದ ಗಡಿ	32/4
18	32/3	4-00	-	4-00	-	ಖುಣಿಕು	32/4	33/ಬಿ	32/1, 32/2	31
19	32/4	5-73	-	5-73	-	ಖುಣಿಕು	24/5, 24/4	32/3	32/2	31
20	33/ಎ	2-60	-	2-60	0-78	ಖುಣಿಕು	32/1	ನಾರಾಯಣದೇವ ರಕೆರೆ ಗ್ರಾಮದ ಗಡಿ	ನಾರಾಯಣ ದೇವರಕೆರೆ ಗ್ರಾಮದ ಗಡಿ	33/ಬಿ
21	33/ಬಿ	9-12	-	9-12	-	ಖುಣಿಕು	32/3	ನಾರಾಯಣದೇವ ರಕೆರೆ ಗ್ರಾಮದ ಗಡಿ	33/ಎ	34/1, 34/3
22	34/1	4-16	-	4-16	1-25	ಖುಣಿಕು	34/3	ನಾರಾಯಣದೇವ ರಕೆರೆ ಗ್ರಾಮದ ಗಡಿ, 33/ಬಿ	ನಾರಾಯಣ ದೇವರಕೆರೆ ಗ್ರಾಮದ ಗಡಿ, 33/ಬಿ	34/2
23	34/2	5-26	5-26	-	1-58	ಖುಣಿಕು	34/3	ನಾರಾಯಣದೇವ ರಕೆರೆ ಗ್ರಾಮದ ಗಡಿ	34/1	35
24	34/3	9-47	9-47	-	2-85	ಖುಣಿಕು	34/4, 31	34/1, 34/2	33/ಬಿ	34/4, 29
25	34/4	4-94	-	4-94	1-48	ಖುಣಿಕು	31	34/3	34/3	34/5, 30
26	34/5	2-00	-	2-00	0-60	ಖುಣಿಕು	31	34/4	34/4	30

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೨೫

ಕ್ರ. ಸಂ.	ಸಾಂದ್ರೀನಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸ ಕಾರ್ಫರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
							ಪ್ರಾವ್ಯ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
ಒಟ್ಟು	81-79	15-22	66-57							
<b>ಜಿಲ್ಲೆ : ವಿಜಯನಗರ</b> <b>ತಾಲ್ಲೂಕು : ಹೊಸಪೇಟೆ</b> <b>ಹೋಬಳಿ : ಮರಿಯಮ್ಮನಹಳ್ಳಿ</b> <b>ಗ್ರಾಮ : ಗರಗ</b>										
1	308/ಎ	2-42	2-42	-	-	-	308/ಬೀ	ಹಳ್ಳ	155	ದಾರಿ
2	308/ಬೀ	1-36	1-36	-	0-14	-	109	308/ಎ	155, 154	ದಾರಿ
ಒಟ್ಟು	3-78	3-78	-							
<b>ಜಿಲ್ಲೆ : ವಿಜಯನಗರ</b> <b>ತಾಲ್ಲೂಕು : ಹೊಸಪೇಟೆ</b> <b>ಹೋಬಳಿ : ಮರಿಯಮ್ಮನಹಳ್ಳಿ</b> <b>ಗ್ರಾಮ : ನಾಗಲಾಪುರ</b>										
1	369/1	0-83	-	0-83	0-24	ಖುಷಿಕ್	369/2	369/ಎ1	369/ಎ3	ರಸ್ತೆ
2	369/ಎ1	1-85	-	1-85	0-56	ಖುಷಿಕ್	369/ಎ1, 369/ಎ3	ಗೊಲ್ಲರಹಳ್ಳಿ ಗ್ರಾಮದ ಗಡಿ	358	ರಸ್ತೆ
ಒಟ್ಟು	2-68	-	2-68							
<b>ಜಿಲ್ಲೆ : ವಿಜಯನಗರ</b> <b>ತಾಲ್ಲೂಕು : ಹಗರಿಚೊಮ್ಮನಹಳ್ಳಿ</b> <b>ಹೋಬಳಿ : ತಂಬಕಹಳ್ಳಿ</b> <b>ಗ್ರಾಮ : ವರದಾಪುರ</b>										
1	48	89-51	89-51	-	-	-	56/ಎ	ಹಳ್ಳ	ಹಳ್ಳ	90, 78, 73, 74, 70
2	55/ಎ1	18-76	18-76	-	-	-	55/ಎ2	ಹಳ್ಳ	54	56/ಎ, 48
3	56/ಎ	17-25	17-25	-	-	-	303/ಎ	48	55/ಎ1	56/ಬೀ2, 69
4	56/ಬೀ2	1-60	1-60	-	-	-	309/ಬೀ	69	56/ಎ	68
5	58/ಸಿ	1-28	1-28	-	0-30	-	58/ಬೀ	66	58/ಬೀ	58/ಡಿ
6	303/ಎ	1-71	1-71	-	-	-	303/ಬೀ	56/ಎ	55/ಎ2	309/ಬೀ
7	309/ಬೀ	37-52	37-52	-	-	-	309/ಎ	56/ಬೀ2, 68	303/ಎ, 303/ಬೀ, 305, 306, 307	358/ಎ1, 358/ಬೀ, 66, 67

ಕ್ರ. ಸಂ.	ಸಾಂದ್ರೀನಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೇಂ	ಖರಾಬ್/ಸ ಕಾರ್ಫರಿ ವಿಸ್ತೀರ್ಣ ಎ-ಸೇಂ	ಬಾಕಿ ವಿಸ್ತೀರ್ಣ ಎ-ಸೇಂ	ಆಕಾರ ರೂ.	ತರಹ	ಚಕ್ಕಬಂದಿ			
							ಪ್ರಂಪಣ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
	ಒಟ್ಟು	167-63	167-63	-						
<b>ಜಿಲ್ಲೆ : ವಿಜಯನಗರ</b> <b>ತಾಲ್ಲೂಕು : ಹಗರಿಚೋಮ್ಮನಹಳ್ಳಿ</b> <b>ಹೋಬಳಿ : ತಂಬುಹಳ್ಳಿ</b> <b>ಗ್ರಾಮ : ನಾರಾಯಣದೇವರಕೆರೆ</b>										
1	673/ಎ1ಎ	0-56	-	0-56	0-17	ಖುಷಿಕ್	667	662	673/ಎ1ಬೀ1	667
2	673/ಎ1ಬೀ1	0-19	-	0-19	0-06	ಖುಷಿಕ್	667	662	673/ಎ1ಬೀ2	673/ಎ1ಎ
3	673/ಎ1ಬೀ2	0-36	-	0-36	0-10	ಖುಷಿಕ್	667	662	673/ಬೀ/1ಎ	673/ಎ1ಬೀ1
4	673/ಬೀ/1ಎ	3-00	-	3-00	0-90	ಖುಷಿಕ್	673/ಎ2	672	673/ಬೀ/1ಬೀ	673/ಎ1ಬೀ2
5	673/ಬೀ/1ಬೀ	6-90	-	6-90	2-07	ಖುಷಿಕ್	673/ಎ2	672	673/ಎ2	673/ಬೀ/ಎ1
6	673/ಎ1ಸಿ	0-28	-	0-28	0-08	ಖುಷಿಕ್	ಅಯ್ಯನಹಳ್ಳಿ ಗಾರ್ಮದ ಗಡಿ	673/ಎ2	673/ಎ1/ಡಿ	ಅಯ್ಯನಹಳ್ಳಿ ಗಾರ್ಮದ ಗಡಿ
7	673/ಎ1ಡಿ	0-38	-	0-38	0-12	ಖುಷಿಕ್	ಅಯ್ಯನಹಳ್ಳಿ ಗಾರ್ಮದ ಗಡಿ	673/ಎ2	673/ಎ1ಇ	673/ಎ1ಸಿ
8	673/ಎ1ಇ	0-45	-	0-45	0-14	ಖುಷಿಕ್	ಅಯ್ಯನಹಳ್ಳಿ ಗಾರ್ಮದ ಗಡಿ	673/ಎ2	673/ಎ2	673/ಎ/ಡಿ
9	673/ಎ2	0-51	0-51	-	-	-	673/ಎ1ಸಿ, 673/ಎ1ಡಿ, 673/ಎ1ಇ, 673/ಎ2, 673/ಎ3	673/ಬೀ/ 1 ಎ, 673/ಬೀ/ 1 ಬೀ, 671	673/ಎ3	667
10	673/ಎ3	0-28	-	0-28	0-09	ಖುಷಿಕ್	ಅಯ್ಯನಹಳ್ಳಿ ಗಾರ್ಮದ ಗಡಿ	673/ಎ2	673	673/ಎ2
	ಒಟ್ಟು	12-91	0-51	12-40						

**ಪ್ರೋಫ್ಲೋರ್**

ಕ್ರ.ಸಂ.	ತಾಲ್ಲೂಕಿನ ಹೆಸರು	ಗ್ರಾಮದ ಹೆಸರು	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬು/ಸರ್ಕಾರಿ ವಿಸ್ತೀರ್ಣ ಎ-ಸೆಂ	ಉಳಿಕೆ ವಿಸ್ತೀರ್ಣ ಎ-ಸೆಂ	
1	ಹೊಸಪೇಟೆ	ಅಯ್ಯನಹಳ್ಳಿ	81-79	15-22	66-57	
2		ಗರಗ	3-78	3-78	-	
3		ನಾಗಲಾಪುರ	2-68	-	2-68	
ಒಟ್ಟು			<b>88-25</b>	<b>19-00</b>	<b>69-25</b>	
1	ಹಗರಿಬೋಮುನಹಳ್ಳಿ	ವರದಾಪುರ	167-63	167-63	-	
2		ನಾರಾಯಣದೇವರಕೆರೆ	12-91	0-51	12-40	
ಒಟ್ಟು			<b>180-54</b>	<b>168-14</b>	<b>12-40</b>	
ಸಮಗ್ರ ಒಟ್ಟು			<b>268-79</b>	<b>187-14</b>	<b>81-65</b>	

ಕನಾಡ ರಾಜ್ಯಪಾಲರ ಆದೇಶದ ಆನುಸಾರ  
ಮತ್ತು ಅವರ ಹೆಸರಿನಲ್ಲಿ

(ಭೀಮಪ್ಪ ಪ. ಅಚೂರ್)  
ಸರ್ಕಾರದ ಆಧೀನ ಕಾರ್ಯದರ್ಶಿ (ಕ್ಷ.ಆ)  
ವಾರ್ಷಿಕ ಮತ್ತು ಕ್ರಾಸ್ ಇಲಾಖೆ

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಎ 122 ಎಸ್‌ಪಿಕೋ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, ಬೆಂಗಳೂರು

ದಿನಾಂಕ: 21.11.2023

### ಕರ್ನಾಟಕ ಕ್ಷೇತ್ರಕಾ ಪ್ರದೇಶಾಭಿವೃದ್ಧಿ ಕಾಯ್ದು 1966 ರ ಕಲಂ.3(1) ರನ್ವಯ ಅಧಿಸೂಚನೆ.

ಕರ್ನಾಟಕ ಪ್ರದೇಶಾಭಿವೃದ್ಧಿ ಕಾಯ್ದು 1966 (ಕರ್ನಾಟಕ ಕಾಯ್ದು 18:1966) ನೇಡ್ವರ ಕಲಂ 3ರ ಉಪ ಕಲಂ (1) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕಿನ ಅಯ್ಯನಹಳ್ಳಿ, ಗರಗ, ನಾಗಲಾಪುರ ಮತ್ತು ಹಗರಿಬೋಮ್ಮನಹಳ್ಳಿ ತಾಲ್ಲೂಕು, ವರದಾಪುರ & ನಾರಾಯಣದೇವರಕೆರ ಗ್ರಾಮಗಳ ಅನುಸಾಚಿಯಲ್ಲಿ ತೀಳಿಸಲಾಗಿರುವ ಜಮೀನುಗಳು ಮಿರಿಸೋಸೆಸ್‌ನ ಪೆಲ್ಲೆಟ್‌ ಕಾನ್ವಿಂಟ್‌ ಪ್ರೈವೇಟ್‌ ಲಿ., ಇವರ “**Water Storage**” (ನೀರು ಸಂಗ್ರಹಣ ಘಟಕ ನಿರ್ಮಾಣ) ಯೋಜನೆಗಾಗಿ ಅಂಕಣ (2) ರಲ್ಲಿ ಕಾಣಿಸಿರುವ ಸರ್ವೇ ನಂಬರ್ ಜಮೀನಿನ ಕ್ಷೇತ್ರವನ್ನು ಅಂಕಣ (3) (4) (5) ರಲ್ಲಿ ಕಾಣಿಸಿರುವಂತೆ, ಅಂಕಣ (8) ರಿಂದ (11) ರವರೆಗೆ ಲಿವರಿಸಿದ ಚೆಕ್ಕುಬಂದಿ (ಚತು:ಸೀಮೆ)ಯನ್ನು ಒಳಗೊಂಡಿರುವ ಪ್ರದೇಶವನ್ನು ಕ್ಷೇತ್ರಕಾ ಪ್ರದೇಶವೆಂದು ಪ್ರಸ್ತುತ ಕಾಯ್ದು ಉದ್ದೇಶದನ್ವಯ ಫೋಷಿಸುತ್ತದೆ.

### ಅನುಸೂಚಿ

ಕ್ರ. ಸಂ .	ಸಾಫ್ಟ್‌ಡ್ರಿಫ್ಟ್ ಡಿಸ್ಟ್ರಿಕ್ಟ್ ಸರ್ವೆ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚೆಕ್ಕುಬಂದಿ			
							ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಕಣ ಸ.ನಂ.
1	2	3	4	5	6	7	8	9	10	11

ಚಿಲ್ಲೆ : ವಿಜಯನಗರ

ತಾಲ್ಲೂಕು : ಹೊಸಪೇಟೆ

ಹೋಬಳಿ : ಮರಿಯಮ್ಮನಹಳ್ಳಿ

ಗ್ರಾಮ : ಅಯ್ಯನಹಳ್ಳಿ

1	23/ಎ	1-60	-	1-60	0-48	ಖುಷಿ	23/ಬಿ/2ಬಿ	25/3,24/ಬಿ	23/ಬಿ/2ಬಿ	26
---	------	------	---	------	------	------	-----------	------------	-----------	----

ಖಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೨೬

ಕ್ರ. ಸಂ .	ಸಾಮ್ಲಿನವ ಡಿಸ್ಟ್ರಿಕ್ಟ್ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್ / ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚಕ್ಕಬಂದಿ			
							ಪ್ರೋವೆನ್ಸ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
2	23/ಬಿ1	0-49	0-49	-	0-15	-	22	24/ಎ	ವೆಂಕಟಪುರ ಗಾಂಡಿಗಡಿ	123/ಬಿ2/ಎ
3	23/ಬಿ2ಎ	3-00	-	3-00	0-90	ಖುಣಿ	22	23/ಬಿ/2ಬಿ	23/ಬಿ/1	23/ಬಿ/2ಬಿ
4	23/ಬಿ2ಬಿ	7-00	-	7-00	2-10	ಖುಣಿ	22	23/ಎ	23/ಬಿ2/ಎ, 23/ಬಿ/1	26
5	24/1	0-50	-	0-50	0-15	ಖುಣಿ	23/ಬಿ/2ಬಿ	32/2	24/ಎ	24/2
6	24/2	0-50	-	0-50	0-15	ಖುಣಿ	23/ಬಿ/2ಬಿ	32/2	24/1	24/3
7	24/3	0-50	-	0-50	0-15	ಖುಣಿ	23/ಬಿ/2ಬಿ	32/2	24/2	24/4
8	24/4	1-26	-	1-26	0-38	ಖುಣಿ	23/ಬಿ/2ಬಿ	32/4	24/3	24/5
9	24/5	1-00	-	1-00	0-30	ಖುಣಿ	24/ಬಿ	32/4	24/4	24/ಬಿ, 25/ಎ
10	24/ಎ	0-50	-	0-50	0-15	ಖುಣಿ	23/ಬಿ/1	32/2	ವೆಂಕಟಪುರ ಗಾಂಡಿಗಡಿ	24/1
11	24/ಬಿ	2-62	-	2-62	0-79	ಖುಣಿ	23/ಎ	24/5	24/5	25/ಎ, 25/ಬಿ
12	25/ಎ1	2-00	-	2-00	0-60	ಖುಣಿ	25/ಬಿ	31	24/ಬಿ	25/ಎ2

ಕ್ರ. ಸಂ .	ಸಾಮ್ದಿನವೆ ಡಿಸ್ಟ್ರಿಕ್ಟ್ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್ / ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚಕ್ಕಬಂದಿ			
							ಪ್ರೋವೆ ಸ.ನಂ.	ಪತ್ರಿಕೆ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
13	25/ಎ2	1-50	-	1-50	0-45	ಖುಣಿ	25/ಬಿ	31	25/ಎ1	26
14	25/ಬಿ	1-54	-	1-54	0-46	ಖುಣಿ	23/ಎ	25/ಎ1	24/ಬಿ	25/ಎ2
15	31	7-50	-	7-50	-	ಖುಣಿ	25/ಎ1, 25/ಎ2	34/3, 34/4, 34/5	32/3, 32/4	27
16	32/1	1-00	-	1-00	0-30	ಖುಣಿ	32/2	33/ಎ	ನಾರಾಯಣ ದೇವರಕೆರೆ ಗ್ರಾಮದ ಗಡಿ	32/3
17	32/2	2-00	-	2-00	0-60	ಖುಣಿ	24/ಎ, 24/1, 24/2, 24/3	32/1	ನಾರಾಯಣ ದೇವರಕೆರೆ ಗ್ರಾಮದ ಗಡಿ	32/4
18	32/3	4-00	-	4-00	-	ಖುಣಿ	32/4	33/ಬಿ	32/1, 32/2	31
19	32/4	5-73	-	5-73	-	ಖುಣಿ	24/5, 24/4	32/3	32/2	31
20	33/ಎ	2-60	-	2-60	0-78	ಖುಣಿ	32/1	ನಾರಾಯಣ ದೇವರಕೆರೆ ಗ್ರಾಮದ ಗಡಿ	ನಾರಾಯಣ ದೇವರಕೆರೆ ಗ್ರಾಮದ ಗಡಿ	33/ಬಿ
21	33/ಬಿ	9-12	-	9-12	-	ಖುಣಿ	32/3	ನಾರಾಯಣ ದೇವರಕೆರೆ ಗ್ರಾಮದ ಗಡಿ	33/ಎ	34/1, 34/3

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೮೮

ಕ್ರ. ಸಂ	ಸಾಮ್ಲಿನವೆ ಡಿಸ್ಟ್ರಿಕ್ಟ್ ಸರ್ವೆ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚಕ್ಕಬಂದಿ			
							ಪ್ರೋವೆ ಸ.ನಂ.	ಪತ್ರಿಕೆ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
22	34/1	4-16	-	4-16	1-25	ಖುಷಿ	34/3	ನಾರಾಯಣ ದೇವರಕೆರೆ ಗ್ರಾಮದ ಗಡಿ	ನಾರಾಯಣ ದೇವರಕೆರೆ ಗ್ರಾಮದ ಗಡಿ, 33/ಬಿ	34/2
23	34/2	5-26	5-26	-	1-58	ಖುಷಿ	34/3	ನಾರಾಯಣ ದೇವರಕೆರೆ ಗ್ರಾಮದ ಗಡಿ	34/1	35
24	34/3	9-47	9-47	-	2-85	ಖುಷಿ	34/4, 31	34/1, 34/2	33/ಬಿ	34/4, 29
25	34/4	4-94	-	4-94	1-48	ಖುಷಿ	31	34/3	34/3	34/5, 30
26	34/5	2-00	-	2-00	0-60	ಖುಷಿ	31	34/4	34/4	30
ಒಟ್ಟು		<b>81-79</b>	<b>15-22</b>	<b>66-57</b>						

ಜಿಲ್ಲೆ : ವಿಜಯನಗರ

ತಾಲ್ಲೂಕು : ಹೊಸಪೇಟೆ

ಹೋಬಳಿ : ಮರಿಯಮ್ಮನಹಳ್ಳಿ

ಗ್ರಾಮ : ಗರಗ

1	308/ಎ	2-42	2-42	-	-	-	308/ಬಿ	ಹಳ್ಳಿ	155	ದಾರಿ
2	308/ಬಿ	1-36	1-36	-	0-14	-	109	308/ಎ	155, 154	ದಾರಿ

ಕ್ರ. ಸಂ	ಸಾಮ್ದಿನಿನ ಪಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಚ್/ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚಕ್ಕಬಂದಿ			
							ಪ್ರೋವೆ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
ಒಟ್ಟು	3-78	3-78	-							
<b>ಜಿಲ್ಲೆ : ವಿಜಯನಗರ ನಾಗಲಾಪುರ</b>										
<b>ತಾಲ್ಲೂಕು : ಹೊಸಪೇಟೆ</b>										
1	369/1	0-83	-	0-83	0-24	ಖುಷಿ	369/2	369/ಎ1	369/ಎ3	ರಸ್ತೆ
2	369/ಎ1	1-85	-	1-85	0-56	ಖುಷಿ	369/ಎ1, 369/ಎ3	ಗೊಲ್ಲರಹಳ್ಳಿ ಗಾರುದ ಗಡಿ	358	ರಸ್ತೆ
ಒಟ್ಟು	2-68	-		2-68						
<b>ಜಿಲ್ಲೆ : ವಿಜಯನಗರ</b>										
<b>ತಾಲ್ಲೂಕು : ಹಗರಿಚೋಮೈನಹಳ್ಳಿ</b>										
1	48	89-51	89-51	-	-	-	56/ಎ	ಹಳ್ಳೆ	ಹಳ್ಳೆ	90, 78, 73, 74, 70
2	55/ಎ1	18-76	18-76	-	-	-	55/ಎ2	ಹಳ್ಳೆ	54	56/ಎ, 48
3	56/ಎ	17-25	17-25	-	-	-	303/ಎ	48	55/ಎ1	56/ಎ2, 69
4	56/ಎ2	1-60	1-60	-	-	-	309/ಬಿ	69	56/ಎ	68
5	58/ಬಿ	1-28	1-28	-	0-30	-	58/ಬಿ	66	58/ಬಿ	58/ಡಿ

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೮೨

ಕ್ರ. ಸಂ	ಸಾಮ್ಲಿನಹಿ ಡಿಸ್ಟ್ರಿಕ್ಟ್ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಚ್/ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚಕ್ಕಬಂದಿ				
							ಪ್ರೋವೆನ್ಸ್ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.	
1	2	3	4	5	6	7	8	9	10	11	
6	303/ಎ	1-71	1-71	-	-	-	303/ಬೀ	56/ಎ	55/ಎ2	309/ಬೀ	
7	309/ಬೀ	37-52	37-52	-	-	-	309/ಎ	56/ಬೀ2, 68	303/ಎ, 303/ಬೀ, 305, 306, 307	358/ಎ1, 358/ಬೀ, 66, 67	
ಒಟ್ಟು		<b>167-63</b>	<b>167-63</b>	-							
<b>ಚಿಲ್ಡ್ : ವಿಜಯನಗರ</b>			<b>ತಾಲ್ಲೂಕು : ಹಗೆರಿಚೊಮ್ಮೆನಹಳ್ಳಿ</b>			<b>ಹೋಬಳಿ : ತಂಬುಹಳ್ಳಿ</b>			<b>ಗ್ರಾಮ : ನಾರಾಯಣದೇವರಕೆರೆ</b>		
1	673/ಎ1ಎ	0-56	-	0-56	0-17	ಖುಷಿ	667	662	673/ಎ1ಬೀ1	667	
2	673/ಎ1ಬೀ1	0-19	-	0-19	0-06	ಖುಷಿ	667	662	673/ಎ1ಬೀ2	673/ಎ1ಎ	
3	673/ಎ1ಬೀ2	0-36	-	0-36	0-10	ಖುಷಿ	667	662	673/ಬೀ/1ಎ	673/ಎ1ಬೀ1	
4	673/ಬೀ/1ಎ	3-00	-	3-00	0-90	ಖುಷಿ	673/ಎ2	672	673/ಬೀ/1ಬೀ	673/ಎ1ಬೀ2	
5	673/ಬೀ/1ಬೀ	6-90	-	6-90	2-07	ಖುಷಿ	673/ಎ2	672	673/ಎ2	673/ಬೀ/ಎ1	
6	673/ಎ1ಸಿ	0-28	-	0-28	0-08	ಖುಷಿ	ಅಯ್ಯನಹಳ್ಳಿ ಗ್ರಾಮದ ಗಡಿ	673/ಎ2	673/ಎ1/ಡಿ	ಅಯ್ಯನಹಳ್ಳಿ ಗ್ರಾಮದ ಗಡಿ	
7	673/ಎ1ಡಿ	0-38	-	0-38	0-12	ಖುಷಿ	ಅಯ್ಯನಹಳ್ಳಿ ಗ್ರಾಮದ ಗಡಿ	673/ಎ2	673/ಎ1ಇ	673/ಎ1ಸಿ	

ಕ್ರ. ಸಂ	ಸಾಮ್ಲಿನವೆ ಡಿಸ್ಟ್ರಿಕ್ಟ್ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹೆ	ಚಕ್ಕಬಂದಿ			
							ಪ್ರೋವೆ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11
8	673/ಎ1ಇ	0-45	-	0-45	0-14	ಖುಷಿ	ಅಯ್ಯನಹಳ್ಳಿ ಗ್ರಾಮದ ಗಡಿ	673/ಎ2	673/ಎ2	673/ಎ/ಡಿ
9	673/ಎ2	0-51	0-51	-	-	-	673/ಎ1ಸೀ, 673/ಎ1ಡಿ, 673/ಎ1ಇ, 673/ಎ2, 673/ಎ3	673/ಬಿ/ 1ಎ, 673/ಬಿ/ 1ಬಿ, 671	673/ಎ3	667
10	673/ಎ3	0-28	-	0-28	0-09	ಖುಷಿ	ಅಯ್ಯನಹಳ್ಳಿ ಗ್ರಾಮದ ಗಡಿ	673/ಎ2	673	673/ಎ2
ಒಟ್ಟು		12-91	0-51	12-40						

### ಫೋಟೋ.

ಕ್ರ.ಸಂ.	ತಾಲೂಕಿನ ಹೆಸರು	ಗ್ರಾಮದ ಹೆಸರು	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸರ್ಕಾರಿ ವಿಸ್ತೀರ್ಣ ಎ-ಸೆಂ	ಉತ್ತಿಂತ ವಿಸ್ತೀರ್ಣ ಎ-ಸೆಂ
1	ಹೊಸಪೆಟೆ	ಅಯ್ಯನಹಳ್ಳಿ	81-79	15-22	66-57
2		ಗರಗ	3-78	3-78	-

ಖಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ಸವೆಂಬರ, ೨೦೨೨

೨೮೮

3		ನಾಗಲಾಪುರ	2-68	-	2-68	
<b>ಒಟ್ಟು</b>			<b>88-25</b>	<b>19-00</b>	<b>69-25</b>	
1	ಹಗೆರಿಬೊಮ್ಮೆನಹಳ್ಳಿ	ವರದಾಪುರ	167-63	167-63	-	
2		ನಾರಾಯಣದೇವರಕೆರೆ	12-91	0-51	12-40	
<b>ಒಟ್ಟು</b>			<b>180-54</b>	<b>168-14</b>	<b>12-40</b>	
<b>ಸಮಗ್ರ ಒಟ್ಟು</b>			<b>268-79</b>	<b>187-14</b>	<b>81-65</b>	

ಕರ್ನಾಟಕ ರಾಜ್ಯಪಾಲರ ಅದೇಶದ ಅನುಸಾರ  
ಮತ್ತು ಅವರ ಹೆಸರಿನಲ್ಲಿ

(ಭೀಮಪ್ಪ ಪ. ಅಚೂರ್)

ಸರ್ಕಾರದ ಅಧಿನ ಕಾರ್ಯದಲ್ಲಿ (ಕೆ.ಆ)

ವಾರ್ಷಿಕ ಮತ್ತು ಕ್ರಾರಿಕೆ ಇಲಾಖೆ

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಇ 122 ಎಸ್‌ಪಿಕೋ(ಇ) 2023

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, ಬೆಂಗಳೂರು

ದಿನಾಂಕ: 21.11.2023

### ಕರ್ನಾಟಕ ಕ್ರಾರಿಕಾ ಪ್ರದೇಶಾಭಿವೃದ್ಧಿ ಕಾಯ್ದು 1966 ರ ಕಲಂ.28(1) ರನ್ನು ಅಧಿಸೂಚನೆ.

ವಿಜಯನಗರ ಜಿಲ್ಲೆ, ಹೊಸವೆರೆಡೆ ತಾಲುಕ್ಕಿನ ಅಯ್ಯನಹಳ್ಳಿ, ಗರಗ, ನಾಗಲಾಪುರ ಮತ್ತು ಹಗರಿಬೊಮ್ಮನಹಳ್ಳಿ ತಾಲುಕ್ಕು, ವರದಾಪುರ & ನಾರಾಯಣದೇವರಕೆರೆ ಗ್ರಾಮಗಳ ಅನುಸೂಚಿಯಲ್ಲಿ ತಿಳಿಸಲಾಗಿರುವ ಜಮೀನುಗಳು ಮುರಿಸೋಸೆಸ್ ಪೆಲ್ಲೆಟ್ ಕಾನ್ಸಂಟ್ರೇಟ್ ಪ್ರೈವೆಟ್ ಲಿ., ಇವರ “Water Storage” (ನೀರು ಸಂಗ್ರಹಣ ಘಟಕ ನಿರ್ಮಾಣ) ಯೋಜನೆಗಾಗಿ ಅವಶ್ಯವಿರುತ್ತದೆಯಾದ ಕಾರಣ ಭೂಸಾಷಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಆದ್ದರಿಂದ, ಕರ್ನಾಟಕ ಕ್ರಾರಿಕಾ ಪ್ರದೇಶಾಭಿವೃದ್ಧಿ ಕಾಯ್ದು 1966ರ (ಕರ್ನಾಟಕ ಕಾಯ್ದು 18:1966)ರ ಕಲಂ 28ರ ಉಪ ಕಲಂ (1) ರನ್ನು ಯಾಹಾ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಸದರಿ ಜಮೀನುಗಳನ್ನು ಸಾಫ್ತಾರ್ಡಿನಪಡಿಸಿಕೊಳ್ಳಲು ಉದ್ದೇಶಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಪ್ರಸ್ತುತ ಕಾಯ್ದು ಕಲಂ 35 ರ ಮೇರೆಗೆ ಸರಕಾರವು ಅನುಸೂಚಿಯಲ್ಲಿ ತಿಳಿಸಲಾದ ಸದರಿ ಜಮೀನುಗಳಲ್ಲಿ ಅಳತೆ ಮತ್ತು ಇನ್ನಿತರೆ ಕಾರ್ಯಗಳಿಗಾಗಿ ಪ್ರವೇಶಿಸುವ ಯಾವುದೇ ವ್ಯಕ್ತಿಗಳ ಕಾರ್ಯದಲ್ಲಿ ಮಧ್ಯ ಪ್ರವೇಶಿಸುವುದಾಗಲೇ, ಅಥವಾ ಅವರನ್ನು ತಡೆಯುವುದಾಗಲೇ, ಮಾಡಬಾರದಾಗಿ ಪ್ರಸ್ತುತ ಜಮೀನುಗಳಲ್ಲಿ ಆಸಕ್ತಿ ಇರುವವರಿಗೆಲ್ಲಾ ಈ ಮೂಲಕ ಎಚ್ಚರಿಸಲಾಗಿದೆ. ಸದರಿ ಜಮೀನಿನ ಮಾರಾಟ, ವಿಲೇವಾರಿ, ಗುತ್ತಿಗ ಅಡಮಾನ, ಹಸ್ತಾಂತರ ವಿನಿಮಯ ಅಥವಾ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ವಚ್ಚೆ ಭೂ ಅಭಿವೃದ್ಧಿ ಕಾರ್ಯಗಳನ್ನು ಕ್ರಾರಿಕುವುದು ಅಥವಾ ಜಮೀನಿನಿಂದ ಮಣ್ಣ ಮರಳು ಇತ್ಯಾದಿಗಳನ್ನು ತೆಗೆಯುವ ಕಾರ್ಯವನ್ನು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದ ನಂತರ ವಿಶೇಷ ಭೂಸಾಷಾಧೀನ ಅಧಿಕಾರಿಗಳು, ಕರ್ನಾಟಕ ಕ್ರಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ದಾವಣಗರೆ ಇವರ ಮಂಜೂರಾತಿಯನ್ನು ಪಡೆಯದೇ ಮಾಡಿದ ಹಕ್ಕದಲ್ಲಿ ಕೇಂದ್ರಿಯ ಭೂಸಾಷಾಧೀನ ಕಾಯ್ದು 1894 ರ ಕಲಂ.24(7) ಮೇರೆಗೆ ಪರಿಹಾರಧನ ನೀಡಿಕೆಗೆ

ಪರಿಗಳಿಸುವುದಿಲ್ಲ ಮತ್ತು ಸದರಿ ಜಮೀನು ಸಮತಮ್ಮಗೊಳಿಸಲು ಅಗತ್ಯವೇನಿಸುವ ವಚ್ಚವನ್ನು ಪರಿಹಾರದ ಧನದಲ್ಲಿ ಕಟ್ಟಾಯಿಸಲಾಗುವುದೆಂದು ಹಾಗೂ ಅಧಿಕೃತವಾಗಿ ಸಾಫ್ಟ್‌ಡಿನೆಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಸದರಿ ಜಮೀನಿನ ಒಂದು ಕರಡು ನಕ್ಷೆಯನ್ನು ವಿಶೇಷ ಭೂಸಾಫ್ಟ್‌ಡೀನಾಧಿಕಾರಿಗಳು, ಕರ್ನಾಟಕ ಕ್ಷೋರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ಲಾರು ಕ್ಷೋರಿಕಾ ಪ್ರದೇಶ, ಪಿ.ಬಿ ರಸ್ತೆ, ದಾವಣಗೆರೆ-577006 ಇವರ ಕಾಯಾರಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

### ಅನುಸೂಚಿ:

ಕ್ರ. ಸಂ .	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟ್‌ಡಿನೆಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರಾ ವ್ಯ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
<b>ಜಿಲ್ಲೆ : ವಿಜಯನಗರ</b>				<b>ತಾಲೂಕು : ಹೊಸಪೇಟೆ</b>				<b>ಹೋಬಳಿ : ಮರಿಯಮುನಹಳ್ಳಿ</b>				<b>ಗ್ರಾಮ : ಅಯ್ಯನಹಳ್ಳಿ</b>
1	ಮೆರಿಸೋನ್‌ ಪೆಲೆಟ್ಸ್ ಕಾನ್ಸಂಟ್ರೇಟ್ ಪ್ರೈವೇಟ್ ಲೀಮಿಟೆಡ್ ಸಂಡೂರು ಇವರ ಪರವಾಗಿ ಜನರಲ್ ಮ್ಯಾನೇಜರ್.	ಸ್ಟೋರೆ	23/ಎ	1-60	-	1-60	0-48	ಖಾಸ್ತ	23/ಬಿ/ 2ಬಿ	25/3, 24/ಬಿ	23/ಬಿ/ 2ಬಿ	26
2	ಅನಾಧಿನ	-	23/ಬಿ1	0-49	0-49	-	0-15	-	22	24/ಎ	ವೆಂಕ ಟಾಪ್‌ರ ಗ್ರಾಮದ ಗಡಿ	123/ಬಿ2/ ಎ

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಮ್ರಾಜ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವರ್ಷ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
3	ಹರಿಜನ ಹುಲಿಗೆವ್ವ ಗಂಡ ರಾಮಪ್ಪ	ಸ್ಪ್ರಾಟೆ	23/ಬಿ2ಎ	3-00	-	3-00	0-90	ಖುಷಿ	22	23/ಬಿ/ 2ಬೀ	23/ಬಿ/ 1	23/ಬಿ/2ಬೀ
4	1)ಹರಿಜನ ಕೆರ್ಕಿಂಹೆಲ್ಲಿ ಅಂಬವ್ವ ಬಿನಾ ಹರಿಜನ ಕೆರ್ಕಿಂಹೆಲ್ಲಿ ನಾಗಪ್ಪ (5-00) 2)ಕೆ.ಅಂಬಿಕ ಕೋ. ಕೆ.ರಾಮಾಂಜನಿ (0-25) 3)ನಾಗಪ್ಪ ಕೋ. ಅಂಕಲೇಶ (0-25) 4)ಹೆಚ್.ಲಕ್ಷ್ಮೀದೇ ವಿ ತಾಯಿ ಅಂಬವ್ವ (0-25) 5)ಹೆಚ್.ಜೀಲ್ಯಾತೆ ಕೋ. ಹೆಚ್. ಕೆಂಚಪ್ಪ (0-25) 6)ಕೆ.ವೆಂಕಟೇಶ	ಸ್ಪ್ರಾಟೆ	23/ಬಿ2ಬೀ	7-00	-	7-00	2-10	ಖುಷಿ	22	23/ಎ	23/ಬಿ2 /ಎ,23/ ಬಿ/1	26

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೨೬೮೯

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಮಾನ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವರ್ಷ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ತಾಯಿ ಕೆ. ಅಂಬಂತ್ (0-75) 7)ಹೆಚ್.ಪವಿತ್ರ ಕೋಂ. ಹೆಚ್. ನಾಗರಾಜ (0-25)											
5	ಮು  ರಿಸೋನ್‌ಎಂಟ್ ಪೆಲೆಟ್ಸ್ ಕಾನ್‌ಎಂಟ್‌ರ್ ಪ್ರೈವೇಟ್ ಲಿಮಿಟೆಡ್ ಸಂಡೂರು ಇವರ ಪರವಾಗಿ ಜನರಲ್ ಮಾನೇಜರ್.	ಸ್ಪ್ರಾಟ	24/1	0-50	-	0-50	0-15	ಖುಷಿ	23/ಬಿ/ 2ಬಿ	32/2	24/ಎ	24/2
6	ಮು  ರಿಸೋನ್‌ಎಂಟ್ ಪೆಲೆಟ್ಸ್ ಕಾನ್‌ಎಂಟ್‌ರ್ ಪ್ರೈವೇಟ್ ಲಿಮಿಟೆಡ್ ಸಂಡೂರು ಇವರ ಪರವಾಗಿ ಜನರಲ್ ಮಾನೇಜರ್.	ಸ್ಪ್ರಾಟ	24/2	0-50	-	0-50	0-15	ಖುಷಿ	23/ಬಿ/ 2ಬಿ	32/2	24/1	24/3

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಮ್ರಾಜ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವ್ಯ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
7	ಮು  ರಿಸೋನ್‌ ಪೆಲೆಟ್ಸ್ ಕಾನ್ಸಿಂಟ್ರೇಟ್ ಪ್ರೈವೆಟ್ ಲಿಮಿಟೆಡ್ ಸಂಡೂರು ಇವರ ಪರವಾಗಿ ಜನರಲ್ ಮ್ಯಾನೇಜರ್.	ಸ್ಪೂಟೆ	24/3	0-50	-	0-50	0-15	ಖುಷಿ	23/ಬೀ/ 2ಬಿ	32/2	24/2	24/4
8	ಮು  ರಿಸೋನ್‌ ಪೆಲೆಟ್ಸ್ ಕಾನ್ಸಿಂಟ್ರೇಟ್ ಪ್ರೈವೆಟ್ ಲಿಮಿಟೆಡ್ ಸಂಡೂರು ಇವರ ಪರವಾಗಿ ಜನರಲ್ ಮ್ಯಾನೇಜರ್.	ಸ್ಪೂಟೆ	24/4	1-26	-	1-26	0-38	ಖುಷಿ	23/ಬೀ/ 2ಬಿ	32/4	24/3	24/5
9	ಮು  ರಿಸೋನ್‌ ಪೆಲೆಟ್ಸ್ ಕಾನ್ಸಿಂಟ್ರೇಟ್ ಪ್ರೈವೆಟ್	ಸ್ಪೂಟೆ	24/5	1-00	-	1-00	0-30	ಖುಷಿ	24/ಬೀ	32/4	24/4	24/ಬೀ, 25/ಎ1

ಕ್ರ. ಸಂ .	ಖಾಗದಾರರ ಹೆಸರು	ಅನುಭ ವದಾರ ರ ಹೆಸರು	ಸಾಮ್ರಾಜ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವ್ಯ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಲೀಲಿಟೆಡ್ ಸಂಡೊರು ಇವರ ಪರವಾಗಿ ಜನರಲ್ ಮ್ಯಾನೇಜರ್.											
10	ಮೆರಿಸೋನ್ ಪೆಲೆಟ್ಸ್ ಕಾನ್ಸಂಟ್ರೇಟ್ ಪ್ರೈವೆಟ್ ಲೀಲಿಟೆಡ್ ಸಂಡೊರು ಇವರ ಪರವಾಗಿ ಜನರಲ್ ಮ್ಯಾನೇಜರ್.	ಸ್ಪೂತ	24/ಎ	0-50	-	0-50	0-15	ಖುಷಿ	23/ಬಿ/ 1	32/2	ವೆಂಕ ಟಿಪ್ಪರ ಗ್ರಾಮ ದ ಗಡಿ	24/1
11	ಮೆರಿಸೋನ್ ಪೆಲೆಟ್ಸ್ ಕಾನ್ಸಂಟ್ರೇಟ್ ಪ್ರೈವೆಟ್ ಲೀಲಿಟೆಡ್ ಸಂಡೊರು ಇವರ ಪರವಾಗಿ ಜನರಲ್	ಸ್ಪೂತ	24/ಬಿ	2-62	-	2-62	0-79	ಖುಷಿ	23/ಎ	24/5	24/5	25/ಎ, 25/ಬಿ

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಮ್ರಾಜ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವರ್	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಮ್ಯಾನೇಜರ್.											
12	ಮು  ರಿಸೋನ್‌ಎಂಟ್ ಪೆಲೆಟ್‌ ಕಾನ್‌ಎಂಟ್‌ರ್‌ ಪ್ರೈವೆಟ್‌ ಲೀಎಟ್‌ ಸಂಡೊರು ಇವರ ಪರವಾಗಿ ಜನರಲ್ ಮ್ಯಾನೇಜರ್.	ಸ್ಪ್ರಾಟೆ	25/ಎ1	2-00	-	2-00	0-60	ಖಾಸಿಕ್	25/ಬೀ	31	24/ಬೀ	25/ಎ2
13	1) ಕ್ರ. ಭೀಮಪ್ಪ ಬಿನಾ ದಿವಂಗತ ಈಡಿಗರ ದೊಡ್ಡ ಹನುಮಂತಪ್ಪ 2) ಹುಸೇನಪ್ಪ ಬಿನಾ ದಿವಂಗತ ದೊಡ್ಡ ಹನುಮಂತಪ್ಪ 3) ಹನುಮಂತ ಪ್ಪ ಬಿನಾ	ಸ್ಪ್ರಾಟೆ	25/ಎ2	1-50	-	1-50	0-45	ಖಾಸಿಕ್	25/ಬೀ	31	25/ಎ1	26

ಕ್ರ. ಸಂ .	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಮಾನ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ದಿವಂಗತ ದೊಡ್ಡ ಹನುಮಂತಪ್ 4)ಅಂಬವ್ ಬಿನ್ ದಿವಂಗತ ದೊಡ್ಡ ಹನುಮಂತಪ್ 5)ಈಡಿಗರ ಹನುಮಜ್ಞ ಬಿನ್ ದಿವಂಗತ ದೊಡ್ಡ ಹನುಮಂತಪ್ 6)ನರಸಪ್ಪ ಬಿನ್ ದಿವಂಗತ ದೊಡ್ಡ ಹನುಮಂತಪ್											
14	ಮೆಲ್ಲಿಸೋನ್ ಪೆಲೆಟ್ಸ್ ಕಾನ್ಸಂಟ್ರೇಟ್ ಪ್ರೈವೇಟ್ ಲಿಮಿಟೆಡ್ ಸಂಡೂರು ಇವರ ಪರವಾಗಿ	ಸ್ಟೋರ್	25/ಬಿ	1-54	-	1-54	0-46	ಖುಣಿ	23/ಎ	25/ಎ1	24/ಬಿ	25/ಎ2

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟ್‌ಡ್ರಿನ್ ಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವರ್ಷ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಜನರಲ್ ಮ್ಯಾನೇಜರ್.											
15	ಡೈರೆಕ್ಟರ್ ಹನುಮಾನ್ ಇನ್‌ಪ್ಲೋ ಎನ್‌ಜಿಇ ಪ್ರೆ.ಲಿ.- (ಭೂ.ಪ)	ಸ್ಪೂಟೆ	31	7-50	-	7-50	-	ಖಾಸಿ	25/ಎ1, 25/ಎ2	34/3, 34/4, 34/5	32/3, 32/4	27
16	ಮುಖ್ಯಾರ್ಥಿಸ್ ಪೆಲೆಟ್ಸ್ ಕಾನ್ಸಂಟ್ರೇಟ್ ಪ್ರೈವೆಟ್ ಲಿಮಿಟೆಡ್	ಸ್ಪೂಟೆ	32/1	1-00	-	1-00	0-30	ಖಾಸಿ	32/2	33/ಎ	ನಾರಾಯಣ ದೇವರ ಕೆರೆ ಗ್ರಾಮದ ಗಡಿ	32/3
17	ಈಡಿಗರ್ ಸೋಗಿ ಗಂಗಮ್ ಗಂಡ ಈಡಿಗರ್ ಹನುಮಂತಪ್	ಸ್ಪೂಟೆ	32/2	2-00	-	2-00	0-60	ಖಾಸಿ	24/ಎ2, 4/1, 24/2,2 4/3	32/1	ನಾರಾಯಣ ದೇವರ ಕೆರೆ ಗ್ರಾಮದ ಗಡಿ	32/4
18	ಡೈರೆಕ್ಟರ್ ಹನುಮಾನ್ ಇನ್‌ಪ್ಲೋ	ಸ್ಪೂಟೆ	32/3	4-00	-	4-00	-	ಖಾಸಿ	32/4	33/ಬಿ	32/1, 32/2	31

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟ್‌ಡ್ರಿನ ಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವರ್ಚನ್	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಎನ್‌ಜೆಎ ಪ್ರೈ. ಲಿ.- (ಭೂ.ಪ)											
19	ಡ್ರೆಕ್ಕರ್ ಹನುಮಾನ್ ಇನ್‌ಪ್ಲೋ ಎನ್‌ಜೆಎ ಪ್ರೈ. ಲಿ.- (ಭೂ.ಪ)	ಸ್ಪ್ರಾಟ್	32/4	5-73	-	5-73	-	ಖುಣಿಕ್	24/5, 24/4	32/3	32/2	31
20	ಮೆರಿಸೋನ್ ಪೆಲೆಟ್ಸ್ ಕಾನ್ಸಿಂಟ್ರೇಟ್ ಪ್ರೈವೆಟ್ ಲಿಮಿಟೆಡ್	ಸ್ಪ್ರಾಟ್	33/೬	2-60	-	2-60	0-78	ಖುಣಿಕ್	32/1	ನಾರಾ ಯಣ ದೇವರ ಕರೆ ಗ್ರಾಮ ದ ಗಡಿ	ನಾರಾ ಯಣ ದೇವರ ಕರೆ ಗ್ರಾಮ ದ ಗಡಿ	33/ಬಿ
21	ಡ್ರೆಕ್ಕರ್ ಹನುಮಾನ್ ಇನ್‌ಪ್ಲೋ ಎನ್‌ಜೆಎ ಪ್ರೈ. ಲಿ.- (ಭೂ.ಪ)	ಸ್ಪ್ರಾಟ್	33/ಬಿ	9-12	-	9-12	-	ಖುಣಿಕ್	32/3	ನಾರಾ ಯಣ ದೇವರ ಕರೆ ಗ್ರಾಮ ದ ಗಡಿ	33/೬	34/1, 34/3
22	ಪಾತ್ರದ ಸೋಮಪ್ಪ	ಸ್ಪ್ರಾಟ್	34/1	4-16	-	4-16	1-25	ಖುಣಿಕ್	34/3	ನಾರಾ ಯಣ ದೇವರ	ನಾರಾ ಯಣ ದೇವರ	34/2

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟ್‌ಡ್ರಿನ್ ಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವೆ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಬಿನ್‌ ಶಂಕರ್ಪ್ಪು									ಕೆರೆ ಗ್ರಾಮ ದ ಗಡಿ	ಕೆರೆ ಗ್ರಾಮ ದ ಗಡಿ, 33/ಬೀ	
23	ಅನಾಧಿನೆ	ಸ್ವಂತ	34/2	5-26	5-26	-	1-58	ಖುಣಿ	34/3	ನಾರಾ ಯಣ ದೇವರ ಕೆರೆ ಗ್ರಾಮ ದ ಗಡಿ	34/1	35
24	ಅನಾಧಿನೆ	ಸ್ವಂತ	34/3	9-47	9-47	-	2-85	ಖುಣಿ	34/4, 31	34/1, 34/2	33/ಬೀ	34/4, 29
25	ಮುರಿಸೋನ್‌ ಪೆಲೆಟ್ಸ್ ಕಾನ್‌ಎಂಟ್ರೈಟ್ ಪ್ರೈವೆಟ್ ಲಿಮಿಟೆಡ್	ಸ್ವಂತ	34/4	4-94	-	4-94	1-48	ಖುಣಿ	31	34/3	34/3	34/5, 30
26	ಕೊಡ್ಲಿಗಿ ಹುಚ್ಚಪ್ಪು ಬಿನ್ ದೊಡ್ಲು ಹನುಮಂತಪ್ಪು	ಸ್ವಂತ	34/5	2-00	-	2-00	0-60	ಖುಣಿ	31	34/4	34/4	30

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟೀನ ಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಚ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
ಒಟ್ಟು				81-79	15-22	66-57						
<b>ಜಿಲ್ಲೆ : ವಿಜಯನಗರ</b>				<b>ತಾಲ್ಲೂಕು : ಹೊಸಪೇಟೆ</b>				<b>ಹೋಬಳಿ : ಮರಿಯಮ್ಮನಹಳ್ಳಿ</b>				<b>ಗಾಮ : ಗರಗ</b>
1	ಹಳ್ಳಿ ಪರಂಭೂತ್ತು	-	308/ಎ	2-42	2-42	-	-	-	308/ಬಿ	ಹಳ್ಳಿ	155	ದಾರಿ
2	ಅನಾದ್ವೀನ	-	308/ಬಿ	1-36	1-36	-	0-14	-	109	308/ಎ	155, 154	ದಾರಿ
ಒಟ್ಟು				3-78	3-78	-						
<b>ಜಿಲ್ಲೆ : ವಿಜಯನಗರ</b>				<b>ತಾಲ್ಲೂಕು : ಹೊಸಪೇಟೆ</b>				<b>ಹೋಬಳಿ : ಮರಿಯಮ್ಮನಹಳ್ಳಿ</b>				<b>ಗಾಮ : ನಾಗಲಾಪುರ</b>
1	ಕು.ಭೀಮಪ್ಪ ಬಿನ್‌ಲೇಟ್‌ ಕುರಮ್ಮನವರ ಕಾಳಿಪ್ಪು	ಸ್ವಂತ	369/1	0-83	-	0-83	0-24	ಖಾತ್ಕಿ	369/2	369/ಎ 1	369/ಎ 3	ರಸ್ತೆ
2	ಪೆಂಕಟೇಶ ತಂದೆ ಹನುಮಂತಪ್ಪ	ಸ್ವಂತ	369/ಎ1	1-85	-	1-85	0-56	ಖಾತ್ಕಿ	369/ಎ 1, 369/ಎ 3	ಗೊಲ್ಲು ರಹಳ್ಳಿ ಗಾಮ ದಗಡಿ	358	ರಸ್ತೆ
ಒಟ್ಟು				2-68	-	2-68						

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟ್‌ಡ್ರಿನ್ ಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸೆಕಾರ್ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವ್ಯಾ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
<b>ಜಿಲ್ಲೆ : ವಿಜಯನಗರ</b>				<b>ತಾಲ್ಲೂಕು : ಹಗರಿಚೋಮ್ಮನಹಳ್ಳಿ</b>				<b>ಹೊಱಬಳಿ : ತಂಬುಹಳ್ಳಿ</b>				<b>ಗಾರು : ಪರದಾಪುರ</b>
1	ಸೆಕಾರ್	-	48	89-51	89-51	-	-	-	56/ಎ	ಹಳ್ಳ	ಹಳ್ಳ	90, 78, 73, 74, 70
2	ಸೆಕಾರ್	-	55/ಎ1	18-76	18-76	-	-	-	55/ಎ2	ಹಳ್ಳ	54	56/ಎ, 48
3	ಸೆಕಾರ್	-	56/ಎ	17-25	17-25	-	-	-	303/ಎ	48	55/ಎ1	56/ಎ2, 69
4	ಸೆಕಾರ್	-	56/ಎ2	1-60	1-60	-	-	-	309/ಬಿ	69	56/ಎ	68
5	ಸೆಕಾರ್ ಎ.ಡೆಬುಲ್	-	58/ಸಿ	1-28	1-28	-	0-30	-	58/ಬಿ	66	58/ಬಿ	58/ಡಿ
6	ಸೆಕಾರ್ (ಪೀ.ಡೆಬುಲ್.ಡಿ)	-	303/ಎ	1-71	1-71	-	-	-	303/ಬಿ	56/ಎ	55/ಎ2	309/ಬಿ
7	ಸೆಕಾರ್ ಈಚೆಲು ವನ	-	309/ಬಿ	37-52	37-52	-	-	-	309/ಎ	56/ಎ2, 68	303/ಎ, 303/ಬಿ, 305, 306, 307	358/ಎ1, 358/ಬಿ, 66, 67
<b>ಒಟ್ಟು</b>				<b>167-63</b>	<b>167-63</b>	-						

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಮ್ರಾಜ್ಯ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವರ್ಷ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
<b>ಜಿಲ್ಲೆ : ವಿಜಯನಗರ</b>				<b>ತಾಲ್ಲೂಕು : ಹಗರಿಚೋಮ್ಮನಹಳ್ಳಿ</b>				<b>ಹೋಬಳಿ : ತಂಬುಹಳ್ಳಿ</b>				<b>ಗಾರು : ನಾರಾಯಣದೇವರಕೆರೆ</b>
1	ಎ.ಅಲಾಬ್ಜಿಷ್ಟ್ ತಂದೆ ಮದಾನ ಸಾರ್	ಸ್ಪ್ರಂಟೆ	673/ಎ1ಎ	0-56	-	0-56	0-17	ಖುಷಿ	667	662	673/ಎ 1ಬಿ1	667
2	ಎ.ಮೌಲಾಸಾ ರ್ಬ ತಂದೆ ಮದಾನ್ ಸಾರ್	ಸ್ಪ್ರಂಟೆ	673/ಎ1ಬಿ1	0-19	-	0-19	0-06	ಖುಷಿ	667	662	673/ಎ 1ಬಿ2	673/ಎ1ಎ
3	ಎಸ್.ಎಲ್. ಭಾಸ್ಕರರೆಡ್ಡಿ ತಂದೆ ನರಸಿಂಹ ರೆಡ್ಡಿ	ಸ್ಪ್ರಂಟೆ	673/ಎ1ಬಿ2	0-36	-	0-36	0-10	ಖುಷಿ	667	662	673/ಬಿ /1ಎ	673/ಎ1ಬಿ 1
4	ಮೆರಿಸೋನ್ ಪೆಲೆಟ್ಸ್ ಕಾನ್ಸಂಟ್ರೇಟ್ ಪ್ರೈವೇಟ್ ಲಿಮಿಟೆಡ್ ಸಂಡೊರು	ಸ್ಪ್ರಂಟೆ	673/ಬಿ/1ಎ	3-00	-	3-00	0-90	ಖುಷಿ	673/ಎ 2	672	673/ಬಿ /1ಬಿ	673/ಎ1ಬಿ 2
5	ಮೆರಿಸೋನ್ ಪೆಲೆಟ್ಸ್ ಕಾನ್ಸಂಟ್ರೇಟ್	ಸ್ಪ್ರಂಟೆ	673/ಬಿ/1ಬಿ	6-90	-	6-90	2-07	ಖುಷಿ	673/ಎ 2	672	673/ಎ 2	673/ಬಿ/ಎ 1

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾಫ್ಟ್‌ಡ್ರಿನ್ ಪಡಿಸುವ ಸರ್ವೇ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋವೆ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12	13
	ಪ್ರೈವೆಟ್ ಲೀಟಿಂಗ್ ಸಂಡೂರು											
6	ಎಸ್.ಲಕ್ಷ್ಮೀ ಗಂಡ ನರಸಿಂಹರೆಡ್ಡಿ	ಸ್ಪೋಟ	673/ಎ1ಸಿ	0-28	-	0-28	0-08	ಖುಣಿ	ಅಯ್ಯ ನಹಳ್ಳ ಗಾಂಧಿ ಗಡಿ	673/ಎ 2	673/ಎ 1/ಡಿ	ಅಯ್ಯನ ಹಳ್ಳ ಗಾಂಧಿ ಗಡಿ
7	ಎಸ್.ಲಕ್ಷ್ಮೀ ಗಂಡ ನರಸಿಂಹರೆಡ್ಡಿ	ಸ್ಪೋಟ	673/ಎ1ಇ	0-38	-	0-38	0-12	ಖುಣಿ	ಅಯ್ಯ ನಹಳ್ಳ ಗಾಂಧಿ ಗಡಿ	673/ಎ 2	673/ಎ 1ಇ	673/ಎ1ಸಿ
8	ಎಸ್.ಲಕ್ಷ್ಮೀ ಗಂಡ ನರಸಿಂಹರೆಡ್ಡಿ	ಸ್ಪೋಟ	673/ಎ1ಇ	0-45	-	0-45	0-14	ಖುಣಿ	ಅಯ್ಯ ನಹಳ್ಳ ಗಾಂಧಿ ಗಡಿ	673/ಎ 2	673/ಎ 2	673/ಎ/ಡಿ
9	ಸರ್ಕಾರ ರಸ್ತೆ ಪರಂಭೋಕು	-	673/ಎ2	0-51	0-51	-	-	-	673/ಎ1 ಸಿ, 673/ಎ1 ಡಿ, 673/ಎ1 ಇ, 673/ಎ2, 673/ಎ3	673/ಬಿ / 1ಎ, 673/ಬಿ / 1ಬಿ, 671	673/ಎ 3	667

ಭಾಗ ೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

೫೦೦೮

ಕ್ರ. ಸಂ	ಖಾತೆದಾರರ ಹೆಸರು	ಅನುಭ ವದಾರ ರ ಹೆಸರು	ಸಾರ್ಥಕ ಪಡಿಸುವ ಸರ್ವ ನಂ.	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ ಸರ್ಕಾರಿ ವಿಸ್ತೀರ್ಣ ಎ-ಸೆಂ	ಬಾಕಿ ವಿಸ್ತೀರ್ಣ ಎ-ಸೆಂ	ಆಕಾರ ರೂ.	ತರಹ	ಚಕ್ಕಬಂದಿ			
									ಪ್ರೋ ವೆ	ಪಶ್ಚಿಮ	ಉತ್ತರ	ದಕ್ಷಿಣ
೧	೨	೩	೪	೫	೬	೭	೮	೯	೧೦	೧೧	೧೨	೧೩
೧೦	ಗೌಸ್ ಸಾರ್ ವರ್ಗೇರೆ	ಸ್ವಂತೆ	೬೭೩/೬೩	೦-೨೮	-	೦-೨೮	೦-೦೯	ಖುಹಿಕ್	ಅಯ್ಯ ನಹಳ್ಳಿ ಗಾಂಧಿ ದಗಡಿ	೬೭೩/೬ ೨	೬೭೩	೬೭೩/೬೨
ಒಟ್ಟು				೧೨-೯೧	೦-೫೧	೧೨-೪೦						

### ಘೋಷಣೆ.

ಕ್ರ.ಸಂ	ತಾಲ್ಲೂಕಿನ ಹೆಸರು	ಗಾಂಧಿ ಹೆಸರು	ಒಟ್ಟು ವಿಸ್ತೀರ್ಣ ಎ-ಸೆಂ	ಖರಾಬ್/ಸರ್ಕಾರಿ ವಿಸ್ತೀರ್ಣ ಎ-ಸೆಂ	ಉತ್ತಿಕೆ ವಿಸ್ತೀರ್ಣ ಎ-ಸೆಂ
೧	ಹೊಸಪೇಟೆ	ಅಯ್ಯನಹಳ್ಳಿ	೮೧-೭೯	೧೫-೨೨	೬೬-೫೭
೨		ಗರಗ	೩-೭೮	೩-೭೮	-
೩		ನಾಗಲಾಪುರ	೨-೬೮	-	೨-೬೮
ಒಟ್ಟು			೮೮-೨೫	೧೯-೦೦	೬೯-೨೫
೧		ವರದಾಪುರ	೧೬೭-೬೩	೧೬೭-೬೩	-

೫೦೨

ಕರ್ನಾಟಕ ರಾಜ್ಯಪತ್ರ, ಬುಧವಾರ, ೨೨, ನವೆಂಬರ್, ೨೦೨೨

ಭಾಗ ೨

2	ಹಿಂದುಸ್ತಾನೀಯರು	ನಾರಾಯಣದೇವರಕೆರೆ	12-91	0-51	12-40
	ಒಟ್ಟು		<b>180-54</b>	<b>168-14</b>	<b>12-40</b>
	ಸಮಗ್ರ ಒಟ್ಟು		<b>268-79</b>	<b>187-14</b>	<b>81-65</b>

ಕರ್ನಾಟಕ ರಾಜ್ಯಪಾಲರ ಆದೇಶದ  
ಅನುಸಾರ ಮತ್ತು ಅವರ ಹೆಸರಿನಲ್ಲಿ

(ಭೀಮಪ್ಪ ಪ. ಅಜೂರ್) ಸರ್ಕಾರದ ಅಧಿನ ಕಾರ್ಯದರ್ಶಿ (ಕ್ಷ.ಅ)  
ವಾಣಿಜ್ಯ ಮತ್ತು ಕ್ಷೇತ್ರ ವಿಭಾಗ

PR-1435